

## ಧರ್ಮೋಪದೇಶಕಾಂಡ

### ಇಸ್ತೀಲರಿಗೆ ಮೋಶಿಯ ಸಂದೇಶ

**1** ಇಸ್ತೀಲರಿಗೆ ಮೋಶಿಯು ಕೊಟ್ಟ ಸಂದೇಶ. ಆಗ ಅವರು ಜೋಡನ್ ನದಿಯ ಪೂರ್ವದಿಕ್ಕಿನಲ್ಲಿರುವ ಅಡವಿಯಲ್ಲಿ ಪಾಠಿಯ ಮಾಡಿಕೊಂಡಿದ್ದರು. ಇದು ಸೂಕ್ತಿಗೆ ಎದುರಾಗಿತ್ತು. ಪಾರಾನಿನ ಮರುಭೂಮಿಗೂ ತೋರಿಫಲ್, ಲಾಬಾನ್, ಹಚ್ಚೀರೋತ್ ಮತ್ತು ದೀಜಾಹಾಬ್ ವಷಟ್ಳಿಗಳ ನಡುವೆ ಇತ್ತು.

**2** ಹೋರೇಬ್ (ಸೀನಾಯಿ) ಪರವತದಿಂದ ಸೇಯಿರ್ ಪರವತ ಮಾರ್ಗವಾಗಿ ಕಾದೇಶ್ ಬರ್ದೀಯಕ್ಕೆ ತಲುಪಲು ಹನ್ನೋಂದು ದಿವಸದ ಪ್ರಯಾಣ ಮಾಡಬೇಕಾಗುತ್ತದೆ. <sup>3</sup> ಆದರೆ ಇಸ್ತೀಲರು ಈದಿವೆನ್ನು ಬಿಟ್ಟು ಈ ಸ್ಥಳಕ್ಕೆ ಬರಲು ನಲವತ್ತು ಪರವತಗಳು ಹಿಡಿದವು. ನಲವತ್ತು ಪರವತ ಹನ್ನೋಂದನೆಯ ತಿಂಗಳಿನ ಮೋದಲನೆಯ ದಿನದಲ್ಲಿ ಮೋಶಿಯು ಜನರೊಂದಿಗೆ ಮಾತಾಡಿ ಯಿಹೋವನು ಆಜ್ಞಾ ಹಿಸಿದ ಸಮಸ್ತ ವಿವರಗಳನ್ನು ತಿಳಿಸಿದನು. <sup>4</sup> ಸೀಹೋನನನ್ನು ಮತ್ತು ಒಗನನ್ನು ದೇವರಾದ ಯಿಹೋವನು ಸೋಲಿಸಿದ ಬಳಿಕ ನಡೆದ ಸಂಗತಿಯಿದು. (ಸೀಹೋನನು ಅಮೋರಿಯರ ರಾಜನಾಗಿದ್ದನು. ಅವನು ಹೆಮೋನಿನಲ್ಲಿ ವಾಸಿಸುತ್ತಿದ್ದನು. ಒಗನು ಬಾಂಬಾ ನಿನ ಅರಸನು. ಇವನು ಅಷ್ಟಾರೋತ್ ಮತ್ತು ಎದ್ದೀ ಎಂಬಲ್ಲಿ ವಾಸವಾಗಿದ್ದನು.) <sup>5</sup> ಇಸ್ತೀಲರು ಜೋಡನ್ ನದಿಯ ಪೂರ್ವದಿಕ್ಕಿನಲ್ಲಿ ಮೋಶಾಬ್ದರ ಸ್ಥಳದಲ್ಲಿ ಪಾಠಿಯ ಮಾಡಿಕೊಂಡಿದ್ದರು. ದೇವರು ತಿಳಿಸಿದ ಕಟ್ಟಳೆಗಳನ್ನು ಮೋಶಿಯು ವಿವರಿಸುತ್ತಾ ಹೀಗಂದನು:

<sup>6</sup> “ನಮ್ಮ ದೇವರಾದ ಯಿಹೋವನು ಹೋರೇಬ್ ಬೆಟ್ಟದಲ್ಲಿ ನಮ್ಮೋಂದಿಗೆ ಮಾತಾಡಿದನು. ಆತನ ಹೇಳಿದ್ದೇನೆಂದರೆ ‘ನೀವು ಈ ಪ್ರದೇಶಕ್ಕೆ ಬಂದು <sup>7</sup> ಬಹಳ ಕಾಲ ವಾಯಿಲು, ಅಮೋರಿಯರ ವಾಸಿಸುವ ಬೆಟ್ಟಪೂರ್ತಿಗಳಿಗೆ ಹೋಗಿರಿ. ಅದರ ಸುತ್ತಲೂ ಇರುವ ಜೋಡನ್ ನಿನ ಬಯಿಲು ಪ್ರದೇಶಕ್ಕೆ ಬೆಟ್ಟಪ್ರದೇಶಕ್ಕೆ, ವಶ್ವಿಮುದಿಳಿಸಲು ಪ್ರದೇಶಕ್ಕೆ ನೀವೇ ಮತ್ತು ಸಮುದ್ರ ಕರಾವಳಿ ಪ್ರದೇಶಗಳಿಗೆ ಹೋಗಿರಿ. ಕಾನಾನ್ ಮತ್ತು ಲೆಬನೋನ್ ಪ್ರದೇಶಗಳ ಮೂಲಕ ಯೂಫ್ರೇಟಿನ್

ಮಹಾನದಿಯವರೆಗೂ ಹೋಗಿರಿ. <sup>8</sup> ನಾನು ನಿಮಗೆ ಆ ಪ್ರಾಂತ್ಯವನ್ನೆಲ್ಲಾ ಕೊಡುವೆನು. ಅಲ್ಲಿಗೆ ಹೋಗಿ ಆದನ್ನು ತೆಗೆದುಕೊಳ್ಳಿರಿ. ನಿಮ್ಮ ಪೂರ್ವಿಕರಾದ ಅಬ್ರಹಾಮನಿಗೆ, ಇಂಂತಿನಿಗೆ ಮತ್ತು ಯಾಕೋಬನಿಗೆ ಅವರ ಸಂತತಿಯ ವರಗೆ ಆ ಪ್ರದೇಶವನ್ನು ಕೊಡುವೆನು ಎಂದು ನಾನು ವಾಗ್ಣನ ಮಾಡಿದ್ದೇನೆ.”

### ಮೋಶಿಯಂದ ನಾಯಕರ ಅಯ್ಯ

<sup>9</sup> ಮೋಶಿಯು, “ಆ ಸಮಯದಲ್ಲಿ ನಾನು ನಿಮಗೆ ನಿಮ್ಮನ್ನು ಪರಾಂಬಿರಿಸಲು ನನಗೆ ಸಾಧ್ಯವಿಲ್ಲ ಎಂದು ಹೇಳಿದಿನು. <sup>10</sup> ಈಗ ನಿಮ್ಮ ಜನಸಂಖ್ಯೆಯು ಇನ್ನೊಂದು ಅಧಿಕ ವಾಗಿರುತ್ತದೆ. ದೇವರಾದ ಯಿಹೋವನು ನಿಮ್ಮನ್ನು ವ್ಯಾಧಿಪಡಿಸುತ್ತಿರುವುದರಿಂದ ನೀವು ಈಗ ಆಕಾಶದ ನಕ್ಷತ್ರಗಳಪ್ಪು ಇರುವಿರಿ. <sup>11</sup> ನಮ್ಮ ಪೂರ್ವಿಕರ ದೇವರಾದ ಯಿಹೋವನು ಈಗ ಇರುವುದಕ್ಕಿಂತ ಸಾವಿರಪಟ್ಟು ಅರಿಕ ವಾಗಿ ನಿಮ್ಮ ಜನಸಂಖ್ಯೆಯನ್ನು ಹೆಚ್ಚಿಸಲಿ. ತನ್ನ ವಾಗ್ಣನ ಕ್ಷಣುಸಾರವಾಗಿ ನಿಮ್ಮನ್ನು ಆಶೀರ್ವಿಸಿದನಲಿ. <sup>12</sup> ಆದರೆ ನನೇ ಸ್ಥಳೆ ನಿಮ್ಮನ್ನು ಪರಾಂಬಿರಿಸುವುದಕ್ಕಾಗಲೀ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಲೀ ಸಾಧ್ಯವಾಗಲಿಲ್ಲ. <sup>13</sup> ಆಗ ನಾನು ನಿಮಗೆ ಹೇಳಿದ್ದೇನೆಂದರೆ, ‘ನಿಮ್ಮ ನಿಮ್ಮ ಕುಲಗಳಿಂದ ಯೋಗ್ರಾದವರನ್ನು ಆರಿಸಿರಿ. ಅವರನ್ನು ನಿಮ್ಮ ನಾಯಕರನ್ನಾಗಿ ನೇಮಿಸಿದೆನು. ಅವರು ವಿಷೇಗಳಾಗಿಯೂ ಅನುಭವಶಾಲಿಗಳಾಗಿಯೂ ಇರಬೇಕು’ ಎಂದು ಹೇಳಿದಿನು. <sup>14</sup> “ಆಗ ನೀವು, ‘ಇದು ಬಳಿಯ ಆಲೋಚನೆ’ ಎಂದು ಹೇಳಿದಿರಿ. <sup>15</sup> “ಆದ್ದರಿಂದ, ನಿಮ್ಮ ಕುಲಗಳಿಂದ ನೀವು ಆರಿಸಿಕೊಂಡ ಬುದ್ಧಿವಂತರಾದ ಮತ್ತು ಅನುಭವಸ್ಥರಾದ ಜನರನ್ನು ನಾನು ನೇಮಿಸಿದೆನು. ಈ ರೀತಿಯಾಗಿ ಅವರನ್ನು ಸಾವಿರ ಜನರ ಮೇಲೆಯೂ, ನೂರು ಜನರ ಮೇಲೆಯೂ, ಐಪತ್ತು ಜನರ ಮೇಲೆಯೂ, ಮತ್ತು ಹತ್ತು ಜನರ ಮೇಲೆಯೂ ನಾಯಕರನ್ನಾಗಿ ನೇಮಿಸಿದೆನು. ಅಲ್ಲದೆ ನಿಮ್ಮ ನಿಮ್ಮ ಕುಲಗಳಿಗೆ ಪ್ರಧಾನರನ್ನಾಗಿ ನೇಮಿಸಿದೆನು.

16 “ನಿಮ್ಮ ನ್ಯಾಯಗಳನ್ನು ತೀರಿಸುವ, ‘ಆ ನಾಯಕರು ಗಳಿಗೆ ಹೇಳಿದ್ದೇನೆಂದರೆ: ನಿಮ್ಮ ಅಧಿನಿದಲ್ಲಿರುವ ಜನರ ದೂರುಗಳನ್ನು ಚಿನ್ನಾಗಿ ಕೇಳಿಕೊಂಡು ಪಕ್ಷವಾತವಿಲ್ಲದ ನ್ಯಾಯತೀರಿಸಬೇಕು. ಅವರಿಭೂರೂ ಇಸ್ತೇಲರೇ ಆಗಿರ ಬಹುದು; ಅಥವಾ ಒಬ್ಬನು ಇಸ್ತೇಲನೂ ಮತ್ತೊಬ್ಬನು ಪರದೇಶಿಯೂ ಆಗಿರಬಹುದು. ನೀವು ಪ್ರತಿಯೊಂದು ದೂರನ್ನು ನ್ಯಾಯವಾಗಿ ಬಗೆಹರಿಸಿ ತೀರ್ಪು ನೀಡಬೇಕು.

17 ನ್ಯಾಯತೀರಿಸುವಾಗ ಒಬ್ಬನು ಇನ್ನೊಬ್ಬನಿಗಿಂತ ವಿಶೇಷ ವೃಕ್ಷತಯಾಗಿದ್ದಾನೆ ಎಂಬುದನ್ನು ಲೆಕ್ಕಿಸದೆ ಇಬ್ಬರೂ ಸಮಾನರೆಂದು ಪರಿಗಣಿಸಿ ಸರಿಯಾದ ತೀರ್ಪು ಕೊಡಬೇಕು. ನೀವು ಯಾರಿಗೂ ಭಯಪಡಬೇಕಿರಿ. ಯಾಕಂದರೆ ನಿಮ್ಮ ತೀರ್ಪು ದೇವರಿಂದ ಬಂದ ತೀವಣಿಗಿ ರುತ್ತದೆ. ನಿಮಗೆ ಬಗೆಹರಿಸಲು ಕಷ್ಟವಾಗುವ ದೂರಗಳಿಂದಲ್ಲಿ ಅಪುಗಳನ್ನು ನನ್ನ ಬಳಿಗೆ ತೆಗೆದಿರಿ. ಅಪುಗಳಿಗೆ ನಾನು ನ್ಯಾಯತೀರ್ಪು ನೀಡುವೇನು, <sup>18</sup> ಅದೇ ಸಮಯದಲ್ಲಿ, ನೀವು ಮಾಡತಕ್ಕ ಬೇರೆ ಎಲ್ಲಾ ಸಂಗತಿಗಳನ್ನೂ ನಾನು ನಿಮಗೆ ತಿಳಿಸಿದೆನು.

### ಕಾನಾನ್ ದೇಶಕ್ಕೆ ಗೂಡಿಕಾರರನ್ನು ಕಳುಹಿಸಿದ್ದು

19 “ನಾವು ಬಳಿಕ ನಿಮ್ಮ ದೇವರಾದ ಯಿಹೋವನ ಆಜ್ಞಾನುಸಾರವಾಗಿ ಹೋರೇಬಾ ಬೆಳ್ಳಪ್ರದೇಶವನ್ನು ಬಿಟ್ಟ ಅಮೋರಿಯರ ಗುಡ್ಡಗಾಡು ಪ್ರದೇಶದಲ್ಲಿ ಪ್ರಯಾಣಮಾಡುತ್ತಾ ನೀವು ನೋಡಿದ ಅಕ್ಷಯ ಭಯಂ ಕರವಾದ ಮತ್ತು ವಿಶಾಲವಾದ ಮರುಭೂಮಿಯನ್ನು ದಾಟಿ ಕಾದೇಶಾಭರ್ತೀಯಕ್ಕೆ ಬಂದಿವು. <sup>20</sup> ಆಗ ನಾನು ನಿಮಗೆ ಹೇಳಿದ್ದೇನೆಂದರೆ, ‘ನೀವೀಗ ಅಮೋರಿಯರ ಬೆಳ್ಳಪ್ರದೇಶಕ್ಕೆ ಬಂದಿರುವಿರಿ. ನಿಮ್ಮ ದೇವರಾದ ಯಿಹೋವನು ಈ ದೇಶವನ್ನು ನಮಗೆ ಕೊಡುವನು. <sup>21</sup> ದೇಶ ನಿಮ್ಮೆಡುರಿಗೇ ಇದೆ ಎದ್ದು ಪಶಪಡಿಸಿಕೊಳ್ಳಿ. ನಿಮ್ಮ ಪೂರ್ವಿಕರ ದೇವರಾದ ಯಿಹೋವನು ಹೀಗಿರ್ಯೇ ಆಜ್ಞಾನಿಸಿದ್ದಾನೆ. ಆದುದರಿಂದ ಭಯಪಡಬೇಕಿ; ಯಾವಾದಕ್ಕೂ ಹೆಡರಬೇಡಿ!'

22 “ಆದರೆ ನೀವೆಲ್ಲಾ ನನ್ನ ಬಳಿಗೆ ಬಂದು, ‘ಆ ದೇಶವನ್ನು ಸಂಚರಿಸಿ ಅದರ ಬಲವುಳ್ಳ ಮತ್ತು ಬಲಹಿನೆ ಸ್ಥಳಗಳನ್ನು ನೋಡಿಕೊಂಡು ನಾವು ಯಾವ ಮಾರ್ಗವಾಗಿ ಹೋಗಬೇಕು ಮತ್ತು ಯಾವ ಯಾವ ಪಟ್ಟಣಗಳನ್ನು ದಾಟಬೇಕು ಎಂಬುದನ್ನು ನಮಗೆ ತಿಳಿಸಲು ನಮ್ಮಲ್ಲಿ ಕೆಲವರನ್ನು ಕಳುಹಿಸಿ’ ಎಂದು ಹೇಳಿದಿರಿ.

23 “ಇದು ಬಂದು ಒಳ್ಳೆಯ ಅಲೋಚನೆ ಎಂದು ಕೊಂಡು ನಿಮ್ಮ ಸುಲಾಗಳಿಂದ ಹುನ್ನರಿಡು ಮಂದಿಯನ್ನು ಅರಿಸಿಕೊಂಡೆನು. <sup>24</sup> ಅವರು ಹೊರಟುಹೋಗಿ ಬೆಳ್ಳಪ್ರದೇಶಗಳನ್ನು ದಾಟಿ ಎಮ್ಮೋಲ್ ಕಣಿವೆಯನ್ನೆಲ್ಲಾ ಸಂಚರಿಸಿ ವಿವಯಗಳನ್ನು ಸಂಗ್ರಹಿಸಿದರು. <sup>25</sup> ಅಲ್ಲಿ ಬೆಳಿಯುವ ಹಣ್ಣುಗಳನ್ನು ಕಿತ್ತು ನಿಮ್ಮ ಬಳಿಗೆ ತಂದರು. ಅವರು ಆ ದೇಶದ ವಿವಯವಾಗಿ ತಿಳಿಸಿದರು. ‘ನಿಮ್ಮ ದೇವರಾದ ಯಿಹೋವನು ನಮಗೆ ಬಳ್ಳಿಯ ದೇಶವನ್ನು ಕೊಡುತ್ತಿದ್ದಾನೆ!’ ಅಂದರು.

26 “ಆದರೆ ನೀವು ದೇಶದೊಳಗೆ ಪ್ರವೇಶಿಸಿ ಸ್ವಾಧೀನ ಮಾಡಿಕೊಳ್ಳಲಿಲ್ಲ; ನಿಮ್ಮ ದೇವರಾದ ಯಿಹೋವನ ಮಾತನ್ನು ಕೇಳಲಿಲ್ಲ. <sup>27</sup> ನಿಮ್ಮ ನಿಮ್ಮ ಗುಡಾರಗಳಲ್ಲಿ ಯಿಹೋವನ ವಿರುದ್ಧವಾಗಿ ಗೊಳಣಗುಟ್ಟಿದ್ದೀರಿ, ‘ನಿಮ್ಮ ಯಿಹೋವನ ನಮ್ಮನ್ನು ದ್ವೇಷಿಸುತ್ತಾನೆ! ನಿಮ್ಮನ್ನು ಈಜಿಪ್ರ್ ದೇಶದಿಂದ ಹೊರತಂದು ಅಮೋರಿಯರಿಂದ ನಾಶಪಡಿಸುತ್ತಿದ್ದಾನೆ! <sup>28</sup> ನಾವೀಗ ಎಲ್ಲಿಗೆ ಹೋಗೋಣ? ನಿಮ್ಮ ಸಹೋದರರು (ಹನ್ನರಿಡು ಮಂದಿ ಗೂಡಾ ಚಾರರು) ತಮ್ಮ ಪರದಿಯಿಂದ ನಮ್ಮನ್ನು ಹೆದರಿಸಿದ್ದಾರೆ. ಅಲ್ಲಿಯ ಜನರು ದೃಢಕಾಯರು ಬಲಶಾಲಿಗಳೂ ಎತ್ತರ ವಾದ ಪುರುಷರೂ ಆಗಿದ್ದಾರೆ. ಅವರ ಪಟ್ಟಣಗಳು ದೊಡ್ಡ ಪುಗಳಾಗಿದ್ದ ಅಪುಗಳ ಗೊಳಿಗಳು ಆಕಾಶಕ್ಕೆ ಮುಟ್ಟಿ ವಷ್ಟು ಎತ್ತರವಾಗಿವೆ. ನಾವು ಅಲ್ಲಿ ಅನಾಕ್ರೇಂಬ ಮಹಾಶೀರಾಗಳನ್ನು ನೋಡಿದೆವು! ಎಂದು ಅವರು ಹೇಳಿದಾಗ ನಾವು ಭಯದಿಂದ ತತ್ತರಿಸಿದೆವು.

29 “ಆಗ ನಾನು, ನೀವು ಕಳಳಬಳಿಗೊಳ್ಳಬೇಕಿರಿ! ಆ ಜನರಿಗೆ ಭಯಪಡಬೇಕಿರಿ! <sup>30</sup> ನಿಮ್ಮ ದೇವರಾದ ಯಿಹೋವನು ನಿಮ್ಮ ಮುಂದೆ ಹೋಗಿ ಅವರೊಂದಿಗೆ ಯಿದ್ದಮಾಡುವನು. ಈಜಿಪ್ರ್ ನಲ್ಲಿ ಆತನು ಮಾಡಿದಂತೆಯೇ ಇಲ್ಲಿಯೂ ಮಾಡುವನು. <sup>31</sup> ಅಡವಿಗಳಲ್ಲಿಯೂ ಮರುಭೂಮಿಗಳಲ್ಲಿಯೂ ಮನುಷ್ಯನು ತನ್ನ ಮಗುವನ್ನು ಹೊತ್ತುಕೊಂಡು ತರುವಂತೆ ದೇವರಾದ ಯಿಹೋವನು ನಿಮ್ಮನ್ನು ಹೊತ್ತುಕೊಂಡು ತಂದಿದ್ದಾನೆ. ಈ ಸೆಳಕ್ಕೆ ಸುರಕ್ಷಿತವಾಗಿ ನಿಮ್ಮನ್ನು ತಂದು ಮುಟ್ಟಿಸಿದ್ದಾನೆ!

32 “ಆದರೂ ನೀವು ಇನ್ನೂ ನಿಮ್ಮ ದೇವರಾದ ಯಿಹೋವನು ಮೇಲೆ ಭರವಸೆ ಇಡಲಿಲ್ಲ. <sup>33</sup> ನೀವು ಪ್ರಯಾಣಮಾಡುತ್ತಿರುವಾಗ ಆತನು ನಿಮ್ಮ ಮುಂದೆ ಹೋದನು. ತಂಗಲು ಯೋಗ್ಯವಾದ ಸೆಳದಲ್ಲಿ ನೀವು ವಾಳಿಯ ಮಾಡಿಕೊಳ್ಳಬಂತೆ ಮಾಡಿದನು. ಹಗಲಲ್ಲಿ ಮೇಘಸ್ತಂಭವಾಗಿಯೂ ರಾತ್ರಿಯಲ್ಲಿ ಅಗ್ನಿಸ್ತಂಭವಾಗಿಯೂ ಆತನು ನಿಮಗೆ ಮಾರ್ಗದರ್ಶಕನಾಗಿದ್ದನು.

### ಜನರನ್ನು ಕಾನಾನ್ ದೇಶದೊಳಗೆ ಹೋಗಿದೆ ಮಾಡಿದ್ದು

34 “ನೀವು ಹೇಳಿತ್ತಿದ್ದದನ್ನು ಯಿಹೋವನು ಕೇಳಿ ಸಿಟ್ಟಿಗೊಂಡು, <sup>35</sup> ಈಗ ಜೀವಿಸಿತ್ತಿರುವ ದುಷ್ಟಜನರಾದ

ನಿಮ್ಮಲ್ಲಿ ಯಾರೂ ನಾನು ನಿಮ್ಮ ಪ್ರಾರ್ಥಿಕರಿಗೆ ವಾಗ್ಣನ ವಾಡಿದ್ದ ಒಳ್ಳೆಯನಾಡಿಗೆ ಹೋಗುವುದಿಲ್ಲ.<sup>36</sup> ಯೆವನ್ನೇಯ ಮಗನಾದ ಕಾಲೀಬನು ಮಾತ್ರ ಆ ದೇಶವನ್ನು ನೋಡುವನು. ಕಾಲೀಬನು ಸಂಚರಿಸಿದ ನಾಡನ್ನು ಅವನಿಗೂ ಅವನ ಸಂತತಿಯವರಿಗೂ ಕೊಡುವೇನು. ಯಾರುಕಂದರೆ ನಾನು ಆಜ್ಞಾಹಿಸಿದನ್ನೂ ಲ ಕಾಲೀಬನು ಮಾಡಿದನು ಎಂದು ಪ್ರಮಾಣಮಾಡಿದನು.

<sup>37</sup> “ದೇವರಾದ ಯಿಹೋವನು ನಿಮ್ಮಿಂದಾಗಿ ನನ್ನ ಮೇಲೂ ಸಿಟ್ಟುಗೂಂಡು ‘ಮೋಶಿಯೇ, ‘ನೀನು ನಹ ವಾಗ್ಣನದ ದೇಶವನ್ನು ಪ್ರವೇಶಿಸುವುದಿಲ್ಲ.’<sup>38</sup> ಅದರೆ ನಿನ್ನ ಸಹಾಯಕನಾದ ನೂನನ ಮಗನಾದ ಯಿಹೋಶುವನು ಆ ದೇಶವನ್ನು ಪ್ರವೇಶಿಸುವನು. ಯಿಹೋಶುವನನ್ನು ಪ್ರೇರ್ತಾಷಾಹಿಸು; ಯಾರುಕಂದರೆ ಆ ದೇಶವನ್ನು ಪ್ರಶಾಪಿಸಿ ಕೊಳ್ಳಲು ಅವನು ಇಸ್ರೇಲರನ್ನು ಮುನ್ದೆಸೆಬೇಕು’ ಎಂದು ಹೇಳಿದನು.

<sup>39</sup> “ದೇವರಾದ ಯಿಹೋವನು ನಮಗೆ ಹೇಳಿದ್ದೇ ನೆಂದರೆ, ‘ವೈರಿಗಳ ವಾಲಾಗುವರೆಂದು ನೀವು ಹೇಳಿದ ನಿಮ್ಮ ಮನೆಯವರೂ ಬಳ್ಳಿಯದು ಮತ್ತು ಕೆಟ್ಟದ್ದು ಅರಿಯದ ನಿಮ್ಮ ಮರ್ಕಳಿಗೆ ಆ ದೇಶವನ್ನು ಕೊಡುವೇನು; ಅವರು ಆ ದೇಶವನ್ನು ಸ್ವಾಧೀನಮಾಡಿಕೊಳ್ಳುವರು.<sup>40</sup> ಅದರೆ ನೀವು ಹಿಂತಿರುಗಿ ಕೆಂಪು ಸಮುದ್ರದ್ದೆ ಹೋಗುವ ಮರುಭೂಮಿಯ ಮಾರ್ಗದಲ್ಲಿ ಹೋಗಬೇಕು.’

<sup>41</sup> “ಆಗ ನೀವು ಹೇಳಿದಿರಿ, ‘ಮೋಶಿಯೇ, ನಾವು ಯಿಹೋವನಿಗೆ ವಿರುದ್ಧವಾಗಿ ವಾವ ಮಾಡಿದ್ದು. ದೇವರಾದ ಯಿಹೋವನು ನಮಗೆ ಆಜ್ಞಾಮಾಡಿದ ಪ್ರಕಾರ ನಾವು ಈಗ ಹೋಗಿ ಅವರೊಂದಿಗೆ ಯುದ್ಧಮಾಡುತ್ತೇನೆ.’ ಆಮೇಲೆ ನೀವು ಪ್ರತಿಯೊಬ್ಬರೂ ಅಯ್ಯಾಧಗಳನ್ನು ಧರಿಸಿಕೊಂಡಿರಿ. ಬಿಟ್ಟ ಪ್ರದೇಶಗಳನ್ನು ಜಯಿಸುವುದು ಸುಲಭವೆಂದು ನೀವು ಭಾವಿಸಿದ್ದೀರಿ.

<sup>42</sup> “ಆದರೆ ಯಿಹೋವನು ನನಗೆ ಹೇಳಿದ್ದೇನೀಂದರೆ: ‘ಆ ಜನರಿಗೆ ಬಿಟ್ಟವನ್ನೇರಿ ಯುದ್ಧಮಾಡಬಾರದೆಂದು ಹೇಳಿ. ಯಾರುಕಂದರೆ ನಾನು ಅವರೊಂದಿರುವುದಿಲ್ಲ ಮತ್ತು ಅವರ ವೈರಿಗಳು ಅವರನ್ನು ಸೋಲೀಸಿ ಬಿಡುವರು!’

<sup>43</sup> “ನಾನು ನಿಮ್ಮೊಂದಿಗೆ ಮಾತನಾಡಿದರೂ ನೀವು ನನ್ನ ಮಾತನ್ನು ಕೇಳಲಿಲ್ಲ. ನೀವು ಯಿಹೋವನ ಆಜ್ಞೆಗೆ ವಿಧೇಯರಾಗಲು ಒಪ್ಪಲಿಲ್ಲ. ನೀವು ನಿಮ್ಮ ಸ್ವರ್ತ ಶಕ್ತಿಯಿಂದ ಜಯಹೋಂದುವುದಾಗಿ ಭಾವಿಸಿ ಬಿಟ್ಟಪ್ರದೇಶವನ್ನು ಪರಿದಿರಿ. <sup>44</sup> ಆದರೆ ಅಲ್ಲಿ ವಾಸಿಸುತ್ತಿದ್ದ ಅಮೋರಿಯರು ಹೋರಿಗೆ ಬಂದು ಬೇನುಹುಳಗಳಂತೆ ನಿಮ್ಮನ್ನು ಮುತ್ತಿ ನೇಯಿರಿಂದ ಹೊಮುದ ತನಕ ನಿಮ್ಮನ್ನು ಓಡಿಸಿದರು. <sup>45</sup>ಆಗ ನೀವು ಹಿಂತಿರುಗಿ ಬಂದು ಯಿಹೋವನ ಸಹಾಯಕಾಗಿ ಮೋರಿಯಟ್ಟಿದ್ದೀರಿ. ಆದರೆ

ಯಿಹೋವನು ನಿಮಗೆ ಕಿವಿಗೊಡಲಿಲ್ಲ.<sup>46</sup>ಹೀಗೆ ನೀವು ಕಾದೇಶಿನಲ್ಲಿ ತುಂಬ ದಿನಗಳನ್ನು ಕಳೆದಿರುವಿರಿ.

### ಮರುಭೂಮಿಯಲ್ಲಿ ಇಸ್ರೇಲರ ಅಲಿಡಾ

<sup>2</sup> “ಆಗ ಯಿಹೋವನು ನನಗೆ ಆಜ್ಞಾಹಿಸಿದಂತೆ ನಾವು ಮರುಭೂಮಿಗೆ ತಿರುಗಿಹೋದೆವೆ. ಆ ಮಾರ್ಗವು ಕೆಂಪಸಮುದ್ರದ ಕಡೆಹೋಗುತ್ತತ್ತು, ನೇಯಿರ್ ಬಿಟ್ಟ ವನ್ನು ಸುತ್ತಿಕೊಂಡು ಹೋಗುವುದಕ್ಕೆ ನಮಗೆ ತುಂಬಾ ದಿವಸಗಳಾದ್ದು. <sup>2</sup>ಆಗ ಯಿಹೋವನು ನನಗೆ ಹೀಗೆ ಹೇಳಿದನು: <sup>3</sup>“ನೀವು ಬಿಟ್ಟದ ಸುತ್ತ ಸುತ್ತು ಬಹಳ ದಿವಸಗಳನ್ನು ಕಳೆದಿರಿ. ಈಗ ನೀವು ಉತ್ತರದಿಕ್ಕಿಗೆ ತಿರುಗಿರಿ. <sup>4</sup>ಇದನ್ನು ಜನರಿಗೆ ತಿಳಿಸು. ನೀವು ನೇಯಿರ್ ದೇಶದ ಮೂಲಕ ದಾಟಿಹೋಗುವಿರಿ. ಇದು ನಿಮ್ಮ ಸಂಬಂಧಿಸಿರು ದೇಶ. ಇವರು ಏಂಬಾವನ ಸಂತತಿಯವರು. ಅವರು ನಿಮಗೆ ಭಯಪಡುವರು; ಆದರೆ ನೀವು ಅವರ ವಿವರದಲ್ಲಿ ಎಚ್ಚರಿಕೆಯಾಗಿರಿ. <sup>5</sup>ಅವರ ವಿರುದ್ಧ ಯುದ್ಧ ಮಾಡಬಾರದು. ನಾನು ನಿಮಗೆ ಅವರ ದೇಶದಲ್ಲಿ ಯಾವ ವಾಲನ್ನೂ ಕೊಡುವುದಿಲ್ಲ. ಅದರ ಒಂದು ಅಡಿ ಜಾಗ ವನ್ನೂ ಕೊಡುವುದಿಲ್ಲ. ಯಾರುಕಂದರೆ ನೇಯಿರ್ ಬಿಟ್ಟ ಪ್ರದೇಶವನ್ನು ಏಂಬಾವನ ಸ್ವರ್ತ ದೇಶವನ್ನಾಗಿ ಕೊಟ್ಟಿರುತ್ತೇನೆ. <sup>6</sup>ನೀವು ಅವರ ದೇಶವನ್ನು ದಾಟುವಾಗ ಅವರ ಆಕಾರ ಸಾಮಾಗ್ರಿಗಳಿಗೂ ನೀರಿಗೂ ಹಣವನ್ನು ಕೊಡಬೇಕು. <sup>7</sup>ನಿಮ್ಮ ದೇವರಾದ ಯಿಹೋವನು ಪ್ರತಿಯೊಂದು ವಿವರದಲ್ಲಿ ನಿಮ್ಮನ್ನು ಆಶೀರ್ವಣಿಸಿದ್ದಿನ್ನು ನೆನಹಿಗೆ ತಂದುಕೊಳ್ಳಿ. ಈ ಮಹಾ ಮರುಭೂಮಿಯ ಮೂಲಕ ನೀವು ನಡೆದುಹೋದದ್ದರ ಬಗ್ಗೆಯೂ ಆತನಿಗೆ ತಿಳಿದಿದೆ. ಕಳಿದ ನಲವತ್ತು ವರ್ಷಗಳಿಂದ ದೇವರು ನಿಮ್ಮೊಂದಿರಿದ್ದ ನಿಮ್ಮನ್ನು ನಡಿಸಿದ್ದಾನೆ. ನಿಮಗೆ ಬೇಕಾದಪ್ರಗಳನ್ನೂಲ್ಲಾ ಒದಗಿಸಿರುತ್ತಾನೆ.”

<sup>8</sup> “ಹಾಗೆ ನಾವು ನಿಮ್ಮ ಸಂಬಂಧಿಸಿರು ದಿವಸ ಜನರ ದೇಶದ ಮೂಲಕ ಪ್ರಯಾಣ ಬೇಳಿಸಿದ್ದೆವೆ. ಜೋಡನ್ ರಣವೇಯಿಂದ ಎಲತ್ತಾ ಮತ್ತು ಎಚ್ಚೂನ್ನೇ ಬೆರ್ ಪಟ್ಟಣಗಳಿಗೆ ಹೋಗುವ ಮಾರ್ಗವನ್ನು ಬಿಟ್ಟ ನಾವು ಮೋಎಬಾ ದೇಶದ ಮರುಭೂಮಿಗೆ ಹೋಗುವ ರಸ್ತೆಯಲ್ಲಿ ನಡೆದೆವೆ.

### ಆರ್ನಲ್ಲಿ ಇಸ್ರೇಲರು

<sup>9</sup> “ಯಿಹೋವನು ನನಗೆ ಹೀಗೆ ಹೇಳಿದನು, ‘ಮೋಎಬಾಬಿನ ಜನರಿಗೆ ತೊಂದರೆ ಕೊಡಬೇಡ. ಅವರ ವಿರುದ್ಧ ಯುದ್ಧಕ್ಕೆ ಹೋಗಬೇಡ; ಅವರ ದೇಶದಲ್ಲಿ ನಿಮಗೆ ಯಾವ ವಾಲೂ ಸಿಗಿದು. ಅವರು ಲೋಟನ ಸಂತತಿಯವರು. ನಾನು ಅವರಿಗೆ ಆರ್ ಪಟ್ಟಣವನ್ನು ಕೊಟ್ಟಿರುತ್ತೇನೆ.’”

<sup>10</sup>(ಹಿಂದಿನ ಕಾಲದಲ್ಲಿ, ಪರಿಯ ಜನರು ಆರ್ಥನಲ್ಲಿ ವಾಸ ಮಾಡುತ್ತಿದ್ದರು. ಅವರು ಬಲಾಧರರೂ ಉನ್ನತ ಪ್ರಯರವರೂ ಆಗಿದ್ದರು ಮತ್ತು ಅವರ ಸಂಖ್ಯೆ ಹೆಚ್ಚಾಗಿತ್ತು. <sup>11</sup>ಅವರು ಅನಾಕೃತರಂತೆ ರೇಘಾಯರಿಗೆ ಸೇರಿದವರೆಂದು ಹೇಳಲಾಗುತ್ತಿತ್ತು. ಆದರೆ ಮೋಽವಾಭೂರು ಅವರನ್ನು ಪರಿಯರು ಎಂದೇ ಕರೆಯುತ್ತಿದ್ದರು. <sup>12</sup>ಹೋರಿಯರು ಕೂಡಾ ಸೇಯೀರ್ ಪ್ರಾಂತದಲ್ಲಿ ವಾಸಿಸುತ್ತಿದ್ದರು. ಆದರೆ ಏಸಾವನ ಜನರು ಅವರಿಂದ ದೇಶವನ್ನು ವಶ ಮಾಡಿಕೊಂಡು, ಹೋರಿಯರನ್ನು ಹತಿಸಿ ಆ ದೇಶದಲ್ಲಿ ನೇಲಿಸಿದರು. ಇಸ್ತೇಲರೂ ಅದೇ ರೀತಿಯಲ್ಲಿ ಯಿಹೋವನು ವಾಗ್ನಾನ ಮಾಡಿದ ದೇಶದಲ್ಲಿದ್ದ ನಿವಾಸಿಗಳನ್ನು ಸೋಲಿಸಿ ಅವರ ದೇಶವನ್ನು ಸ್ವಾಧೀನ ಮಾಡಿಕೊಂಡರು.)

<sup>13</sup>“ಯಿಹೋವನು ನನಗೆ, ‘ಜಿರೆದ್ ಕಣಿವೆಯ ಆಚಿಕಡೆಗೆ ಹೋಗು’ ಎಂದು ಹೇಳಿದನು. ಆದುದರಿಂದ ನಾವು ಜಿರೆದ್ ಕಣಿವೆಯನ್ನು ದಾಟಿದೆವು. <sup>14</sup>ಕಾದೇಶ್ ಬರ್ದೈಯದಿಂದ ಜಿರೆದ್ ಕಣಿವೆಯನ್ನು ದಾಟಿ ಆಗಲೀ ಮೂರತೆಂಟು ವರುಂಗಳು ದಾಟಿದ್ದವು. ನಮ್ಮ ಸಮಾಖದಲ್ಲಿದ್ದ ಯುದ್ಧ ಭಟ್ಟಲ್ಲಾ ಸತ್ತು ಹೋಗಿದ್ದರು. ಹೀಗೆ ಅಗುವುದೆಂದು ದೇವರು ಪ್ರಮಾಣ ಮಾಡಿದ್ದನು. <sup>15</sup>ಯಿಹೋವನು ಅವರಿಗೆ ವಿರುದ್ಧವಾರಿ ಇದ್ದು ದರಿಂದ ಅವರೆಲೂ ಸತ್ತು ಜನಸಮಾಹದಿಂದ ಇಲ್ಲವಾದರು.

<sup>16</sup>“ಯುದ್ಧ ಭಟ್ಟರೆಲ್ಲಾ ಸತ್ತು ಹೋದ ಬಿಕೆ <sup>17</sup>ಯಿಹೋವದೇವರು ನನಗೆ ಹೇಳಿದ್ದೇನಂದರೆ: <sup>18</sup>‘ಈ ಹೊತ್ತು ಆರ್ ಎಂಬ ವಟ್ಟಿಂದ ಗಳಿಯನ್ನು ದಾಟಿ ಮೋಽಬ್ರಾ ದೇಶವನ್ನು ಪ್ರವೇಶಿಸಬೇಕು. <sup>19</sup>ನೀನು ಅಹೋನಿಯರ ಬಳಿಗೆ ಹೋಗಬೇಕು. ಆದರೆ ಅವರಿಗೆ ತೋರಿದೆ ಕೊಡಬೇಕೆ. ಅವರೊಂದಿಗೆ ಯುದ್ಧಮಾಡಬೇಕೆ. ಯಾಕಂದರೆ ಅವರ ದೇಶದಲ್ಲಿ ನಿನಿಗೆ ವಾಲಿಲ್. ಅವರು ಲೋಳನ ಸಂತಿಯವರು, ಆ ದೇಶವನ್ನು ನಾನು ಅವರಿಗೆ ಕೊಟ್ಟಿರುತ್ತೇನೆ.’”

<sup>20</sup>ಆಗ ಪ್ರದೇಶವನ್ನು ರೇಘಾಯ ದೇಶವೆಂದೂ ಕರೆಯುತ್ತಾರೆ. ಹಿಂದಿನ ಕಾಲದಲ್ಲಿ ರೇಘಾಯರು ಅಲ್ಲಿ ವಾಸಿಸುತ್ತಿದ್ದರು. ಅಹೋನಿಯರು ಅವರನ್ನು ಜಂಜುಮ್ಯಾರು ಎಂದು ಕರೆಯುತ್ತಿದ್ದರು. <sup>21</sup>ಜಂಜುಮ್ಯಾರು ತುಂಬಾ ಬಲಶಾಲಿಗಳಾಗಿದ್ದರು; ಅನಾಕೃತರಂತೆ ಉನ್ನತಪ್ರರೂಪ ರಾಗಿದ್ದರು. ಆದರೆ ಯಿಹೋವನು ಜಂಜುಮ್ಯಾರನ್ನು ಸೋಲಿಸುವಂತೆ ಅಹೋರಿಯರಿಗೆ ಸಹಾಯ ಮಾಡಿದನು. ಅಹೋರಿಯರು ಆ ದೇಶವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡು ಈಗ ಅದರಲ್ಲಿ ನೇಲಿಸಿರುತ್ತಾರೆ. <sup>22</sup>ಏಸಾವನ ಜನರಿಗೂ ದೇವರು ಅದೇ ರೀತಿ ಮಾಡಿದನು. ಹಿಂದಿನ ಕಾಲದಲ್ಲಿ ಹೋರಿಯರು ಸೇಯೀರ್ ನಲ್ಲಿ ವಾಸಿ

ಸುತ್ತಿದ್ದರು. ಆದರೆ ಏಸಾವನ ಜನರು ಅವರನ್ನು ಸೋಲಿಸಿದರು. ಅವನ ಸಂತತಿಯವರು ಈಗಲೂ ಅಲ್ಲಿ ವಾಸ ಮಾಡುತ್ತಿದ್ದಾರೆ. <sup>23</sup>ಕವ್ರೋಯ್ ದವರಿಗೂ ದೇವರು ಅದೇ ರೀತಿ ಮಾಡಿದ್ದನು. ಗಾಜದ ಸುತ್ತಲೂ ವಟ್ಟಿಂಗ್ ಲ್ಲಿ ಅವೀಯ ಜನರು ವಾಸಿಸುತ್ತಿದ್ದರು. ಆದರೆ ಕವ್ರೋ ರಿಂದ ಬಂದ ಜನರು ಅವೀಯರನ್ನು ನಾಶಮಾಡಿ ಅವರ ದೇಶದಲ್ಲಿ ಈಗಲೂ ಅವರ ವಾಸಿಸಿರುತ್ತಾರೆ.

### ಅಹೋರಿಯರೆಂದಿಗೆ ಯುದ್ಧ

<sup>24</sup>“ಯಿಹೋವನು ನನಗೆ ಹೇಳಿದ್ದೇನೆಂದರೆ: ‘ಅನೋಽನ್ ಕಣಿವೆಯನ್ನು ದಾಟಲು ಸಿದ್ಧಪಡಿಸಿಕೊ. ಅಹೋರಿಯನೂ ಹೆಚ್ಚೋನಿನ ರಾಜನೂ ಆಗಿರುವ ಸೀಹೋನನ್ನು ಸೋಲಿಸಲು ನಾನು ನಿನಗೆ ಸಹಾಯ ಮಾಡುವೇನು. ಅವನ ರಾಜ್ಯವನ್ನು ನಾನು ನಿನಗೆ ಕೊಡುವೇನು. ಆದುದರಿಂದ ಅವನಿಗೆ ವಿರುದ್ಧವಾರಿ ಯುದ್ಧ ಮಾಡಿ ದೇಶವನ್ನು ಸ್ವಾಧೀನಪಡಿಸಿಕೊ. <sup>25</sup>ಸುತ್ತಲೀರುವ ಜನಾಂಗಗಳು ನಿಮಗೆ ಹೆದರಿ ನಡುಗುವಂತೆ ನಾನು ಮಾಡುತ್ತೇನೇನೆ. ಅವರು ನಿಮ್ಮ ಬಗೆ ಸುದ್ದಿಯನ್ನು ಕೇಳಿ ಹೆದರಿಕೊಳ್ಳುವರು ಮತ್ತು ಭಯದಿಂದ ನಡುಗುವರು.’

<sup>26</sup>“ನಾವು ಕೆದೇಹೋತಿನ ಮರುಭೂಮಿಯಲ್ಲಿರುವಾಗ ಹೆಚ್ಚೋನಿನ ಅರಸನಾದ ಸೀಹೋನನಿನಿಗೆ ದೂತರನ್ನು ಸಂದೇಶದೊಂದಿಗೆ ಕಳುಹಿಸಿದೆನು. ಆ ದೂತರು ಸಮಾಧಾನವನ್ನು ತಂದಿದ್ದರು. <sup>27</sup>ಅವರು ಸೀಹೋನನಿನಿಗೆ, ‘ನಿನ್ನ ರಾಜ್ಯವನ್ನು ನಾವು ದಾಟುವಂತೆ ನಮಗೆ ಅಪ್ಪಣಿ ಕೊಡು. ನಾವು ಮಾರ್ಗದಲ್ಲಿ ಬಲಕ್ಕಾಗಲೀ ಎಡಕ್ಕಾಗಲೀ ಹೋಗುವುದಿಲ್ಲ. <sup>28</sup>ನಾವೇನಾದರೂ ನಿನ್ನ ದೇಶದ ಆಕಾರ ಪದಾರ್ಥಗಳನ್ನು ತೆಗೆದುಕೊಂಡರೆ, ನೀರನ್ನು ಉಪಯೋಗಿಸಿದರೆ ಅದಕ್ಕೆ ಪ್ರತಿಯಾಗಿ ಬೆಳ್ಳಿಯನ್ನು ಪಾವತಿ ಮಾಡುವೇವು. ನಿಮ್ಮ ದೇಶದ ಮೂಲಕ ನಾವು ಹಾದು ಹೋಗಬೇಕಾಗಿದೆಯಷ್ಟೇ. <sup>29</sup>ನಾವು ಜೋಡ್ ನಾ ನದಿಯನ್ನು ದಾಟುವರೆಗೆ ನಿಮ್ಮ ದೇಶದ ಮೂಲಕ ಹೋಗಿ, ನಿಮ್ಮ ದೇವರಾದ ಯಿಹೋವನು ಕೊಡಲಿರುವ ದೇಶವನ್ನು ಪ್ರವೇಶಿಸುತ್ತೇನೆ. ಸೇಯೀರ್ ನಲ್ಲಿ ವಾಸಿಸುವ ಏಸಾವನ ಜನರೂ, ಆರ್ ನಲ್ಲಿ ವಾಸಿಸುವ ಮೋಽಬ್ರಾ ದಾಟಗಳ ಮೂಲಕ ಹೋಗಲು ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ.’

<sup>30</sup>“ಆದರೆ ಸೀಹೋನನು ನಮಗೆ ದಾಟಿಹೋಗಲು ಬಿಡಲಿಲ್ಲ. ನಿಮ್ಮ ದೇವರಾದ ಯಿಹೋವನು ಅವನ ಹೆಚ್ಚಿದ್ದ ಕಳ್ಳಾಗಿ ಮಾಡಿದನು. ನಾವು ಅವನನ್ನು ಸೋಲಿಸಬೇಕೆಂದೇ ಯಿಹೋವನು ಹಾಗೆ ಮಾಡಿದನು. ಈ ದಿನ ಏಸಾಯತೆಂದು ನಾವು ತಿಳಿದಿದ್ದೇವೆ.

31<sup>st</sup> ಯಿಹೋವನು ನನಗೆ, 'ನಾನು ನಿನಗೆ ಸೀಹೋನು ನನ್ನೂ ಅವನ ಎಲ್ಲಾ ಜನರನ್ನೂ ಅವನ ದೇಶವನ್ನೂ ನಿನಗೆ ಹೊಡುತ್ತೇನೆ. ಈಗ ಹೋಗಿ ಅವನ ದೇಶವನ್ನು ವಶಪಡಿಸಿಕೊಳ್ಳಿ' ಎಂದು ಹೇಳಿದನು.

32<sup>4</sup> ‘அனங்கு ஸீகோனா’ அரசனால் அவன் ஜனரல் நவேரூடிரி காடாட்டு யுக்கங் எவ்வ ஸ்த்ரீக்கு பெயர். 33<sup>5</sup> ஆதர் நம்முடைய வராத யீகோவன் அவன்னு நம்முடைய கோட்டைப்பு. நாவு ஸீகோனா அரசன்னு அவன் முக்கள்னு அவன் எல்லா ஜனரன்னு ஸ்த்ரீக்கு பெயர். 34<sup>6</sup> அவனிற் ஒருவழகு பழக்க பழக்க நிலை பழக்கிக்கொல்கேவு. புதியீராம்ய பழக்க சமீபத்திர கீர்த்திய முக்கள்னு லூ ஸாங்பூராண வாரி நாட்சுவாகிக்கேவு. யாரன்னு ஜீவாத்வாரி ஸுஜிஸ்லூ. 35<sup>7</sup> அவர் ஦னச்சருக்கள்னு முத்து அவர் லீட்டு சீலிச்சால்வ வஸ்து கால்னு ஸார்வாகிக்கேவு. 36<sup>8</sup> நாவு அநோனா கணவீய அங்கினிலீட்டு அரோ யீரா எவ்வ உலர்னு முத்து அகணவீய முத்து சமீபத்திர கீர்த்திய முத்து கிளாட்டா ஗ல் நாவு கணவீய இருவ எல்லா பழக்க நிலை ஸோலீஸ்லூ யீகோவன் அவர்காடு வாகிக்கொட்டைப்பு. யாவ பழக்க வாரி நாவு காட்சுவாகி கங்கு பற்றிலூ. 37<sup>9</sup> ஆதர் அவேரூஸியில் ரிக் ஸேரித் தீட்சு ஸமீவர்க்கு நாவு ஹோக்கீல்ல; யீப்பூர்க்கு நடிய பிரிகா நாவு ஹோக்கீல்ல; சீட்டு வுதீத்திரக் கு பழக்க நிலைகளு நாவு ஹோக்கீல்ல; நம்முடைய வராத யீகோவன் நாவு கோக்கீல்ல; இருவ தீட்சுகள் பல்கீ நாவு ஹோக்கீல்ல.

## ಬಾಷಾನಿನ ಜನರ್ಯಾಂದಿಗೆ ಯುದ್ಧ

“నావు నమ్మ దారియింద హింకిరుగి బాణానిగి  
3 హోగువ దారియల్లి హోదెవు. ఎద్దుయల్లి  
బాణానిన అరసనాద ఒగుసూ అవన సైన్యపూ  
నమ్ముర్దిగి యుద్ధమాడులు హోరటు బండవు.  
2 ఆగ యీహోవను ననగి, ‘ఒగనిగి నిఎను భయపడ  
బేడ. అవనస్తు అవన జనరన్సు అవన దేశవన్సు  
నినగొట్టిపుచేను. హమ్మేళ్లనినల్లి ఆళ్లతెద్ద అమోఏరి  
యిర రాజునాద సిహోననన్న సోలిసిదంతయే  
జువనను ఫేలోలిపుషే’.

୩<sup>୧</sup> ଅଦେ ପ୍ରକାର ନାହିଁ ଛଗନ୍ତୁ ଶେଷିଲିମହିମତୀ ଦେବରାଦ ଯେହୋଇବନୁ ସକାଳ ମାକିଦିନୁ. ଅବନମ୍ଭୁ ଅବନ ଶୈନଦଲୀ ଯାରା ଉଲ୍ଲିଖିଯଦିତୀ ନାତ ମାକିଦେବୁ. <sup>୪</sup> ଆ ଶମ୍ବୁଯିଦଲୀ ଛଗନ୍ତି ଶେରିଦେ ଏଲା

ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡೆವು. ಬಾಷಾನಿನಲ್ಲಿ ಒಗನ ರಾಜ್ಯದಲ್ಲಿರುವ ಆಗೋರ್ಚಬ್ರಹ್ಮ ಪ್ರದೇಶದಲ್ಲಿ ಅರ ವತ್ತಿ ಪಟ್ಟಣಗಳು ನಮ್ಮೆ ವರ್ತವಾದವು.<sup>5</sup> ಆ ಪಟ್ಟಣಗಳಿಲ್ಲಾ ಬಹಳ ಪ್ರಭಲವಾಗಿದ್ದವು. ಅವುಗಳಿಗೆ ಎತ್ತರವಾದ ಹೌಳಿಗೋಡಿಗಳಿಂದ್ದು ಕಡಗಳಿಂದಲೂ ಅಗುಲಿಗಳಿಂದಲೂ ಭದ್ರಮಾಡಲಿಟ್ಟಿದ್ದವು. ಇನ್ನೂ ಅನೇಕ ಪಟ್ಟಣಗಳಿಗೆ ಕೋಟಿಗಳಿರಲಿಲ್ಲ. “ಹೆ ಹೆಚ್ಚೀನಿನ ಅರಸನಾದ ಸಿಹೋನನಿಗೆ ಸೇರಿದ ಪಟ್ಟಣಗಳನ್ನು ನಾವು ಹೇಗೆ ಧ್ವನಿ ಮಾಡಿದ್ದೇವೋ ಹಾಗೆಯೇ ಈ ಪಟ್ಟಣಗಳನ್ನು ಧ್ವನಿ ಮಾಡಿ ಸ್ತೀಯರೂ ಕೂಸುಗಳೂ ಸೇರಿದಂತೆ ಅದರ ನಿವಾಸಿಗಳಲ್ಲಿ ಒಬ್ಬರನ್ನೂ ಬೀಡದೆ ಹತ್ತಿಸಿಬಿಟ್ಟಿವು.<sup>7</sup> ಅದರ ಅವರ ಪಶುಗಳನ್ನೂ ಬೆಲ್ಲಿಬಾಳುವ ವಸ್ತುಗಳನ್ನೂ ನಾವು ಇಟು ಕೊಂಡೆವು.

“<sup>४</sup> ಈ ರೀತಿಯಾಗಿ ನಾವು ಇಬ್ಬರು ಅಮೋರಿಯ ಅರಸರ ದೇಶಗಳನ್ನು ಸ್ವಾಧೀನ ಮಾಡಿಕೊಂಡೆವು. ಅವರ ದೇಶಗಳು ಜೊತೆದನ್ನ ನದಿಯ ಪ್ರವರ್ತದಲ್ಲಿದ್ದ ಅನ್ವರ್ಚನ್ ಕರ್ಣವೆಯಿಂದ ಹಿಡಿದು, ಹಮ್ಮೋರ್ಚನ್ ಪರವತದ ತನಕ ವಿಸಾರವಾಗಿತ್ತು. <sup>५</sup>(ಜೀದೋನಿನ ಜನರು ಹಮ್ಮೋರ್ಚನ್ ಪರವತವನ್ನು ಸಿಯೋರ್ಚನ್ ಎಂದು ಕರೆಯುವರು. ಆದರೆ ಅಮೋರಿಯರು ಅದನ್ನು ಸೀನೀರ್ ಎಂದು ಕರೆಯುತ್ತಾರೆ.) <sup>६</sup>ಗಿಲ್ಲಾದ್ ಪ್ರಾಂತ್ಯ ಮತ್ತು ಎತ್ತರವಾದ ಬಯಲಿನಲ್ಲಿದ್ದ ಪಟ್ಟಣಗಳನ್ನೆಲ್ಲ ನಾವು ಸ್ವಾಧೀನ ಮಾಡಿಕೊಂಡೆವು. ಸಲ್ವಾ ಮತ್ತು ಎದ್ರು ಪಟ್ಟಣಗಳ ತನಕೆಯಿರುವ ಬಾಹಾನ್ ದೇಶವನ್ನೆಲ್ಲ ನಾವು ಸ್ವಾಧೀನ ಮಾಡಿಕೊಂಡಿದೆವು.”

“(ಒಗನು ಬಾಪಾನಿನ ರಾಜನಾಗಿದ್ದನು.) ಎದ್ದೀರು ಮತ್ತು ಸಲ್ಲಾ ಬಾಪಾನಿನಲ್ಲಿದ್ದ ಒಗನು ರಾಜ್ಯದ ಪಚ್ಚಣಿ ಗಳಾಗಿದ್ದವು. ಅವನು ರೇಖಾಯಿರಲ್ಲಿ ಅಳಿದುಳಿದವರಲ್ಲಿ ಒಬ್ಬನಾಗಿದ್ದನು. ಅವನು ಮಂಚಪು ಕಬ್ಬಿಣದಿಂದ ಮಾಡಿ ಲ್ಲಿಟ್ಟಿತ್ತು. ಅದು ಹದಿಮೂರು ಅಡಿ ಉದ್ದವಿತ್ತು. ಆರು ಅಡಿ ಅಗಲವಿತ್ತು. ಆ ಮಂಚಪು ಈಗಲೂ ಅಮೃತ್ಯುನಿಯರು ವಾಸಿಸುವ ರಭಾದಲಿದೆ.

## ಜೋಡ್‌ನ್ ನದಿಯ ಪೂರ್ವಕ್ಕೆ ಇರುವ ದೇಶ

12<sup>“</sup> “నావు గెదుకోండిద్ద ఆ దేశగణమైన నమ్ముదాగి మాడికోండివు. ఇదర ఒందు భాగమన్న నాను రంబోన్ మత్తు గాదా శులదపరిగి హంచి కోట్టేను. అదు అరోయీరానింద హిడిదు గిల్లాద్ ప్రదేశం తనకచిత్తు. అందరీ అనోఎన్ కళ్జవేయల్లిరువ అరోయీరానింద మొదలు గొందు గిల్లాద్ బెట్టప్రదేశపరిగూ అదర ఎలా పట్టణాగి సమీతపాగి నాను కోట్టేను బెట్ట

ಪ್ರದೇಶವಾದ ಗಿಲ್ಲ್ಯಾಡಿನಲ್ಲಿ ಅರ್ಥಭಾಗ ಅವರಿಗೆ ದೊರೆ ಯಿತು.<sup>13</sup> ಗಿಲ್ಲ್ಯಾಡಿನ ಇನ್ನೊಂದು ಅರ್ಥವ್ಯಾಪೀಶ ಮತ್ತು ಇಡೀ ಬಾಹಾನ್ ದೇಶವನ್ನು ಮನಸ್ಸೀಯ ಅರ್ಥಕುಲ ದವರಿಗೆ ಹಂಚಿದೆನು.” (ಬಾಹಾನ್ ಒಗನ ಸಾಮ್ರಾಜ್ಯವಾಗಿತ್ತು ಬಾಹಾನಿನ ಒಂದು ಭಾಗವನ್ನು ಆಗೋರ್ಭಾ ಎಂದು ಕರೆಯುತ್ತಾರೆ. ಅಲ್ಲದೆ ರೈಫಾಯಿರ ದೇಶ ವೇಂತಲೂ ಕರೆಯುತ್ತಾರೆ.<sup>14</sup> ಮನಸ್ಸೀ ಕುಲದ ಯಾಯಿ ರನು ಎಂಬಾತನು ಆಗೋರ್ಭಾ ಪ್ರದೇಶಗಳನ್ನು ವಶ ಪಡಿಸಿಕೊಂಡನು. ಆ ಪ್ರದೇಶ ಗೆಷೂಯೀರ ಮತ್ತು ಮಾಕಾತ್ಯರ ದೇಶದ ಮೇರೆಯ ತನಕ ಹೀಳಿತ್ತು. ಆದುದ ರಿಂದ ಆ ಪ್ರದೇಶಕ್ಕೆ ಯಾಯೀರ ಎಂಬ ಹೆಸರು ಬಂತು. ಇಂದಿಗೂ ಜನರು ಆ ಉರುಗಳಿಗೆ, “ಯಾಯೀರನ ಬಾಹಾನ್ ಉರುಗಳು” ಎಂದು ಕರೆಯುತ್ತಾರೆ.)

<sup>15</sup> “ಗಿಲ್ಲ್ಯಾದ್ ಪ್ರಾಂತ್ಯವನ್ನು ನಾನು ಮಾಕಿರಿಸಿಗೆ ಕೊಟ್ಟೇನು.<sup>16</sup> ರೂಬೇನ್ ಮತ್ತು ಗೂದ್ ಕುಲಗಳವರಿಗೆ ಗಿಲ್ಲ್ಯಾಡಿನಿಂದ ಪ್ರಾರಂಭಬಾಗುವ ಪ್ರಾಂತ್ಯವನ್ನು ಕೊಟ್ಟೇನು. ಇದು ಅನೋರ್ಎನ್ ಕಣಿವೆಯಿಂದಿದು ಯಬ್ಬೋಕ್ ಹೊಳೆಯ ತನಕ ವಿಸ್ತಾರವಾಗಿದೆ. ಯಬ್ಬೋಕ್ ಹೊಳೆಯು ಅಮ್ಮೈನಿಯಿರ ಮೇರೆ ಯಾಗಿದೆ.<sup>17</sup> ಅವರ ವಶಿಮಾದ ಮೇರೆ ಜೋರ್ಡನ್ ಹೊಳೆಯಾಗಿದೆ; ಉತ್ತರದ ಮೇರೆ ಗೆರೀಲಾಯ ಸಮುದ್ರವಾಗಿದೆ; ದಕ್ಷಿಣದ ಮೇರೆ ಮತ್ತು ಸಮುದ್ರವಾಗಿದೆ. ಆದು ಹಿಂಣ ಬೆಳ್ಳಿದ ಬುಡಕಲ್ಲಿದೆ.

<sup>18</sup> “ಆ ಕಾಲದಲ್ಲಿ ನಾನು ನಿಮಗೆ ಆಜ್ಞಾಹಿಸಿದ್ದೇ ನೆಂದರೆ: ‘ನಿಮ್ಮ ದೇವರಾದ ಯಿಹೋವನು ನಿಮಗೆ ಜೋರ್ಡನ್ ನದಿಯ ಪೂರ್ವದಿಕ್ತಿನಲ್ಲಿ ಸ್ವಾಸ್ಥ್ಯವನ್ನು ಕೊಟ್ಟಿದ್ದಾನೆ. ಆದರೆ ನಿಮ್ಮಲ್ಲಿರುವ ಸೈಕಿರು ತಮ್ಮ ಆಯುಧಗಳನ್ನು ತೆಗೆದುಕೊಂಡು ಇತರ ಇಸ್ರೇಲ ರೋಂದಿಗೆ ನದಿಯಾಚಿಗೆ ಬರಬೇಕು. ಅಲ್ಲಿಯ ದೇಶಗಳನ್ನು ಸ್ವಾಧೀನವಡಿಸಿಕೊಂಡು ತಾಂತಿನೀಲಿನುವ ತನಕ ಅವರೊಂದಿಗಿರಬೇಕು.<sup>19</sup> ನಾನು ನಿಮಗೆ ಕೊಟ್ಟಿರುವ ಪಟ್ಟಿಗಳಲ್ಲಿ ನಿಮ್ಮ ಹೆಂಡತಿಯರೂ ಮತ್ತು ಪಶುಗಳೂ ವಾಸಿಸಬೇಕು; (ನಿಮಗೆ ಪಶುಗಳು ಹೆಚ್ಚಾಗಿವೆ ಎಂದು ನನಗೆ ಗೊತ್ತುಂಟು.)<sup>20</sup> ಜೋರ್ಡನ್ ನದಿಯ ಮತ್ತೊಂದು ಕಡೆಯಲ್ಲಿರುವ ದೇಶವನ್ನು ಯಿಹೋವನು ನಿಮ್ಮ ಸಂಬಂಧಿಕರಾದ ಇಸ್ರೇಲರಿಗೆ ಕೊಡಲಿದ್ದಾನೆ. ಆ ದೇಶವನ್ನು ಇಸ್ರೇಲರು ತೆಗೆದುಹೊಳ್ಳುವ ತನಕ ನಿಂತು ಅವರಿಗೆ ಸಹಾಯ ಮಾಡಿರಿ. ಬಳಿಕ ನಾನು ನಿಮಗೆ ಕೊಟ್ಟಿರುವ ಈ ದೇಶಕ್ಕೆ ನೀವು ಮರ್ಚಿ ಬರಬಹುದು.”

<sup>21</sup> “ಆಗ ನಾನು ಯಿಹೋವನವಿನಿಗೆ, ‘ ಈ ಇಬ್ಬರು ಅರಸರಿಗೆ ನಾನು ಮಾಡಿದ್ದನ್ನು ಕಣ್ಣಾರೆ ನೋಡಿರುವೆ. ಅದೇ ಪ್ರಕಾರ ನೀವು ಈಗ ಪ್ರವೇಶಿಸುವ ದೇಶಗಳಿಗೂ ಮಾಡುವನೆ.<sup>22</sup> ಆ ಪ್ರಾಂತ್ಯದ ಅರಸಗಳಿಗೆ ನೀನು ಹೆದರ ಬೇಡ. ನಿನ್ನ ದೇವರಾದ ಯಿಹೋವನು ನಿನಗಾಗಿ ಯುದ್ಧ ಮಾಡುವನೆ’ ಎಂದು ಹೇಳಿದೆನು.

### ಕಾನಾನ್ ದೇಶದೊಳಗಳಿಗೆ ಮೋಶಿಗೆ ಪ್ರವೇಶವಿಲ್ಲ

<sup>23</sup> “ನಾನು ನನ್ನ ಮನವಿಯನ್ನು ನೆರವೇರಿಸಲು ಯಿಹೋವನನ್ನು ಬೇಕಿಸೋಂದೆನು.<sup>24</sup> ನಾನು ‘ಯಿಹೋವನೇ, ನನ್ನ ಒಡೆಯನೇ, ನಾನು ನಿನ್ನ ಸೇವಕ. ನಿನ್ನ ತ್ರಾಣಪುಳ್ಳ ಹಸ್ತದಿಂದ ಮಾಡಿದ ಪರಾಕ್ರಮದ ಕಾರ್ಯಗಳನ್ನು ನೀನು ನನಗೆ ಸ್ವಲ್ಪಮಟ್ಟಿಗೆ ತೋರಿಸಿ ರುವ ನೀನು ಮಾಡಿದ ಮಹಾಕೃತ್ಯಗಳನ್ನು ಮಾಡಲು ಪರ ಲೋಕದ ಅಧಿವಾ ಭೂಲೋಕದ ಯಾವ ದೇವರು ಗಳಿಗೂ ಸಾಧ್ಯವಿಲ್ಲ.<sup>25</sup> ನಾನು ಜೋರ್ಡನ್ ನದಿದಾಟಿ, ನೀನು ನಮಗೆ ಕೊಡುವ ಉತ್ತಮವಾದ ದೇಶವನ್ನು ನಾನು ನೋಡುವಂತೆ ಮಾಡು. ಅದರ ಮನೋಹರವಾದ ಬೆಳ್ಳಿಪ್ರದೇಶಗಳನ್ನೂ ಲೆಬನೋನ್ ಪ್ರಾಂತ್ಯಗಳನ್ನೂ ನೋಡುವಂತೆ ಮಾಡು’ ಎಂದು ಬೇಕಿದೆನು.

<sup>26</sup> “ಆದರೆ ನಿಮ್ಮ ಕಾರಣದಿಂದ ಯಿಹೋವನು ನನ್ನ ಮೇಲಿ ಕೋಪಸೊಂಡಿದ್ದನು. ಆತನು ನನಗೆ ಕಿವಿಗೊಡಲಿಲ್ಲ. ಆತನು ನನಗೆ ಹೇಳಿದ್ದೇನೆಂದರೆ: ‘ಅಷ್ಟೇ ಸಾರು! ಇನ್ನು ಈ ವಿವಯವನ್ನು ನೀನು ಎತ್ತಬಾರದು.<sup>27</sup> ನೀನು ಹಿನ್ನಾ ಬೆಳ್ಳಿವನ್ನು ಹತ್ತಿ ಉತ್ತರ, ಪಶ್ಚಿಮ, ಪೂರ್ವ ದಕ್ಷಿಣ ದಿಕ್ಕುಗಳ ಕಡೆಗೆ ನೋಡು ಮತ್ತು ಅನಂದಿಸು. ಆದರೆ ನೀನು ಜೋರ್ಡನ್ ನದಿ ದಾಟಿ ಆ ಪ್ರದೇಶಗಳನ್ನು ಪ್ರವೇಶಿಸುವದಿಲ್ಲ.<sup>28</sup> ನೀನು ಯಿಹೋವನವನ್ನು ಹೇಳಿತ್ತಾಹಿಸು. ಅವನಿಗೆ ವಿವಯಗಳನ್ನುಲ್ಲಾ ತಿಳಿಯ ಪಡಿಸು. ಅವನು ಜನರನ್ನು ಜೋರ್ಡನ್ ನದಿಯಾಚಿ ನಡೆಸಬೇಕು. ಆ ದೇಶವನ್ನು ಸ್ವಾಧೀನ ಮಾಡಿಕೊಳ್ಳಲು ಅವನು ಅವರಿಗೆ ಸಹಾಯಮಾಡುವನು. ಆದುದರಿಂದ ಅವನನ್ನು ಬಲವಡಿಸು’ ಎಂದು ಹೇಳಿದನು.

<sup>29</sup> “ಅಂತಹೀ ನಾವು ಬೇತೋವೆಗೋರೆನ ಎದುರಿಗಿರುವ ಕಣಿವೆಯಲ್ಲಿ ಇಳಿದುಕೊಂಡೆವು.”

### ದೇವರ ಕಟ್ಟಿಗಳಿಗಿ ವಿಧೀಯರಾಗಬೇಕೆಂದು ಮೋಶಿಯ ಹೇಳಿದ್ದು

<sup>4</sup> “ಇಸ್ರೇಲರೇ, ಈಗ ನಾನು ಉಪದೇಶಿಸಲಿರುವ ಕಟ್ಟಿಗಳಿಗೂ ಅಳ್ಳಿಗಳಿಗೂ ಕಿವಿಗೊಡಿರಿ. ನೀವು ಅಪ್ರಾಳಿಗಿ ವಿಧೀಯರಾದರೆ ಜೀವಿಸುವಿರಿ. ಆಗ ನೀವು ನಿಮ್ಮ ಪೂರ್ವಿಕರ ದೇವರಾದ ಯಿಹೋವನು ನಿಮಗೆ ಕೊಡಲಿರುವ ದೇಶವನ್ನು ಸ್ವಾಧೀನ ಮಾಡಿಕೊಳ್ಳುವಿರಿ.

<sup>2</sup>ನಾನು ಕೊಡುವ ಆಜ್ಞೆಗಳಿಗೆ ನೀವು ಪನನ್ನೂ ಸೇರಿಸ ಬಾರದು; ಏನನ್ನೂ ತೆಗೆಯಬಾರದು. ನಾನು ನಿಮಗೆ ತೆಳುಸುವ ದೇವರ ಆಜ್ಞೆಗಳಿಗೆ ನೀವು ವಿಧೀಯರಾಗಬೇಕು.

<sup>3</sup>“ಬಾಳ್ಯವೇಗೋರಿನಲ್ಲಿ ನಡೆದ ಸಂಗತಿಯನ್ನು ನೀವು ನೋಡಿದ್ದಿರಿ. ಅಲ್ಲ ಬಾಳಿನನ್ನು ಪೂಜಿಸಿದವರನ್ನೇಲ್ಲ ಯಿಹೋವನು ನಾಶಮಾಡಿದನು.<sup>4</sup> ಆದರೆ ಯಾರು ದೇವರ ರಾದ ಯಿಹೋವನ್ನು ಮಾತ್ರ ಸೇವಿಸಿದರೋ ಅವರು ಈಗಲೂ ಜೀವಂತರಾಗಿದ್ದರೆ.

<sup>5</sup>“ಯಿಹೋವನು ನಾನಿಗೆ ಆಜ್ಞಾ ಹಿಸಿದ ವಿಧಿನಿಯ ಮಗಳನ್ನು ನಾನು ನಿಮಗೆ ಬೋಧಿಸಿದೆನು. ಈಗ ನೀವು ಸ್ವಾಧೀನ ವಹಿಸಿಕೊಳ್ಳುವ ದೇಶದಲ್ಲಿ ನೀವು ನೆಲೆಸುವಾಗ ಆ ವಿಧಿನಿಯ ಮಗಳನ್ನು ಅನುಸರಿಸಬೇಕೆಂದು ನಾನು ನಿಮಗೆ ಬೋಧಿಸಿದೆನು. <sup>6</sup>ಆ ನಿಯಮಗಳನ್ನು ಪರಿಪೂರ್ಣವಾಗಿ ಅಭಾಸಿಸಿರಿ, ‘ಆಗ ಅನ್ಯಜನರು ನಿಮ್ಮನ್ನು ನೋಡಿ ನೀವು ಜ್ಞಾನಿಗಳು ಎಂದು ತೆಳಿದುಕೊಳ್ಳುವರು. ಆ ದೇಶದ ಜನರು ನಿಮ್ಮ ವಿಧಿನಿಯ ಮಗಳನ್ನು ಕೇಳಿ ತೆಳಿದು ನೀವು ನಿಜವಾರಿಯೂ ಬುದ್ಧಿಯುಳ್ಳವರಾದ ಜ್ಞಾನಿಗಳು ಎಂದು ತೆಳಿದು ಕೊಳ್ಳುವರು.’”

<sup>7</sup>“ನಾವು ನಮ್ಮ ದೇವರಾದ ಯಿಹೋವನಿಗೆ ಪಾರ್ಥಿನಿಯನಾಗ ಆತನು ನಮ್ಮ ಹೆತ್ತಿರವೇ ಇದ್ದಾನೆ. ಯಾವ ದೇಶದವರಿಗೂ ಆತನಂತರ ದೇವರಿಲ್ಲ. <sup>8</sup>ನಾನು ನಿಮಗೆ ಈ ಹೊತ್ತು ಕೊಡುವ ಉಪದೇಶಗಳಿಗೆ ನ್ಯಾಯ ದಲ್ಲಿ ಒಳ್ಳಿಯಿದರಲ್ಲಿ ಸರಿಸುವಾನಾದ ಕಟ್ಟಿಗಳನ್ನು ಮತ್ತು ನಿಯಮಗಳನ್ನು ಬೇರೆ ಯಾವ ದೊಡ್ಡ ದೇಶವೂ ಹೊಂದಿಲ್ಲ! <sup>9</sup>ಆದರೆ ನೀವು ನೋಡಿದನ್ನು ನಿಮ್ಮ ಜೀವ ಮಾನವೆಲ್ಲಾ ಜಾಗ್ರತೆಯಿಂದಿದ್ದ ಮರೆಯದ ಅದನ್ನು ನಿಮ್ಮ ಮಕ್ಕಳಿಗೂ ಮೊಮ್ಮೆಕ್ಕಳಿಗೂ ತಿಳಿಸಬೇಕು. <sup>10</sup>ನೀನಾಯಿ ಬೆಂಟು ಬಳಿಯಲ್ಲಿ ನೀನು ಯಿಹೋವನೆ ಸನ್ನಿಧಾನದಲ್ಲಿ ನಿಂತಿದನ್ನು ನೀವು ಜ್ಞಾಪಕ ಮಾಡಿ ಕೊಳ್ಳಿ. ಆತನು ನಾನಿಗೆ ಹೇಳಿದ್ದೇನೆಂದರೆ: ‘ನಾನು ಹೇಳುವ ಮಾತುಗಳನ್ನು ಕೇಳುವರೆತೆ ಜನರನ್ನೇಲ್ಲ ಒಟ್ಟು ಗೂಡಿಸು. ನನ್ನ ಮಾತುಗಳನ್ನು ಕೇಳಿ ಅವರು ಜೀವ ಮಾನವೆಲ್ಲಾ ನನ್ನನ್ನು ಸನ್ಯಾಸಿಸಲು ಕಲಿತಕೊಳ್ಳುವರು ಮತ್ತು ಅವರ ಮತ್ತಳಿಗೂ ಕಲಿಸುವರು.’ <sup>11</sup>ಆಗ ನೀವು ಬೆಂಟು ಸಮೀಕರಕ್ಕೆ ಬಂದು ನೀಂತಕೊಂಡಿರಿ. ಆ ಪರವತ್ವ ಬೆಂಂತಿಯಿಂದ ಪ್ರಜ್ಞಲಿಸಿ ಆತಾತದ ತನಕ ಮುಟ್ಟಿತ್ತು. ಆಗ ಕಾರೋಣದ್ವಾರಾ ಕತ್ತಲೆಯೂ ಅವರಿಸಿತ್ತು. <sup>12</sup>ಆ ಬೆಂಂತಿಯಾಳಗಿಂದ ಯಿಹೋವನು ಮಾತನಾಡಿದನು. ಅದು ಯಾರೋ ಮಾತಡಿದಂತಿತ್ತು. ಆದರೆ ನೀವು ಯಾರನ್ನು ಕಾಣಲಿಲ್ಲ. ಸ್ವರವನ್ನು ಮಾತ್ರ ಕೇಳಿದಿರಿ. <sup>13</sup>ಅಲ್ಲ ಆತನು ನಿಮ್ಮೋಂದಿಗೆ ಒಡಂಬಡಿಕೆ ಮಾಡಿ

ಕೊಂಡನು. ಆತನು ಹತ್ತು ಆಜ್ಞೆಗಳನ್ನು ಹೇಳಿ ಅದನ್ನು ಅನುಸರಿಸಲು ಆಜ್ಞಾ ಹಿಸಿದನು. ಆ ಹತ್ತು ಆಜ್ಞೆಗಳನ್ನು ಏರಡ ಕಲ್ಲಿನ ಹಲಗೆಗಳ ಮೇಲೆ ಬರೆದನು. <sup>14</sup>ಅದೇ ಸಮಯದಲ್ಲಿ ದೇವರಾದ ಯಿಹೋವನು ನಾನಿಗೆ ಇತರ ವಿಧಿನಿಯ ಮಗಳನ್ನು ತೆಳಿಸಿ ನೀವು ವಾಗ್ಬಾನ ಮಾಡಿದ ದೇಶದೊಳಗೆ ನೆಲೆಸಿದಾಗ ಆ ವಿಧಿನಿಯ ಮಗಳನ್ನು ಅನುಸರಿಸಲು ನಿಮಗೆ ತೆಳಿಸಲು ಹೇಳಿದನು.

<sup>15</sup>“ಆ ದಿನ ನೀನಾಯಿ ಬೆಂಟು ಸ್ವರವನ್ನು ಮಾತ್ರ ಕೇಳಿದಿರಿ. ನೀವು ಯಿಹೋವನ ರಾವವನ್ನು ನೋಡ ಲಿಲ್. ದೇವರಿಗೆ ಯಾವ ಆಕಾರವೂ ಇಲ್ಲ.” <sup>16</sup>ಅದುದ ರಿಂದ ಜಾಗ್ರತೆಯಿಂದಿರಬೇಕು. ನೀವು ಪಾಪಮಾಡಿ ನಿಮ್ಮನ್ನು ನಾಶಪಡಿಸಿಕೊಳ್ಳಬೇಡಿ. ಮನುಷ್ಯನ ರೂಪವ ನ್ಯಾಗಲೀ <sup>17</sup>ಅಕಾಶದಲ್ಲಿ ಹಾರಾಡುವ ಪ್ರಯೋಗ ರೂಪವ ನ್ಯಾಗಲೀ ಭೂಮಿಯ ಮೇಲೆ ಸಂಚಿಸುವ ಪ್ರಾಣಿಯ ರೂಪವನ್ನಾಗಲೀ <sup>18</sup>ನೆಲದ ಮೇಲೆ ಹರಿದಾಡುವ ಶ್ರಮಿ ಕೇಟಗಳ ರೂಪವನ್ನಾಗಲೀ <sup>19</sup>ನೀರಿನಲ್ಲಿ ಈಜಾಡುವ ಮೀನುಗಳ ರೂಪವನ್ನಾಗಲೀ <sup>20</sup>ನಾಡಿಕೊಳ್ಳಬೇಡಿ. ನೀವು ಆಕಾಶವನ್ನು ತಲೆಯಿತ್ತಿ ನೋಡುವಾಗ ಅಲ್ಲಿ ಕಾಣುವ ಸೂರ್ಯ ಚಂದ್ರ ನಕ್ಷತ್ರದಿಗಳನ್ನು ಪ್ರಾಜಿಸಬೇಡಿ. ಇವುಗಳನ್ನೇಲ್ಲ ಅನ್ಯರು ಪೂಜಿಸುವರು. <sup>21</sup>ಆದರೆ ಯಿಹೋವನು ನಿಮ್ಮನ್ನು ಈಜಿಪ್ಟ್ ದೇಶದಿಂದ ಹೊರ ತಂದು ತನ್ನ ಸ್ಥಿರೀಯ ಪ್ರಜೆಯನ್ನಿಂದ ಮಾಡಿಕೊಂಡಿರುತ್ತಾನೆ. ಕಣಿಣಿವನ್ನು ಕರಗಿಸುವ ಬೆಂಂತಿಯ ಕುಲಮೆಯಂತಹ ಈಜಿಪ್ಟ್ನಿಂದ ನಿಮ್ಮನ್ನು ಎಳ್ಳಿದುತಂದು ತನ್ನ ವಿಶೇ� ಜನಾಂಗವಾಗಿ ನಿಮ್ಮನ್ನು ತೆಗೆದುಕೊಂಡಿರುತ್ತಾನೆ. ಈಗ ನೀವು ಆತನ ಜನರಾಗಿದ್ದಿರಿ.

<sup>21</sup>“ನಿಮ್ಮ ದೇಸೆಯಿಂದ ಯಿಹೋವನು ನನ್ನ ಮೇಲೆ ಸಿಪ್ಪಿಗೊಂಡನು. ಆ ಕಾರಣದಿಂದ ಕಾನಾನ್ ದೇಶವನ್ನು ನಾನು ಪ್ರವೇಶಿಸಬಾರದು ಎಂದು ನಾನಿಗೆ ಹೇಳಿರುತ್ತಾನೆ. ಜೋಡನ್ ನದಿಯಾಚಿ ನಿಮಗೆ ಕೊಡುವ ಆ ಉತ್ತಮ ದೇಶವನ್ನು ನಾನು ನೋಡಬಾರದಿಂದ ಪ್ರಮಾಣ ಮಾಡಿದ್ದಾನೆ. <sup>22</sup>ಅದುದರಿಂದ ನಾನು ಇದೇ ದೇಶದಲ್ಲಿ ಸಾಯಿವೆನು. ಆದರೆ ನೀವು ಬೇಗನಿಗೆ ಜೋಡನ್ ನದಿಯನ್ನು ದಾಟಿ ಆ ಒಳ್ಳಿಯ ದೇಶವನ್ನು ಪಶ್ಚಾತ್ಸಿಹೋಂಡು ಅಲ್ಲಿ ವಾಸಿಸುವಿರಿ. <sup>23</sup>ನೀವು ಆ ದೇಶದಲ್ಲಿ ವಾಸಿಸುವಾಗ ನಿಮ್ಮ ದೇವರಾದ ಯಿಹೋವನೆನೊಡನೆ ನೀವು ಮಾಡಿರುವ ಒಡಂಬಡಿಕೆಯನ್ನು ಮರೆಯಬೇಡಿರಿ. ನೀವು ಆತನ ಕಟ್ಟಳೆಗಳಿಗೆ ವಿಧೀಯರಾಗಿರಿ. ಯಾವ ವಿಗ್ರಹಗಳ ನ್ಯಾಗಲೀ ಮಾಡಿಕೊಳ್ಳಬೇಡಿರಿ. <sup>24</sup>ನೀವು ಇತರ ದೇವರುಗಳನ್ನು ಪ್ರಾಜಿಸುವುದನ್ನು ಜೀವಸ್ವರಂವಾದ ಯಿಹೋವನು ದ್ವೇಷಿಸುವುದರಿಂದ ಬೆಂಂತಿಯಂತೆ ಆತನ ನಿಮ್ಮನ್ನು ದಹಿಸಬಿಡುವನು.

25 “ನೀವು ಹೋಗುವ ದೇಶದಲ್ಲಿ ಬಹಳ ವರ್ಷ ಬಾಳಿದ ನಂತರ ನಿಮಗೆ ಮಕ್ಕಳೂ ಮೊಮಕ್ಕಳೂ ಆಗುವರು. ಬಳಿಕ ನೀವು ನಿಮ್ಮ ಜೀವಿತಗಳನ್ನು ಹಾಳುಮಾಡಿ ಕೊಳ್ಳುವಿರಿ. ನೀವು ಎಲ್ಲ ಬಗೆಯ ವಿಗ್ರಹಗಳನ್ನು ಮಾಡಿ ಕೊಳ್ಳುವಿರಿ. ಅದು ದೇವರಿಗೆ ಬಹಳ ಕೋರವನ್ನು ಉಂಟುಮಾಡುವರು! 26 ಆದುದರಿಂದ ನಾನು ನಿಮಗೆ ಎಚ್ಚರಿಕೆ ಕೊಡುತ್ತಿದ್ದೇನೆ. ಆಕಾಶಪೂರ್ ಭೂಮಿಯೂ ಇದಕ್ಕೆ ಸಾಕ್ಷಿ ಆ ಕೆಂಪು ಕೆಲಸವನ್ನು ನೀವು ಮಾಡಿದರೆ ನೀವು ಹಾಳಗಿಹೋಗುವಿರಿ. ನೀವೀಗ ಜೋರ್ಡನ್ ನಾ ನದಿ ಯನ್ನು ಡಾಡಿ ಆ ದೇಶವನ್ನು ಸ್ವಾರ್ಥಿನ ಮಾಡಿಕೊಳ್ಳಲು ಹೋಗುತ್ತಿರಿ. ಆದರೆ ನೀವು ಮೂರ್ತಿಗಳನ್ನು ಮಾಡಿ ಕೊಂಡರೆ ಅಲ್ಲಿ ಹೆಚ್ಚುಕಾಲ ಬಾಳುವುದಿಲ್ಲ. ನೀವು ಸಂಪೂರ್ಣವಾಗಿ ನಾಶವಾಗುವಿರಿ. 27 ಯಿಹೋವನು ನಿಮ್ಮನ್ನು ಅನ್ಯದೇಶಗಳಿಗೆ ಚದರಿಸಿಬಿಡುವನು. ಆತನು ನಿಮ್ಮನ್ನು ಚದರಿಸಿಬಿಡುವ ದೇಶಗಳವರ ಮುಧ್ಯದಲ್ಲಿ ನಿಮ್ಮಲ್ಲಿ ಕೆಲವರು ಮಾತ್ರ, ಜೀವಂತವಾಗಿ ಉಳಿದು ಕೊಳ್ಳುವರು. 28 ಅಲ್ಲಿ ಮನುಷ್ಯರು ಕೈಯಿಂದ ಮಾಡಿದ ದೇವರುಗಳನ್ನು ಪೂಜಿಸುವಿರಿ. ಅವು ಮರ ಕಲ್ಲುಗಳಿಂದ ರೂಪಿಸಲ್ಪಟ್ಟಿವೆ. ಅವು ನೋಡಲಾರವು, ಕೇಳಲಾರವು, ತಿನ್ನಲಾರವು ಮತ್ತು ಮೂಸಿನೋಡಲಾರವು! 29 ಅಗ ನೀವು ನಿಮ್ಮ ದೇವರಾದ ಯಿಹೋವನನ್ನು ಹುಡುಕುವಿರಿ. ನೀವು ನಿಮ್ಮ ಹೃದಯ ಆತ್ಮಗಳಿಂದ ಹುಡುಕಿಡಾಗ ಆತನು ನಿಮಗೆ ಕಿಗಿನವನು. 30 ನೀವು ಕಷ್ಟದಲ್ಲಿ ಬಿದ್ದಾಗ್, ಅವೆಲ್ಲಾ ನಿಮಗೆ ಸಂಭವಿಸಿದಾಗ ನೀವು ನಿಮ್ಮ ದೇವರಾದ ಯಿಹೋವನ ಬಳಿಗೆ ಹಿಂದಿರುಗಿಬಂದು ಆತನಿಗೆ ವಿಧೇಯರಾಗುವಿರಿ. 31 ನಿಮ್ಮ ದೇವರಾದ ಯಿಹೋವನು ಕರುಣೆಯಳ್ಳಿ ದೇವರಾಗಿದ್ದಾನೆ. ನಿಮ್ಮನ್ನು ಅಲ್ಲಿಯೇ ಇರಗೊಳಿಸುವುದಿಲ್ಲ; ನಿಮ್ಮನ್ನು ಸಂಪೂರ್ಣವಾಗಿ ನಾಶ ಪಡಿಸುವುದಿಲ್ಲ; ನಿಮ್ಮ ಪೂರ್ವಿಕರೋಂದಿಗೆ ಮಾಡಿದ ಒಡಂಬಡಿಕೆಯನ್ನು ಆತನು ಮರೆತುಬಿಡುವವನಲ್ಲ:

### ದೇವರ ಅಧ್ಯಕ್ಷ ಕಾರ್ಯಗಳನ್ನು ಜ್ಞಾಪಕಕ್ಕೆ ತಂಡುಕೊಳ್ಳಿ

32 “ಇಂಥಾ ಅಧ್ಯಕ್ಷತಾಯೆಗಳು ಹಿಂದೆ ಎಂದಾದರೂ ನಡೆದಿವೆಯೋ? ದೇವರು ಭೂಮಿಯ ಮೇಲಿ ಮಾನವನನ್ನು ನಿರ್ಮಿಸಿದ ಕಾರುಳದಿಂದಿದು ಇಂದಿನವರೆಗೂ ಲೋಕದ ಎಲ್ಲಾ ಕಡೆಗಳಲ್ಲಿ ನಡೆದಿರುವ ಸಂಗತಿಗಳನ್ನು ವೀಕ್ಷಿಸಿ ನೋಡಿರಿ. ಇದರಷ್ಟು ಮಹತ್ವಾದ ಯಾವುದನ್ನಾದರೂ ಎಂದಾದರೂ ಕೇಳಿರುವುದುಂಬೆ? 33 ಬೊಂಂಿಯ ಜ್ಞಾನೆಯೋಳಗಿಂದ ದೇವರು ಮಾತನಾಡಿದ್ದನ್ನು ನೀವು ಕೇಳಿದರೂ ಬಹುಕಿದ್ದಿರಿ. ಬೇರೆ ಜನರಿಗೆ ಇಂಥಾ ಅನುಭವವಿದೆಯೋ? ಇಲ್ಲ. 34 ಬೇರೊಂದು

ಜನಾಂಗದೊಳಗಿಂದ ಜನರನ್ನು ತನಗೋಂಸ್ತರ ತೆಗೆದು ಕೊಳ್ಳಲು ಬೇರೆ ಯಾವ ದೇವರಾದರೂ ಎಂದಾದರೂ ವೆ, ಯತ್ತಿಸಿದ್ದೀಂಟೆ? ಇಲ್ಲ! ಆದರೆ ದೇವರಾದ ಯಿಹೋವನು ಇಂಥ ಮಹಾಕಾರ್ಯಗಳನ್ನು ಮಾಡುವುದನ್ನು ನೀವು ನೋಡಿದ್ದಿರಿ! ಆತನು ನಿಮಗೆ ತನ್ನ ಶಕ್ತಿಯನ್ನು, ಬಲವನ್ನು, ಅದ್ವಾತಕಾರ್ಯಗಳನ್ನು ಮತ್ತು ಆಶ್ಯಕರವಾದ ಕಾರ್ಯಗಳನ್ನು ತೋರಿಸಿದ್ದಾನೆ. ಆತನು ಈಚೆಷಿನ ಮೇಲಿ ಬರಮಾಡಿದ ವಿವರಗಳನ್ನು ಮತ್ತು ಭಯಂಕರವಾದ ಘಟನೆಗಳನ್ನು ನೀವು ನೋಡಿದಿರಿ! 35 ಯಿಹೋವನು ನಿಮಗೆ ಇವಗಳನ್ನು ತೋರಿಸಿದ್ದಾನೆ, ಯಾಕಂದರೆ ಆತನೇ ದೇವರಂದೂ ಆತನಲ್ಲದೆ ಬೇರೆ ಯಾವ ದೇವರೂ ಇಲ್ಲವೆಂದು ನೀವು ತಿಳಿದು ಹೊಳ್ಳಬೇಕಿಂಬಿದು ಆತನ ಉದ್ದೇಶವಾಗಿತ್ತು. 36 ಆಕಾಶದಿಂದ ಆತನ ಮಾತುಗಳನ್ನು ನೀವು ಕೇಳುವರೆ ಮಾಡಿದನು; ಭೂಮಿಯ ಮೇಲಿ ಒಂದು ದೊಡ್ಡ ಬೆಂಧಿಯನ್ನು ನೋಡುವಂತೆ ಮಾಡಿದನು; ಮತ್ತು ಅದರೊಳಗಿಂದ ನಿಮ್ಮೊಡನೆ ಮಾತನಾಡಿದನು. ನಿಮಗೆ ವಾರಗಳನ್ನು ಕಲಿಸುವುದಕ್ಕಾಗಿ ಇವೆಲ್ಲವನ್ನು ಮಾಡಿದನು.

37 “ದೇವರಾದ ಯಿಹೋವನು ನಿಮ್ಮ ಪೂರ್ವಿಕರವನ್ನು ಹೀತಿಕ್ಕಿದ್ದರಿಂದ ನಿಮ್ಮನ್ನು ಆರಿಸಿಕೊಂಡನು. ಆತನು ತನ್ನ ಮಹಾಕಾಶಕ್ಕಿಯಿಂದ ನಿಮ್ಮನ್ನು ಈಚೆಷಿಸಿಂದ ಹೊರ ತಂಡನು. 38 ನೀವು ಮುಂದುವರಿಯುತ್ತಿದ್ದಾಗ ನಿಮಗಿಂತಲೂ ಮಹತ್ವದ ಮತ್ತು ಬಲಿಷ್ಠಾಗಿದ್ದ ಜನಾಂಗಗಳನ್ನು ಹೊರಡಿಸಿಬಿಟ್ಟನು. ಅವರ ದೇಶದೊಳಗೆ ಯಿಹೋವನು ನಿಮ್ಮನ್ನು ನಡಿಸಿದನು. ಅಲ್ಲಿ ನೀವು ವಾಸಿಸುವುದಕ್ಕಾಗಿ ಆ ದೇಶಗಳನ್ನು ನಿಮಗೆ ಕೊಟ್ಟಿನು. ಈಗಲೂ ಆತನ ಹಾಗೆಯೇ ಮಾಡುತ್ತಿದ್ದಾನೆ.

39 “ಆದುದರಿಂದ ಈ ಹೊತ್ತು ನೀವೆಲ್ಲಾ ಯಿಹೋವನನ್ನು ದೇವರೆಂದು ಸ್ವೀಕರಿಸಬೇಕು. ಆತನು ಮೇಲಿರುವ ಆಕಾಶಕ್ಕು ಕೆಳಗಿರುವ ಭೂಮಿಗೂ ದೇವರಾಗಿದ್ದಾನೆ. ಆತನ ಹೊರತು ಬೇರೆ ದೇವರುಗಳಿಲ್ಲ. 40 ನಾನು ಈ ಹೊತ್ತು ಕೊಡಲಿರುವ ಆತನ ಕಟ್ಟಿಗಳಿಗಳನ್ನೂ ಆಚ್ಚಿಗಳನ್ನೂ ನೀವು ಪರಿಪಾಲಿಸಬೇಕು. ಆಗ ನಿಮಗೂ ನಿಮ್ಮನಂತರ ನಿಮ್ಮ ಮಕ್ಕಳಿಗೂ ಶುಭವಾಗುವುದು. ದೇವರಾದ ಯಿಹೋವನು ನಿಮಗೆ ಕೊಡಲಿರುವ ದೇಶದಲ್ಲಿ ಶಾಶ್ವತವಾಗಿ ಬಾಳುವಿರಿ!”

### ಅಶ್ರಯನಗರಗಳನ್ನು ಮೋಶಿಯ ಆರಿಸಿದ್ದು

41 ಆಮೇಲೆ ಮೋಶಿಯ ಜೋರ್ಡನ್ ನಾದಿಯ ಪೂರ್ವಾಂತರದ ಮೂರು ನಗರಗಳನ್ನು ಆರಿಸಿದನು. 42 ಯಾವನಾದರೂ ಒಬ್ಬ ಮನುಷ್ಯನನ್ನು ಉದ್ದೇಶಿಲ್ಲದೆ ಅಕಸ್ಮತಾಗಿ ಕೊಂಡರೆ ಅವನು ಈ ಮೂರು ನಗರಗಳಲ್ಲಿ

ಯಾವುದಾದರೊಂದರಲ್ಲಿ ಆಶ್ರಯ ತೆಗೆದು ಕೊಂಡಲ್ಲಿ ಅವನು ಮರಣದಂಡನೆಯಿಂದ ಪಾರಾಗುವನು. ಅಂದರೆ ಅವನು ಕೊಲೀಯಾದವನನ್ನು ದ್ವೈಕ್ಷಣದೆ ಇದ್ದಲ್ಲಿ ಮತ್ತು ಅವನನ್ನು ಕೊಲ್ಲಬೇಕೆಂಬ ಉದ್ದೇಶವಿಲ್ಲದಿದ್ದಲ್ಲಿ. ಕೊಲೀ ಗಾರನು ಆ ನಗರದಲ್ಲಿ ಸುರಕ್ಷಿತನಾಗಿರುವನು.<sup>43</sup> ಆ ಮೂರು ನಗರಗಳು ಯಾವಾದೆಂದರೆ, ರೂಬೇನ್ ಕುಲ ದವರಿಗೆ ಎತ್ತರವಾದ ಬಯಲು ಪ್ರದೇಶದಲ್ಲಿರುವ ಬೆಚೆರ್; ಗಾದ್ ಕುಲದವರಿಗೆ ಗಿಲಾಡಿನಲ್ಲಿರುವ ರಾಮೋತ್; ಮತ್ತು ಮನಸ್ಸಿ ಕುಲದವರಿಗೆ ಬಾಷಾನಿ ನಲ್ಲಿರುವ ಗೋಲಾನ್.

### ಮೋಶಿಯ ಧರ್ಮಾಸ್ತದ ಪರಿಜಯ

<sup>44</sup> ಇಸ್ರೇಲ್ ಜನರಿಗೆ ಮೋಶಿಯ ದೇವರ ಕಟ್ಟಣಿಗಳನ್ನು ಕೊಟ್ಟನು. <sup>45</sup> ಈಜಿಪ್ತಿನಿಂದ ಹೊರಬಂದ ಅವರಿಗೆ ಈ ಉದ್ದೇಶಗಳನ್ನು ಕಟ್ಟಿಗೆಳನ್ನು ಮತ್ತು ನಿಯಮ ಗಳನ್ನು ಕೊಟ್ಟನು. <sup>46</sup> ಜೋರ್ಡನ್ ನ್ ನದಿಯ ಪೂರ್ವ , ಬಾಗದ ಬೀತ್‌ಪೇಗೋರಿನಲ್ಲಿ ಇಸ್ರೇಲ್ ಜನಸಮಾಹವು ಸೇರಿಬಂದಿದ್ದಾಗ ಮೋಶಿಯ ಈ ನಿಯಮಗಳನ್ನು ಅವರಿಗೆ ತಿಳಿಸಿದನು. ಆ ಸ್ಥಳವು ಹೆಮ್ಮೇನಿನಲ್ಲಿ ವಾಸವಾಗಿದ್ದ ಅಮೋರಿಯನಾದ ಸೀಹೋನ್ ರಾಜನಿಗೆ ಸೇರಿತ್ತು (ಮೋಶಿ ಮತ್ತು ಇಸ್ರೇಲರು ಈಜಿಪ್ತಿನಿಂದ ಹೊರಬಂದಾಗ ಸೀಹೋನನನ್ನು ಸೋನೀಲಿಸಿದ್ದರು). <sup>47</sup> ಸೀಹೋನನ ರಾಜ್ಯವನ್ನು ಅವರು ತಮ್ಮ ಸ್ವಾಧೀನಪಡಿಸಿ ಕೊಂಡರು. ಅಮೋರಿಯರಾದ ಈ ಇಜ್ಬರು ರಾಜರು ಗಳು ಜೋರ್ಡನ್ ನದಿಯ ಪೂರ್ವದಲ್ಲಿ ವಾಸವಾಗಿದ್ದರು. <sup>48</sup> ಈ ಪ್ರದೇಶವು ಅನೋನ್ ತಗಿನಲ್ಲಿರುವ ಅರೋಎಯೀರಿನಿಂದ ಹಿಡಿದು ಸೀಹೋನ್ (ಹಮೋನ್) ಪರ್ವತದ ತನಕ ವಿಸ್ತರಿಸಿಯದೆ. <sup>49</sup> ಈ ಪ್ರದೇಶವು ಜೋರ್ಡನ್ ತಗ್ನಿಷ್ಠಾಂತ್ರವನ್ನು ಅವರಿಸಿದೆ. ದಕ್ಷಿಣಕ್ಕೆ ಇದರ ಮೇರೆ ಉಪ್ಪುಸಮುದ್ರದ ತನಕಪೂರ್ವ ಪೂರ್ವದಲ್ಲಿ ಹಿನ್ನಿಗೆ ಬಿಟ್ಟದ ತನಕಪೂರ್ವ ವಿಸ್ತರಿಸಿದೆ.

### ದಾಖಿಲ್ಗಳು

**5** ಇಸ್ರೇಲ್ ಸಮೂಹದವರನ್ನೆಲ್ಲಾ ಮೋಶಿ ಒಟ್ಟಾಗಿ ಸೇರಿಸಿ ಅವರಿಗೆ ಹೇಳಿದ್ದೇನೆಂದರೆ, “ಇಸ್ರೇಲ್ ಜನರೇ, ನಾನು ಈ ಹೊತ್ತು ಹೇಳುವ ಕಟ್ಟಿಗೆಳಿಗೆ ಕಿವಿಕೊಳಿರಿ. ಇಪ್ಪಗಳನ್ನು ಕಲ್ಲಿತಕೊಂಡು ಪಾಲಿಸುವವ ರಾಗಿರಿ. <sup>2</sup> ಹೋರೇಬ್ (ಸೀನಾಯ) ಪರ್ವತದಲ್ಲಿ ಯೆಹೋವ ದೇವರು ನಮ್ಮೊಂದಿಗೆ ಒಡಂಬಡಿಕೆಯನ್ನು ಮಾಡಿರುತ್ತಾನೆ. <sup>3</sup> ಯೆಹೋವನು ನಮ್ಮ ಪೂರ್ವಕ

ರೊಂದಿಗೆ ಒಡಂಬಡಿಕೆ ಮಾಡದೆ ನಮ್ಮೊಂದಿಗೆ ಮಾಡಿದ್ದಾನೆ. ಈಗ ಜೀವಂತರಾಗಿರುವ ನಮ್ಮೊಂದಿಗೆ ಮಾಡಿರುತ್ತಾನೆ. <sup>4</sup> ಆ ಪರ್ವತದಲ್ಲಿ ಯೆಹೋವನು ನಮ್ಮೊಂದಿಗೆ ಮುಖಾಮುಖೀಯಾಗಿ ಬೆಂಕಿಯೋಳಿಗಿಂದ ನಿಮ್ಮೊಂದಿಗೆ ಮಾತಾಡಿರುತ್ತಾನೆ. <sup>5</sup> ಆದರೆ ನೀವು ಬೆಂಕಿಗೆ ಭಯ ಪಟ್ಟಿದ್ದ ರಿಂದ ಬೆಂಕಿಪನ್ನು ಪರಲೀಲ. ಆಗ ನಾನು ನಿಮಗೂ ಯೆಹೋವ ನಿಗೂ ವು ಧ್ಯಾದಲ್ಲಿ ಧ್ಯಾಕೋಂಡು ಯೆಹೋವನು ಹೇಳಿದ್ದನ್ನು ತಿಳಿಸಿದನು. <sup>6</sup> ಯೆಹೋವನು ಹೇಳಿದ್ದೇನೆಂದರೆ; “ನಾನು ನಿಮ್ಮ ದೇವರಾದ ಯೆಹೋವನು. ನೀವು ಈಜಿಪ್ತನಲ್ಲಿ ಗುಲಾಮರಾಗಿದ್ದ ನಿಮ್ಮನ್ನು ಅಲ್ಲಿಂದ ಬಿಡುಗಡಿ ಮಾಡಿದನು. ಅದುದರಿಂದ ನೀವು ಈ ಅಜ್ಞಿಗಳಿಗೆ ವಿಧೀಯರಾಗಬೇಕು:

“<sup>7</sup> ನೀವು ನನ್ನ ಹೊರತು ಬೀರೆ ಯಾವ ದೇವರು ಗಳನ್ನೂ ಪೂಜಿಸಬಾರದು. ನಾನೇ ನಿಮ್ಮ ದೇವರು.

“<sup>8</sup> ನೀವು ವಿಗ್ರಹಗಳನ್ನು ಮಾಡಿಕೊಳ್ಳಬಾರದು. ಆಕಾಶದ ಮೇಲಾಗಲೀ, ಭೂಮಿಯ ಮೇಲಾಗಲೀ ಭೂಮಿಯ ಶೆಗಿರುವ ನೀರಿನಲ್ಲಾಗಲೀ ಯಾವ ವಸ್ತುಗಳ ವಿಗ್ರಹಗಳನ್ನಾಗಲೀ ಪ್ರತಿಮೆಗಳನ್ನಾಗಲೀ ಮಾಡಿ ಕೊಳ್ಳಬಾರದು. <sup>9</sup> ನಾನೇ ನಿಮ್ಮ ದೇವರಾದ ಯೆಹೋವನು. ಆದ್ದರಿಂದ ನೀವು ಯಾವ ವಿಗ್ರಹ ವನ್ನು ಪೂಜಿಸಬಾರದು ಮತ್ತು ಅದರ ಸೇವೆ ಮಾಡಬಾರದು. ನನ್ನ ಜನರು ಇತರ ದೇವರುಗಳನ್ನು ಆರಾಧಿಸುವುದನ್ನು ನಾನು ದೇಹಿಸುತ್ತೇನೆ. ನನಗೆ ವಿರುದ್ಧವಾಗಿ ಪಾಪ ಮಾಡಿದವರನ್ನು ನಾನು ತಿಕ್ಕಿಸುತ್ತೇನೆ. ಅವರ ಮಕ್ಕಳು, ಮೌಮುಕ್ಕಳು, ಮತ್ತು ಮರಿಮೌಮುಕ್ಕಳು ನನ್ನ ದಂಡನೆಗೆ ಗುರಿಯಾಗುವರು. <sup>10</sup> ಆದರೆ ನನ್ನನ್ನು ತೀರಿಸಿ ನನ್ನ ಆಜ್ಞಿಗಳಿಗೆ ವಿಧೀಯರು ಮೇಲೆ ನಾನು ದಯಿ ತೋರಿಸಬೇನು. ಅವರ ಹಟುಂಬಗಳವರಿಗೆ ನಾವಿರಾಯ ತಲೆಮಾರುಗಳವರೆಗೂ ಕರುಣೆಯನ್ನು ತೋರಿಸುವೆನು.

“<sup>11</sup> ನಿನ್ನ ದೇವರಾದ ಯೆಹೋವನು ಹೆಸರನ್ನು ಅಯೋಗ್ಯಾಕಾರ್ಯಕ್ಕಾಗಿ ಎತ್ತಬಾರದು. ಯಾರಾದರೂ ಅಯೋಗ್ಯಾಕಾರ್ಯಕ್ಕಾಗಿ ನನ್ನ ಹೆಸರನ್ನು ಉಪಯೋಗಿಸಿದರೆ ನಾನು ಅವನನ್ನು ತಿಕ್ಕಿಸುವೆನು.

“<sup>12</sup> ನಿನ್ನ ದೇವರಾದ ಯೆಹೋವನು ಆಜ್ಞಾಪಿಸಿದಂತೆ ಸಭೃತ್ ದಿನವನ್ನು ವಿಶೇಷದಿನವೆಂದು ಪರಿಗಣಿಸಬೇಕು. <sup>13</sup> ವಾರದ ಅರು ದಿನಗಳಲ್ಲಿ ಕೆಲಸ ಮಾಡಿರಿ. <sup>14</sup> ಆದರೆ ಪಳನೆಯ ದಿನವು ವಿಶ್ವಾಂತಿಯ ದಿನವಾಗಿದೆ. ಆ ದಿನ ಯಾರೂ ಕೆಲಸ ಮಾಡಬಾರದು. ನೀವು ಮಾತ್ರವೇ ಅಲ್ಲ, ನಿಮ್ಮ ಮಕ್ಕಳು, ಸೇವಕರು, ನಿಮ್ಮ ಪಶುಗಳು ನಿಮ್ಮಲ್ಲಿರುವ

ವರದೇಶಿಯರು ಕೆಲಸಮಾಡದೆ ವಿಶ್ವಾಂತಿಯಲ್ಲಿರ ಬೇಕು. ನಿಮ್ಮ ದೇವರಾದ ಯಿಹೋವನ ಗೌರ ವಾರ್ಥವಾಗಿ ಸಭೃತ್ ದಿನವು ವಿಶ್ವಾಂತಿಯ ದಿನ ವಾಗಿದೆ.<sup>15</sup> ನೀವು ಈಚೈಪ್ಪ್ ದೇಶದಲ್ಲಿ ಗುಲಾಮ ರಾಗಿದ್ದಿರೆಂಬುದನ್ನು ಮರಯಿಬೇಕಿ. ನಿಮ್ಮ ದೇವರಾದ ಯಿಹೋವನು ತನ್ನ ಭುಜಬಲದಿಂದ ನಿಮ್ಮನ್ನ ಈಚೈಪ್ಪ್ ನಿಂದ ಬಿಡಿಸಿ ನಿಮ್ಮನ್ನ ಸ್ವರ್ತತ್ವರ ನಾಗಿ ವಾಗಿದನು. ಆದುದರಿಂದಲೇ ನಿಮ್ಮ ದೇವರು ಸಭೃತ್ ದಿನವನ್ನು ಆಚರಿಸಬೇಕೆಂದು ಅಳ್ಳಿಮಾಡಿದ್ದ.

<sup>16</sup>“ನಿಮ್ಮ ತಂಡತಾಯಿಗಳನ್ನು ನೀವು ಸನ್ಯಾಸಿಸಬೇಕು. ಇದು ನಿಮ್ಮ ದೇವರ ಆಳ್ಳಿ. ನೀವು ಇದಕ್ಕೆ ವಿಧೀಯರಾದೆ ದೇವರು ನಿಮಗೆ ಹೊಡುವ ದೇಶದಲ್ಲಿ ನೀವು ಬಹುಕಾಲ ಬಾಳುವಿರಿ ಮತ್ತು ನಿಮಗೆ ಯಾವಾಗಲೂ ಶುಭವಿರುವುದು.

<sup>17</sup>“ಕೊಲೆ ಮಾಡಬಾರದು.

<sup>18</sup>“ಘಟಿಖಾರ ಮಾಡಬಾರದು.

<sup>19</sup>“ಕಡಿಯಬಾರದು.

<sup>20</sup>“ಇತರರ ವಿಷಯವಾಗಿ ಸುಳ್ಳಸಾಕ್ಷಿ ಹೇಳಬಾರದು.

<sup>21</sup>“ಇನ್ನೂ ಬ್ಳಿನ ಹೆಂಡತಿಯನ್ನು ಆಶಿಸಬಾರದು. ಅವನ ಮನೆಯನ್ನಾಗಲೀ ಹೊಲವನ್ನಾಗಲೀ ನೀವರಕರನ್ನಾಗಲೀ ದನವನ್ನಾಗಲೀ ತಕ್ತಿಗಳನ್ನಾಗಲೀ ನೀವು ಅಪೇಕ್ಷಿಸಬಾರದು. ಇನ್ನೂ ಬ್ಳಿನ ವಸ್ತುಗಳಲ್ಲಿ ಯಾವುದನ್ನೂ ಆಶಿಪಡಬಾರದು!”

### ಜನರು ದೇವರಿಗಿ ಹೆಡರಿದರು

<sup>22</sup>ಮೋಶಿಯು ಹೇಳಿದ್ದೇನೆಂದರೆ: “ನೀವೆಲ್ಲಾ ಆಬೆಟ್ ದ ಬಳಿಯಲ್ಲಿರುವಾಗ ದೇವರಾದ ಯಿಹೋವನು ಈ ಆಳ್ಳಿಗಳನ್ನು ನಿಮಗೆ ಹೊಟ್ಟನು. ಬೀರಿ, ಮೋಡ ಮತ್ತು ಕಾಗತ್ತಲೊಳಗಿನಿಂದ ಯಿಹೋವನು ಗಟ್ಟಿಯಾದ ಸೆರದಲ್ಲಿ ಮಾತಾಡಿದನ್ನು ನೀವು ಹೇಳಿದಿರಿ. ಆತನು ಈ ಆಳ್ಳಿಗಳನ್ನು ಕೊಟ್ಟ ಬಳಿಕ ಬೇರೆ ಏನನ್ನೂ ಹೇಳಲಿಲ್ಲ. ಆತನು ತನ್ನ ಮಾತುಗಳನ್ನು ಎರಡು ಕಲ್ಲಿನ ಹಲಗೆಗಳ ಮೇಲ ಬರೆದು ನನಗೆ ಹೊಟ್ಟನು.

<sup>23</sup>“ಬೆಟ್ಟವು ಬೆಂಡಿಯಿಂದ ಉರಿಯುತ್ತಿರುವಾಗ ಕಾಗತ್ತಲೆಯಿಂದ ಬಂದ ಸ್ವರವನ್ನು ನೀವು ಹೇಳಿದಿರಿ. ಆಗ ನಿಮ್ಮ ಹಿರಿಯರು, ಕುಲಪ್ರಥಾನರು ನನ್ನ ಬಳಿಗೆ ಬಂದು ಹೇಳಿದ್ದೇನೆಂದರೆ: <sup>24</sup>‘ನಮ್ಮ ದೇವರಾದ ಯಿಹೋವನು ತನ್ನ ಮಹಿಮೆಯನ್ನೂ ಪ್ರತಾವವನ್ನೂ ನಿಮಗೆ ತೋರಿಸಿದ್ದಾನೆ. ಬೆಂಕಿಯೋಳಗಿಂದ ಆತನು ಮಾತ ನಾಡಿದನ್ನು ನಾವು ಹೇಳಿದ್ದೇವೆ. ದೇವರು ಒಬ್ಬನೋಡನೆ

ಸ್ವರ್ತಃ ವಾತನಾಡಿದ ಬಳಿಕವೂ ಅವನು ಜೀವ ದಿಂದಳಿಯಲು ಸಾಧ್ಯ ಎಂಬುದನ್ನು ನಾವು ಕಣ್ಣಾರೆ ಕಂಡೆವು. <sup>25</sup>ಆದರೆ ನಿಮ್ಮ ದೇವರಾದ ಯಿಹೋವನು ಮಾತನಾಡುವುದನ್ನು ನಾವು ಮತ್ತೆ ಕೇಳಿದರೆ ಖಂಡಿತವಾಗಿ ಸಾಯುವೆವು. ಆ ಭಯಂಕರವಾದ ಬೆಂಕಿಯು ನಿಮ್ಮನ್ನ ಡಹಿಸುವುದು. ನಿಮಗೆ ಸಾಯಲು ಇಷ್ಟಪ್ರಿಲ. <sup>26</sup>ಜೀವಸ್ವರೂಪವಾದ ದೇವರ ನುಡಿಯನ್ನು ಪ್ರತಿಕ್ರಿಯಾಗಿ ನಾವು ಹೇಳಿದ ಹಾಗೆ ಬೇರೆ ಯಾರೂ ಹೇಳಿಲ್ಲ. ಆದರೂ ನಾವು ಜೀವದಿಂದಿದ್ದೇವೆ. <sup>27</sup>ಮೋಶಿಯೇ, ನೀನು ಹತ್ತಿರ ಹೋರಿ ಯಿಹೋವನು ಹೇಳಲುಪುದ್ದೇಲ್ಲ ಹೇಳಿ ನಿಮಗೆ ಅದನ್ನು ತೀಳಿಸು. ನಾವು ನಿನ್ನ ಮಾತುಗಳನ್ನು ಹೇಳಿ ನೀನು ಹೇಳಿದ ಹಾಗೆ ಮಾಡುವೆವು.’

### ಯಿಹೋವನು ಮೋಶಿಯ ಸಂಗಡ ಮಾತನಾಡುತ್ತಾನೆ

<sup>28</sup>“ನೀವು ಹೇಳಿದ್ದನ್ನೂ ಯಿಹೋವನು ಹೇಳಿ ನನ್ನೂ ದಣ ಹೇಗೆಂದನು: ‘ನಿನ್ನ ಜನರು ಹೇಳಲುಪುದನ್ನು ನಾನು ಕೇಳಿದನು. ಆ ಮಾತುಗಳಿಲ್ಲ ಒಳ್ಳಿಯವೇ. <sup>29</sup>ಆದರೆ ಅವರು ಅಲೋಚಿಸುವ ರೀತಿಯನ್ನು ನಾನು ಬದಲಾಯಿಸಬೇಕಾಗಿದೆ. ಅವರು ನನಗೆ ವಿಧೀಯರಾಗಿ ನನ್ನ ಆಳ್ಳಿಗಳನ್ನೇ ಲಾ ಅನುಸರಿಸಿ ತಮ್ಮ ಹೃದಯಗಳಿಂದ ನನ್ನನ್ನು ಗೌರವಿಸಬೇಕು. ಆಗ ಅವರಿಗೂ ಅವರ ಸಂತತಿಯ ಪರಿಗೂ ಶಾಶ್ವತವಾಗಿ ಶುಭವಿರುವುದು.

<sup>30</sup>“ನೀನು ಹೋರಿ ಜನರಿಗೆ ಅವರವರ ಗುಡಾರಗಳ ಹಿಂಭಾಗಕ್ಕೆ ಹೋಗಲು ತೀಳಿಸು. <sup>31</sup>ಆದರೆ ಮೋಶಿಯೇ, ನೀನು ನನ್ನ ಬಳಿಯಲ್ಲಿಯೇ ನಿಂತಿರು. ನೀನು ಅವರಿಗೆ ಉಪದೇಶಿಸಬೇಕಾಗಿರುವ ಎಲ್ಲಾ ಆಳ್ಳಿಗಳನ್ನು ಕಟ್ಟಳೆಗ ಇಸ್ತು ಮತ್ತು ನಿಯಮಗಳನ್ನು ನಾನು ನಿನಗೆ ತೀಳಿಸುತ್ತೇನೆ. ಅವರ ವಾಸಕ್ಕಾಗಿ ನಾನು ಕೊಡಲಿರುವ ದೇಶದಲ್ಲಿ ಅವರು ಇವುಗಳಿಲ್ಲವನ್ನು ಪರಿಪಾಲಿಸಬೇಕು.’

<sup>32</sup>“ಆದುದರಿಂದ, ಇಸ್ರೇಲ್ ಜನರೇ, ಯಿಹೋವನು ಆಜ್ಞಾಹಿಸಿದನ್ನೇಲ್ಲ ಅನುಸರಿಸಲು ನೀವು ಎಷ್ಟರಿಂದಿರಿ ಬೇಕು. ಆತನನ್ನು ಹಿಂಭಾಲಿಸುವುದನ್ನು ನಿಲ್ಲಿಸಬೇಕಿ.

<sup>33</sup>ನಿಮ್ಮ ದೇವರಾದ ಯಿಹೋವನು ಹೇಳಿದ ಆಳ್ಳಿಗಳಿಗೆನುಸಾರವಾಗಿ ನಡೆದರೆ ನೀವು ಜೀವಿಸುವಿರಿ. ಆಗ ನೀವು ಶುಭವನ್ನೇ ಹೊಂದುವಿರಿ. ನಿಮಗೆ ದೊರಕಿದ ಸ್ವಾಸ್ಥ ಭೂಮಿಯಲ್ಲಿ ನೀವು ಬಹುಕಾಲ ಬಾಳುವಿರಿ.

### ಯಾವಾಗಲೂ ದೇವರಿನ್ನು ಶ್ರೀತಿಸಿ ಆತನಿಗೆ ವಿಧೀಯರಾಗಿರಿ

**6** “ನಿಮ್ಮ ದೇವರಾದ ಯಿಹೋವನು ನಿಮಗೆ ಉಪದೇಶಿಸಲಿಂದ ನನಗೆ ಹೊಟ್ಟ ಆಳ್ಳಿಗಳು, ಕಟ್ಟಳೆಗಳು ಮತ್ತು ನಿಯಮಗಳು ಇವೇ. ನೀವು ವಾಸಮಾಡಲು ಪ್ರವೇಶಿಸಲಿರುವ ದೇಶದಲ್ಲಿ ಅವರಗಳನ್ನು ವಾಲಿಸಿರಿ.

<sup>2</sup>ନିମ୍ନପ୍ରା ମୁହଁ ନିମ୍ନ ସଂତତିଯିପରା ଜୀବିଷୁଵ ଦିନ ଗଭିରିଲ୍ଲା ଦେଇପରାଦ ଯୀହୋଏବନନ୍ତୁ ଗୌରବିନ୍ ବୀକୁ. ନାହିଁଏ କୋତୁପ ଏଲା ଆଜ୍ଞା ଗଭିନ୍ନୁ କେବ୍ଳକେ ଗଭିନ୍ନୁ ଅନୁସରିବାକେ. କାହିଁ ମାକିଦ୍ଦିଲ୍ଲ ନିଏପ ନେଲିମୁଵ ଜାଗଦଲ୍ଲ ନିଏପ ବହୁକାଳ ଜୀବିଷୁଵରି.

<sup>3</sup>ଜ୍ଞାନେଲିନ ଜନରେ, କିମିଗୋଟ୍ଟୁ କେଇରି. ଦେଇପର ଆଜ୍ଞା ଗଭିରି ବିଧୀୟରାଗିରି. ଆଗ ନିମ୍ନଗେ ଏଲାଦରିଲ୍ଲ ଶୁଭ ବାଗୁପଦୁ. ନିମ୍ନଗେ ହେଚ୍ଛୁ ମର୍କଥାଗୁପଦୁ. ନିଏପ ନେଲିମୁଵ ଦେଇପର ନିମ୍ନ ପୂର୍ବାଧିକରିଗେ ଦେଇପର ବାଗ୍ନ ମାକିଦ ପ୍ରକାର ଫଳଭରିତବାଗୁପଦୁ.

<sup>4</sup>“ଆଜ୍ଞାନେଲିନ ଜନରେ, କିମିଗୋଟିରି. ଯୀହୋଏବନେଇ ନିମ୍ନ ଦେଇପର. ଦେଇପର ବୁଝନ୍ତି<sup>5</sup> ନିମ୍ନ ଦେଇପରାଦ ଯୀହୋଏବନନ୍ତୁ ନିମ୍ନ ପୂର୍ବାଧିକିମିନଦିଲା ପୂର୍ବାଧି ଶକ୍ତିରୁଠିମିନଦିଲା, ପୂର୍ବାଧିକିମିନଦିଲା ପ୍ରତିନିଃବୀକୁ. <sup>6</sup>ନାହିଁଏ କୋତୁପ ଆଜ୍ଞା ଗଭିନ୍ନୁ ଯାବାଗଲା ନିମ୍ନ ଜ୍ଞାନୁ ଜ୍ଞାନୁପରଦଲ୍ଲ ପ୍ଲୁଟ୍ଟୁକୋଠିରି. <sup>7</sup> ନିମ୍ନ ମର୍କଥାଗେ ଜୀଦନ୍ତ କାରିଶମ୍ବଲୁ ମରେଯବେଇକିରି. ନିମ୍ନ ମନେଗଭିଲ୍ଲ କୁଳିରିବାଗ, ରେଗଭିଲ୍ଲ ନାହିଁଯିତିରୁବାଗ, ନିଏପ ମାଲଗିରୁବାଗ, ଏହାଙ୍କ ତୁ ଆଜ୍ଞା ଗଭିନ୍ନୁ ବରେଦୁ ନିମ୍ନ ଦୈଗଭିଗେ କେଟ୍ଟିରି, ନିମ୍ନ ହଣିଗଭ ମେଲେ କେଟ୍ଟିର. ଇପୁ ନନ୍ତୁ ଭୋଦନେଯ ବିଜାରବାଗି ନିମ୍ନଗେ ଜ୍ଞାନୁପରକ ମହିନ୍ଦୀ ନିମ୍ନ ସଲୁ ସକାଯିବାଗୁପଦୁ. <sup>9</sup> ଅପୁଗଭିନ୍ନୁ ନିମ୍ନ ବାଗି ଲିନ ମେଲେଯିମୋ ନିଲାପୁ ପଟ୍ଟିଗଭ ମେଲେଯିମୋ ବରେଯି.

<sup>10</sup>“ଦେଇପରାଦ ଯୀହୋଏବନୁ ନମ୍ବି ତୁ ଦେଇପରନ୍ତୁ କୋତୁପଦାଗି ନମ୍ନ ପୂର୍ବାଧିକରାଦ ଅବିକାମାନିଗେ, ଇନାକାନିଗେ ମୁହଁ ଯାକୋଇବିନିଗେ ବାଗ୍ନ ମାକି ଦୟନ୍ତି. ତୁଙ୍କ ଆ ଦେଇପରନ୍ତୁ ନିମ୍ନଗେ କୋତୁତିଦୟନ୍ତି. ଅଦରିଲୀରୁଵ ଦୋହା ଦୋହା ନଗରଗଭିନ୍ନୁ ନିଏପ କ୍ଷେତ୍ରିମ କେଟ୍ଟିଲିଲ୍ଲ. <sup>11</sup> ନିଏପ କୁଳିକିମିଦ ଉତ୍ତମ ମସ୍ତୁ ଗଭିଲୀମ ଦୁଃଖିରୁଵ ମନେଗଭିନ୍ନୁ ଯୀହୋଏବନୁ ନିମ୍ନଗେ କୋତୁତାନ୍ତି. ନିଏପ କୋଇଦିରୁଵ ବାବିଗଭିନ୍ନୁ ନିମ୍ନଗେ କୋତୁପନ୍ତି. ନିଏପ ନେଇଦିରୁଵ ଦୁଃଖିରୁଵ କୋପୁଗଭିନ୍ନୁ ନିମ୍ନଗେ କୋତୁପନ୍ତି. ନିମ୍ନଗେ ତିନ୍ତିଲୁ ଯାବ କୋରତେଯିମୋ ଜୀରୁପୁଦିଲ୍ଲ.

<sup>12</sup>“ନିମ୍ନ ଦେଇପରାଦ ଯୀହୋଏବନନ୍ତୁ ନନ୍ତୁ ନିଃ ଅତନନ୍ତେ ନିଏପିରି. ଅତନନ୍ତୁ ମରୁତୁବିଜିବେଇକିରି. ତୁବେଷ୍ଟ ଦେଇପରିଲ୍ଲ ଗୁଲାମରାଗିଦ୍ବାଙ୍କ ଅତନେ ନିମ୍ନନ୍ତୁ ଧ୍ୟୋନେଜିଦିନନ୍ତି? <sup>13</sup> ଅତନ କେହିରିଲ୍ଲ ଯେଇ ବାଗ୍ନ ଗଭିନ୍ନୁ ମାକିରି. ଅନ୍ତେ ଦେଇପର କେହିରିଲ୍ଲ ମାକିରି. <sup>14</sup> ଜୀରୁ ଦେଇପର ଗଭିନ୍ନୁ ଅଵଲିଭିନ୍

ବାରଦୁ. ନିମ୍ନ ମୁତ୍ତିଲ୍ଲ ଜୀରୁପରର ଦେଇପର ଗଭିନ୍ନୁ ପୂର୍ବଜେବାରଦୁ. <sup>15</sup> ନିମ୍ନ ଦେଇପରାଦ ଯୀହୋଏବନୁ ଯାବାଗଲା ନିମ୍ନ ଜୀବିତେଯ ଲୀରୁପଦୁ. ନୁହୁ ଦେଇପରନ୍ତୁ ପୂର୍ବଜେବିପରନ୍ତୁ ଯୀହୋଏବନୁ ଦ୍ୱେଷିନୁ ପଦରିଂଦ ଅପରନ୍ତୁ ତୁ ଲୋକଦିନଦ ଅଳ୍ପିବିଦୁପବନୁ.

<sup>16</sup>“ମନ୍ତ୍ର ଦ୍ଵାରି ନିଏପ ନିମ୍ନ ଦେଇପରନ୍ତୁ ପରେଇକ୍ଷି ଦରତ ଆତନନ୍ତୁ ପରେଇକ୍ଷିବାରଦୁ. <sup>17</sup> ଆତନ ଆଜ୍ଞା ଗଭିନ୍ନୁ ବିଧୀୟରାଗିରିଲ୍ଲ ଏଜ୍ଞାରିଦିନଦିରବୀକୁ. ଆତନ ନିମ୍ନଗେ କୋଟ୍ଟ ବିଧିନିଯମଗଭିନ୍ନୁ ପରିପାଲିସଲୁ ତଥାରାଗିରବୀକୁ. <sup>18</sup> ଯୋଗ୍ରାଦପୁଗଭିନ୍ନୁ ସରି ଯାଦପୁଗଭିନ୍ନୁ ମୁହଁ ଯୀହୋଏବନୁ ମେଚ୍ଛୁପ କାଯି ଗଭିନ୍ନୁ ନିଏପ ମାଦବୀକୁ. ଆଗ ନିମ୍ନ କାଯି ଗଭିଲ୍ଲାପୁ ନଫଲବାଗୁପଦୁ. ଅଲ୍ଲ ଦେ ଯୀହୋଏବନୁ ନିମ୍ନ ପୂର୍ବାଧିକରିଗେ ବାଗ୍ନ ମାକିଦ ଦେଇତମେଳି ନିଏପ ହୋଇ ଅଦନ୍ତ ପତପିଲେଖାଲ୍ଲ ବପଦୁ. <sup>19</sup> ଯୀହୋଏବନୁ ହେଲେଦିନତେଯେ, ଅଲ୍ଲ ବାନ ବାଗିରୁ ନିମ୍ନ ବୈରିଗଭିନ୍ନୁ ଲାଲ ହୋରଗଟ୍ଟୁପିରି.

### ଦେଇପର କାଯି ଗଭିନ୍ନୁ ନିମ୍ନ ମର୍କଥାଗେ ତିଥିବେଇକୁ

<sup>20</sup>“ମୁମଦିନ ଦିନଗଭିଲ୍ଲ ନିମ୍ନ ମଗନୁ ନିମ୍ନଗେ ତୁ ପ୍ରତ୍ୟେ ହାତିଯିବି ନିଯମଗଭିନ୍ନୁ କୋଟ୍ଟିରୁତାନ୍ତି. ଜୀବଗଭ ଅଭ୍ୟାସେନୁ? <sup>21</sup> ଆଗ ନିଏପ ହୀଏ ଉତ୍ତରିଶବୀକୁ, ‘ନାପୁ ତୁବେଷ୍ଟିନାଲ୍ଲ ଫରୋକନ ଗୁଲାମରାଗିଦୟନ୍ତି. ଆଦରେ ନମ୍ନ ଦେଇପରାଦ ଯୀହୋଏବନୁ ତନ୍ତ୍ର ପରାକ୍ରମ ଦିନଦ ନପୁନ୍ତ ବିଦୁ ଗତେ ପାନୁ. <sup>22</sup> ଯୀହୋଏବନୁ ତୁବେଷ୍ଟିନପରନ୍ତୁ ଫରୋକନନ୍ତି ଅପନ ପରିପାଦପରନ୍ତୁ ସମକ୍ଷକାଯି ଗଭିଲୀମିନଦିଲା ଅଧ୍ୟତ୍କାଯି ଗଭିଲୀମିନଦିଲା ମହତ୍ଵାୟି ଗଭିଲୀମିନଦିଲା ଭୟିଠିର କାଯି ଗଭିଲୀମିନଦିଲା ବା ଧାରିଦିନନୁ. <sup>23</sup> ଯୀହୋଏବନୁ ନମ୍ନ ପୂର୍ବାଧିକରିଗେ ମାକିଦ ବାଗ୍ନ ତନ୍ତ୍ର ପରାକ୍ରମ ଦିନଦ ନମ୍ବି ଆ ଦେଇପରନ୍ତୁ କୋତୁପଦକୁ ନମ୍ନନ୍ତୁ ତୁବେଷ୍ଟିନିଦିନ କରେଦୁକୋଠିବା ବିନ୍ଦମ. <sup>24</sup> ତୁ ଉପ ଦେଇପର ଗଭିନ୍ନୁ ଲାଲ ଅନୁସରିବେଇକେଠିଦୁ ଯୀହୋଏବନୁ ନମ୍ବି ଆଜ୍ଞାପିଲେନ୍ଦାନ୍ତି. ନମ୍ନ ଦେଇପରାଦ ଯୀହୋଏବନୁ ନମ୍ବି ଆଜ୍ଞାପିଲେନ୍ଦାନ୍ତି. ନାପୁ ଗୌରିପିନକୁଦୟନ୍ତି. ଆଗ ଜିନଦିନନ୍ତେ ଯୀହୋଏବନୁ ନମ୍ବିନ୍ତି ଜୀଵନତେବାଗିରି ନମ୍ବି ବିଦୁ ଯୁଦ୍ଧିତିନ୍ତି. <sup>25</sup> ନମ୍ନ ଦେଇପରାଦ ଯୀହୋଏବନୁ ହେଲେଦିନତେଯେ, ଇକି ଧମ୍ବତାନ୍ତେ ନାପୁ ବାହାମତେପ୍ରଦେ ଏଜ୍ଞାରିଦେଲୁ ବିଧୀୟରାଦରେ, ନାପୁ ବିଦୁ ଯୁଦ୍ଧିତିନ୍ତି ବାହାମତେପ୍ରଦେ ଦେଇପର ହେଲୁତାନ୍ତି.”

### ಜ್ಯೇಷ್ಠ, ದೇವಜನಾಂಗ

**7** “ನಿಮಗೆ ಸಾಷ್ಟ್ವಾಗಿ ಕೊಡುವ ದೇಶಕ್ಕೆ ಯಿಹೋವನು ನಿಮ್ಮನ್ನು ನಡೆಸುವನು. ನಿಮಗಿಂತ ಬಲಿಪ್ಪಾಗಿದ್ದು ಅಲ್ಲಿ ವಾಸಿಸುತ್ತಿರುವ ಹಿತೀಯರು, ಗಿರಾಂಫಿಯರು ಅಮೋರಿಯರು, ಕಾನಾಸ್ತ್ರು, ಪರಿಜ್ಞೀಯರು, ಹಿವೈಯರು ಮತ್ತು ಯೆಂಬಾಸಿಯರು ಎಂಬ ಪಳ್ಳಿ ಜನಾಂಗಗಳನ್ನು ಆ ದೇಶದಿಂದ ನಿಮಗಾಗಿ ಹೊರಗಟ್ಟುವನು.<sup>2</sup> ನಿಮ್ಮ ದೇವರಾದ ಯಿಹೋವನು ಆ ಜನಾಂಗ ಗಳನ್ನು ನಿಮಗೆ ಅಧಿಕಾರಿಸುವನು. ನೀವು ಅವರನ್ನು ಸೋಲಿಸಿಬಿಡುವಿರಿ. ನೀವು ಅವರನ್ನು ಸಂಪೂರ್ಣವಾಗಿ ನಾಶಮಾಡಬೇಕು. ಅವರೊಂದಿಗೆ ಒಡಂಬಿಡಿಕೆಯನ್ನು ಮಾಡಿಕೊಳ್ಳಬೇಕಿ ಮತ್ತು ಅವರಿಗೆ ಕರುಣೆಯನ್ನು ತೋರಬೇಕಿ. <sup>3</sup> ಅವರೊಳಗಿಂದ ಹೆಚ್ಚನ್ನು ತರಬೇಕಿ. ನಿಮ್ಮ ಗಂಡುಮಕ್ಕಳಾಗಲೀ ಹೆಚ್ಚಿಲ್ಲ ಮಕ್ಕಳಾಗಲೀ ಅವರನ್ನು ಮಂಡಬೆಯಾಗಬಾರದ. <sup>4</sup> ಯಾಕಂದರೆ, ನನ್ನನ್ನು ಹಿಂಬಾಲಿಸದಂತೆ ಅವರು ನಿಮ್ಮ ಮಕ್ಕಳನ್ನು ಮಾರ್ವ ಕಿಸುವರು. ಆಗ ನಿಮ್ಮ ಮಕ್ಕಳು ಅನ್ನದೇವರುಗಳ ಸೇವೆ ಮಾಡುವರು. ಆಗ ಯಿಹೋವನು ನಿಮ್ಮ ಮೇಲೆ ಒಳಳಕೊಂಡಿರುವನು ನಿಮ್ಮನ್ನು ಬೀಗನೆ ನಾಶಮಾಡುವನು.

### ಸುಳ್ಳದೇವರುಗಳನ್ನು ನಾಶಮಾಡಿರಿ

<sup>5</sup> “ಆ ಜನಾಂಗಗಳ ಯಜ್ಞವೇದಿಕೆಗಳನ್ನು ಲಾಲ್, ನೀವು ಕಡವಿಹಾರಿ ನೆಲಸಮವಾಡಬೇಕು. ಅವರ ಸ್ತೂರಕ ಶಲ್ಲಗಳನ್ನು ಒಡೆದು ಚಕ್ರರುಚೂರು ಮಾಡಬೇಕು. ಅವರ ಆಶೀರಸ್ತಂಭಗಳನ್ನು ಕತ್ತಲಿಸಿಹಾಕಬೇಕು; ಅಪಗಳ ಪ್ರತಿಮಿಗಳನ್ನು ಸುಟ್ಟುಹಾಕಬೇಕು. <sup>6</sup> ಯಾಕಂದರೆ ನೀವು ಯಿಹೋವನ ಪ್ರಚೀಗಳಾಗಿದ್ದೀರಿ. ಭಾಲೋಕದ ಲ್ಲಿರುವ ಎಲ್ಲಾ ಜನಾಂಗಗಳಿಂದ ಆತನು ನಿಮ್ಮನ್ನು ಆರಿಸಿಕೊಂಡಿರುತ್ತಾನೆ. ನೀವು ಆತನ ಸ್ಥಕೀಯ ಪ್ರಚೀಯಾಗಿದ್ದೀರಿ. <sup>7</sup> ದೇವರು ನಿಮ್ಮನ್ನೇ ಯಾರೇ ಪ್ರೀತಿಸಿ ಆರಿಸಿಕೊಂಡನು? ನೀವು ದೊಡ್ಡ ಜನಾಂಗವಾಗಿರುವ ಕಾರಣದಿಂದಲ್ಲ. ನಿಜವಾಗಿಯೂ ನೀವು ಚಿಕ್ಕ ಜನಾಂಗವೇ. <sup>8</sup> ಅದರ ಯಿಹೋವನು ತನ್ನ ಪರಾಕ್ರಮವನ್ನು ತೋರಿಸಿ ನಿಮ್ಮನ್ನು ಈಚ್ಛಿಸ್ತಿನಿಂದ ಕರೆದುಕೊಂಡು ಬಂದನು. ನಿಮ್ಮನ್ನು ದಾಸತ್ವದಿಂದ ಬಿಡುಗಡೆ ಮಾಡಿದನು; ಘರೋಹನ ಹಿಡಿತದಿಂದ ನಿಮ್ಮನ್ನು ಬಿಡಿಸಿದನು; ಯಾಕಂದರೆ ಆತನು ನಿಮ್ಮನ್ನು ಪ್ರೀತಿಸುತ್ತಾನೆ; ನಿಮ್ಮ ಪೂರ್ವಿಕರಿಗೆ ತಾನು ಮಾಡಿದ ವಾಗ್ಣನವನ್ನು ನೆರವೇರಿಸಬೇಕೆಂದಿದ್ದಾನೆ.

<sup>9</sup> “ಅದುದರಿಂದ ನಿಮ್ಮ ದೇವರಾದ ಯಿಹೋವನೆಂಬುನ್ನೇ ನಿಜವಾದ ದೇವರಿಂಬುದು ನಿಮಗೆ ತಿಳಿದಿರಲಿ. ನೀವು ಆತನ ಮೇಲೆ ಭರವಸವಿಡಬಹುದು. ಆತನ ತಾನು ಮಾಡಿದ ಒಡಂಬಿಡಿಕೆಯನ್ನು ನೆರವೇರಿಸುವಾತನಾಗಿ ದಾಂತಾನೆ. ಆತನನ್ನು ಪ್ರೀತಿಸಿ ಆತನ ಕಟ್ಟಳೆಗಳಿಗೆ

ಪಿಧೇಯರಾಗುವವರನ್ನೆಲ್ಲ ಆತನು ಪ್ರೀತಿಸುತ್ತಾನೆ; ಅವರಿಗೆ ಕರುಣೆ ತೋರುತ್ತಾನೆ. ಈ ಪ್ರೀತಿ, ಕರುಣೆಗಳು ಸಾವಿರಾರು ತಲೆಮಾರುಗಳವರೆಗೂ ಮುಂದುವರಿಯುವವು.<sup>10</sup> ಆದರೆ ಆತನು ತನ್ನನ್ನು ದ್ವೇಷಿಸುವವರನ್ನು ಶಿಶ್ಯನುತ್ತಾನೆ. ತನ್ನನ್ನು ದ್ವೇಷಿಸುವ ಜನರನ್ನು ಶಿಶ್ಯಸಲು ಆತನು ನೀರಾನ ಮಾಡುವುದಿಲ್ಲ.<sup>11</sup> ಆದುದರಿಂದ ನಾನು ಈ ದಿನ ನಿಮಗೆ ಕೊಡುವ ಆಜ್ಞಾವಿಧಿನಿಯಮಗಳನ್ನು ನೀವು ಚೆನ್ನಾಗಿ ಮನದಡ್ಟುಮಾಡಿಕೊಳ್ಳಬೇಕು.

<sup>12</sup> “ನೀವು ಈ ಕಟ್ಟಳೆಗಳಿಗೆ ಕಿವಿಕೊಡುವುದಾದರೆ ಮತ್ತು ಅವಗಳಿಗೆ ಎಚ್ಚರಿಕೆಯಿಂದ ವಿಧೇಯರಾದರೆ, ನಿಮ್ಮ ದೇವರಾದ ಯಿಹೋವನು ನಿಮ್ಮ ಪೂರ್ವಿಕರಿಂದ ನಿಮಗೆ ಮಾಡಿಕೊಂಡ ಪ್ರೀತಿಯ ಒಡಂಬಿಡಿಕೆಯನ್ನು ನೆರವೇರಿಸುವನು.<sup>13</sup> ಮತ್ತು ಆತನು ಆಶೀರ್ವದಿಸುವನು. ನಿಮ್ಮ ಜನಾಂಗವು ವೃದ್ಧಿಯಾಗುವಂತೆ ಮಾಡುವನು. ನಿಮ್ಮ ಮನ್ನೂ ನಿಮ್ಮ ಮಕ್ಕಳನ್ನು ಆಶೀರ್ವದಿಸುವನು. ನಿಮ್ಮ ಹೊಲಗಳಲ್ಲಿ ಸುವ್ಯಾಸಿಯಾದ ಬೆಳಿಯು ಉಂಟಾಗುವಂತೆ ಆಶೀರ್ವದಿಸುವನು. ಆತನು ನಿಮಗೆ ಧಾಂತ್ಯ ಹೊಸ ದ್ರಾಕ್ಷರಸ ಮತ್ತು ಎಣ್ಣೆಗಳನ್ನು ಕೊಡುವನು. ನಿಮ್ಮ ದನ ಕುರಿಗಳು ಮರಿಗಳನ್ನು ಈಯುವಂತೆ ಆಶೀರ್ವದಿಸುವನು. ನಿಮ್ಮ ಪೂರ್ವಿಕರಿಗೆ ವಾಗ್ಣನ ಮಾಡಿದ ದೇಶದಲ್ಲಿ ನೀವು ನೆಲೆಸಿರುವಾಗ ನಿಮಗೆ ಈ ಆಶೀರ್ವದಗಳಿಲ್ಲ ಪ್ರಾಪ್ತವಾಗುವವು.

<sup>14</sup> “ಎಲ್ಲಾ ಜನರಿಗಿಂತ ನೀವು ಹೆಚ್ಚಾಗಿ ಆಶೀರ್ವದಿಸಲ್ಪಡುವಿರಿ. ಪ್ರತಿಯೊಂದು ಕುಟುಂಬದಲ್ಲಿ ಹೆಚ್ಚಿಲ್ಲ ಮಕ್ಕಳಿರುವರು. ನಿಮ್ಮ ಹಂಸುಗಳು ಮರಿಗಳನ್ನು ಈಯುವವು.

<sup>15</sup> “ನಿಮ್ಮಿಂದ ಎಲ್ಲಾ ತರದ ಕಾಯಿಲೆಗಳನ್ನು ಯಿಹೋವನು ತೆಗೆದು ಹಾಕುವನು. ಈಚ್ಚಿನಲ್ಲಿ ನಿಮ್ಮನ್ನು ಬಾಧಿಸುತ್ತಿದ್ದ ಭಯಂಕರ ಕಾಯಿಲೆಗಳು ನಿಮ್ಮನ್ನು ಬಾಧಿಸುವುದಿಲ್ಲ. ಆ ಕಾಯಿಲೆಗಳು ನಿಮ್ಮ ವೇರಿಗಳಿಗೆ ಉಂಟಾಗುವವು.<sup>16</sup> ಆ ದೇಶದಲ್ಲಿ ನೀವು ಯಿಹೋವನ ಸಹಾಯದಿಂದ ಸೋಲಿಸುವ ಜನರನ್ನೆಲ್ಲ ಕೊಂಡಬಿಡಬೇಕು. ಅವರಿಗೆ ಕನಿಸರ ತೋರಬಾರದು. ಅವರ ದೇವರುಗಳನ್ನು ಪೂರ್ಜಿಸಕೂಡು! ಯಾಕಂದರೆ ಅಪು ನಿಮಗೆ ಉರುಲಾಗಿ ನಿಮ್ಮ ಬೇವಿತವನ್ನು ಹಾಳುಮಾಡುತ್ತವೆ.

### ತನ್ನ ಜನರಿಗೆ ಸಹಾಯ ಮಾಡುವುದಾಗಿ ಯಿಹೋವನ ವಾಗ್ಣನ

<sup>17</sup> “ನಿಮ್ಮ ಮನಸ್ಸಿನಲ್ಲಿ, ‘ಈ ಜನಾಂಗಗಳು ನಮ್ಮ ಜನಾಂಗಗಳಿಗಿಂತ ದೊಡ್ಡದಾಗಿವೆ. ಇವರನ್ನು ಹೀಗೆ ಹೊರಿಸಲು ನಾಧ್ಯವೇ?’<sup>18</sup> ನೀವು ಅವರಿಗೆ ಭಯಂಕರ ಬಾರದು. ನಿಮ್ಮ ದೇವರಾದ ಯಿಹೋವನು

ତାଙ୍କୁ ଜନରିଗୁ ମାକି ଦୟନ୍ତୁ ନେମପୁ ମାକିକୋଣ୍ଠିରି।<sup>19</sup> ଆତମୁ ସୋଜକାଯିଏ ଗଭିନ୍ତି ଅଦ୍ୟତକାଯୀ ଗଭିନ୍ତି ନେତେହିଦୟନ୍ତୁ ନୀଏପୁ ନୋଇଛିରି। ଆତମୁ ନୀମୁଣ୍ଣ ତାଙ୍କୁ ନେତେହିଦୟନ୍ତୁ କରେଦୁ କୋଣଦୁ ବରଲୁ ତଣ୍ଣ ମହାଶକ୍ତିଯିନ୍ତି ବିଲପନ୍ତି ବଳିଷ୍ଠିଦୟନ୍ତୁ ନୀଏପୁ ନୋଇଛିରି। ନୀଏପୁ ଭୟପଦ୍ଵତ ଏଲାଙ୍କ ଜନର ମେଲେ ଦେଇପରାଦ ଯିହୋଇବନୁ ଅଦେ ଶକ୍ତିଯିନ୍ତୁ ବଳିଷ୍ଠିବନୁ।<sup>20</sup> “ନୀମୁଣ୍ଣ ତପ୍ତିହିକୋଣଦୁ ଅଦଗିକୋଣ୍ଠିବ ଜନରନ୍ତୁ ହତିଲୁ ଦେଇପର କଜଜଦ ହୁଳାଗଭିନ୍ତୁ ଅପର ମୁଦ୍ରକ୍ତେ କେଳିଷିଖିବନୁ ମତୁ ଅପର ନେଲୁ ନାତ ମାଦୁବନୁ।<sup>21</sup> ଆପରିଗେ ନୀଏପୁ ଭୟପଦ୍ଵ ବେଳିକିରି; ଯାକଂଦରେ ମହାଦେଇପର ନୀମୁଣ୍ଣ ଦିଗି ଦାନ୍ତେ। ଆତମୁ ଭୟିଂକରନାଗିଦାନ୍ତେ।<sup>22</sup> ନୀମୁଣ୍ଣ ଦେଇପରାଦ ଯିହୋଇବନୁ ଆ ଜନାଂଗଗଭିପରନ୍ତୁ ସ୍ଫ୍ରୁପ୍ତି ସ୍ଫ୍ରୁପ୍ତି ବାଗିଯେ ଅଲ୍ଲିଂଦ ତେଗିଦୁବିଦୁବନୁ। ନୀଏପୁ ବଂଦେ ସମୟକେ ଲାଲିରନ୍ତୁ ନାତମାତବାରଦୁ। ହାଗେ ମାକିଦ୍ବିଲ୍ଲ ଦେଇତାଲ୍ଲେଲା କାଦୁପାଶିଗଭୁ ତୁମବି ହୋଇବୁତେ।<sup>23</sup> ନୀମୁଣ୍ଣ ଦେଇପରାଦ ଯିହୋଇବନୁ ଆ ଜନାଂଗଗଭିପରନ୍ତୁ ନୋଇଲିଲୁ ନୀମୁଗେ ଅପକାତ ମାକିକୋଣଦୁବନୁ। ଯୁଦ୍ଧମାଦୁବାଗ ଅପର ମୁଦ୍ରକ୍ତ ଦାଲ୍ଲ ଗଲିବିଲୀ ହୁଟ୍ଟିଥି ଅପର ନାତମାଗୁବଂତେ ମାଦୁ ବନୁ।<sup>24</sup> ଅପର ରାଜରନ୍ତୁ ନୀଏପୁ ନୋଇଲିମନ୍ତେ ମାଦୁବନୁ। ନୀଏପୁ ଅପରନ୍ତୁ କୋଣଦୁ ଅପର ହେରୁ ଖାଲୀଯିଦଂତେ ମାଦୁବିରି। ନୀମୁଣ୍ଣ ଯାରୂ ତଜିଯ ଲାରରୁ। ନୀଏପୁ ପ୍ରତିଯୋଭ୍ୟରନ୍ତୁ ନାତମାକି ବିଦୁବିରି।

<sup>25</sup> “ଅପର ଦେଇପରାଗଭ ପ୍ରତିମେଗଭିନ୍ତୁ ବେଂକିଯିଲ୍ଲ ମୁଚୁବିଦିବେଇକୁ। ଅପର ବିଗ୍ରହଗଭିଲ୍ଲିରୁ ପବ ବେଳ୍ଟି ବଂଗାରଗଭିନ୍ତୁ ନୀଏପୁ ତେଗିଦୁକୋଣ୍ଠିବେଇକି। ନୀଏପୁ ତେଗିଦୁକୋଣଦୁରେ ଅପ ନୀମୁଗେ ଖାଲୁଲାଗି ନୀମୁଣ୍ଣେ ନାତମାଦୁତେ। ଯାକଂଦରେ ନୀମୁଣ୍ଣ ଦେଇପରାଦ ଯିହୋଇବନୁ ବିଗ୍ରହଗଭିନ୍ତୁ ଦ୍ୱେଷିତାନ୍ତେ।<sup>26</sup> ଅନ୍ଧ ଅନସକ୍ତ ବିଗ୍ରହଗଭିନ୍ତୁ ନୀମୁଣ୍ଣ ମନେଯୋଭି ତରଲା ବାରଦୁ, ଅପଗଭିନ୍ତୁ ବ୍ୟାଲିଲାଭାରଦୁ; ନୀଏପୁ ଅପଗଭିନ୍ତୁ ଦ୍ୱେଷିତାକୁ ମତୁ ନାତମାଦିବେଇକୁ। ଇଲାଵାଦରେ ନୀଏପୁ ଅଦରଂତେଯେ ନାତନକ୍ତେ ଗୁରି ଯାଗିବିରି।

### ଦେଇପରାଦ ଯିହୋଇବନ୍ତୁ ସୃତିରି

**8** “ନାନୁ ତା ଦିନ କୋଣଦୁବ ଏଲାଙ୍କ ଆଜ୍ଞିଗଭିନ୍ତୁ ନୀଏପୁ ଅନୁସରିବେଇକୁ। ଆଗ ନୀଏପୁ ଦୋଢ୍ର ଜନାଂଗ ବାଗି ଅଭିଷ୍ଟାଦିଯାଗିବିରି। ନୀମୁଣ୍ଣ ପ୍ରକାଶକିରି

ଯିହୋଇବନୁ ବାଗାନ ମାକିଦ ଦେଇତଵନ୍ତୁ ନୀଏପୁ ପ୍ରତିଦ୍ଵାରାକୁ ବେଳେଇବନୁ ଆ ନଲପତ୍ତୁ ପ୍ରଯାଗଭ ନୀମୁଣ୍ଣ ପ୍ରଯାଗଭ ନେତେହିଦୟନ୍ତୁ ନୀଏପୁ ଯାପାଗଲା ସୃତିବେଇକୁ। ଯିହୋଇବନୁ ନୀମୁଣ୍ଣ ପ୍ରରିକ୍ଷାନ୍ତୁ ମାଜବେଳେକିନିଦିନି। ନୀମୁଣ୍ଣ ହୈଦିଯିଦ ଆଲୋଜନେଗଭିନ୍ତୁ ଆତମୁ ତେଲିଦୁକୋଣ୍ଠ ବେଳେକିନିଦିନି; ନୀଏପୁ ଆତମୁ ଆଜ୍ଞିଗଭିଗି ବିଧୀଯରାଗୁ ପିରୋଇ ଇଲାହ୍ଵେଏ ବାଣିଜ୍ୟଦୟନ୍ତୁ ତେଲିଦୁକୋଣ୍ଠ ବେଳେକିନିଦିନି।<sup>3</sup> ଯିହୋଇବନୁ ନୀମୁଣ୍ଣ ଦେଇରନ୍ତୁ ମାକିଦିନି। ନୀମୁଣ୍ଣ ହୈଦିଯିଦ ଆଲୋଜନେଗଭିନ୍ତୁ ଆତମୁ ହୈଦିଯିଦିନି। ଆ ବଳିକ ମୁନ୍ଦ ମୁନ୍ଦ ମୁନ୍ଦ ନୀମୁଣ୍ଣ ହୈଦିଯିଦିନି। ଆତମୁ ହୈଦିଯିଦିନି। ଯାକଂଦରେ କେବଳ ରୋଟ୍ଟି କିମିଦ ମାତ୍ର ଦିନି ମନୁଷ୍ୟରୁ ବଦୁକି ଦେଇପର ବାଣିଜ୍ୟଦ ହୋରଦୁଵ ମାତୁଗଭିଲିଦିନେ ବଦୁକି କରିବାକି ଦେଇରନ୍ତୁ ନୀଏପୁ ହୈଦିରିଲିଲି। ନୀମୁଣ୍ଣ ପ୍ରକାଶକିରା ନୋଇକିରିଲିଲି। ଆତମୁ ହୀଏକେ ମାକିଦିନି? ଯାକଂଦରେ କେବଳ ରୋଟ୍ଟି କିମିଦ ମାତ୍ର ଦିନି ମନୁଷ୍ୟରୁ ବଦୁକି ଦେଇପର ବାଣିଜ୍ୟଦ ହୋରଦୁଵ ମାତୁଗଭିଲିଦିନେ ବଦୁକି କରିବାକି ଦେଇରନ୍ତୁ ନୀମୁଣ୍ଣ ହୈଦିରିଲିଲି। ନୀମୁଣ୍ଣ କାଲଗଭୁ ଶାଦି କୋଣ୍ଠିଲିଲି।<sup>5</sup> ଇହେଲ୍ଲିବନ୍ତୁ ନୀମୁଣ୍ଣ ଦେଇପରାଦ ଯିହୋଇବନୁ ନୀଏପୁ ନାତମାଦିନି। ତଂଦେଯ ତଣ୍ଣ ମଗନ୍ତୁ ତିନ୍ଦି ତିସିରନ୍ତି ନେତେହିଦୟନ୍ତୁ ପିରୋଇବିରି।

““ଆତମୁ ଆଜ୍ଞିଗଭିଗି ବିଧୀଯରାଗିରି। ଆତମ୍ଭୁ ଅନୁ ସରିବି ଗୌରବିରି।<sup>7</sup> ନୀମୁଣ୍ଣ ଦେଇପରାଦ ଯିହୋଇବନୁ ଉତ୍ତମମାଦ ଦେଇତଵନ୍ତୁ ନୀମୁଗେ କୋଣ୍ଠିଦାନ୍ତେ। ଆ ଦେଇତାଲ୍ଲ ନୀଏରୁ ମନ୍ଦିରିଯାଦିନି। ନୀଏରୁ କଣେହିଗଭିଲ୍ଲିଯାଦ ବେଳ୍ଟିଗଭିଲ୍ଲିଯାଦ ନେଲାଦ ମେଲେ ହୁରିଦୁବରୁପଦୁ।<sup>8</sup> ଆ ଦେଇତାଲ୍ଲ ନୀଏଧି ଜାହୋଇଦିନି। ଦୁରକ୍ଷ୍ଵାଲେଗଭୁ, ଅଙ୍ଗକର, ଦାଳିବେ ମରଗଭିଲିଦିନି। ଆଲ୍ଲ ଏହି ଜିନ୍ଦି ଜିନ୍ଦିମନୁପଦୁ ଧାରାଭାଗି ସିଗୁ ପଦୁ।<sup>9</sup> ଅଲ୍ଲ ନୀଏପୁ ଯଦେହୁକାରି ତିନ୍ଦି ବିରି। ନୀମୁଗେ ବେଳେକାଦିନିଲା ନୀମୁଗିରୁପଦୁ। ଅଲ୍ଲ ଯି କଲ୍ପଗଭୁ କବିଜିଦିନି। ବେଳ୍ଟିଗଭିଲିଦିନି। ନୀଏପୁ ବେଳ୍ଟିଗଭିଲିଦିନି। ଆତମୁ ବେଳ୍ଟିଗଭିଲିଦିନି।

### ଯିହୋଇବନୁ ମାକିଦୟନ୍ତୁ ମରିଯ ବେଳିରି

““ନୀଏପୁ ନୀମୁଣ୍ଣ ଦେଇପରାଦ ଯିହୋଇବନୁ ମରେତୁ ବେଳିରି।<sup>11</sup> ନୀଏପୁ ନୀମୁଣ୍ଣ ଦେଇପରାଦ ଯିହୋଇବନୁ ମରେତୁ ବେଳିରି। ନାନୁ କୋଣଦୁବ ବିଧି

ನಿಯಮಗಳಿಗೆ ಭಿಧೇಯರಾಗಿರಿ.<sup>12</sup>ಆಗ ನಿಮಗೆ ಸಮ್ಮದಿಯಾಗಿ ಆಹಾರವಿಲುವುದು. ನೀವು ಒಳ್ಳೆಯ ಮನೆಗಳನ್ನು ಕಟ್ಟಿಕೊಂಡು ವಾಸಿಸುವಿರಿ.<sup>13</sup>ನಿಮ್ಮ ಹಿಂಬು ವ್ಯಾಧಿಯಾಗುವದು. ನಿಮಗೆ ಬೆಳ್ಳಿಬಂಗಾರಗಳು ಹೇರಳವಾಗಿ ದೊರಕುವವು ಮತ್ತು ನೀವು ಪ್ರತಿಯೋಂದು ವಿಷಯದಲ್ಲಿ ಸಮ್ಮದಿಯನ್ನು ಕಾಣುವಿರಿ.<sup>14</sup>ಆಗ ನೀವು ಹೆಮ್ಮೆಯಿಂದ ಸೋಕ್ಕಿನ ಕಣ್ಣಳ್ಳವರಾಗಿರಬೇಕಿ. ನಿಮ್ಮ ದೇವರಾದ ಯೆಹೋವನನ್ನು ಮರೆತುಬಿಡಬೇಕಿರಿ. ನೀವು ಈಚೆಪ್ಪಿನಲ್ಲಿ ಗುಲಾಮರಾಗಿದ್ದಾಗ ಆತನು ನಿಮ್ಮನ್ನು ಬಿಡಿಸಿ ಸ್ವತಂತ್ರನಾಗಿ ಮಾಡಿದನು.<sup>15</sup>ಆತನು ನಿಮ್ಮನ್ನು ಭಯಿಂ ಕರವಾದ ಆ ಅಡಿಯಲ್ಲಿ ನಡೆಸಿದನು. ಅಲ್ಲಿ ವಿಷದ ಹಾವು, ಬೇಳುಗಳು ಇದ್ದವು. ನೆಲವು ಕಾದಿದ್ದ ನೀರು ಎಲ್ಲಿಯೂ ಸಿಗುತ್ತಿರಲಿಲ್ಲ. ಆದರೆ ನಿಮ್ಮ ದೇವರಾದ ಯೆಹೋವನು ಬಂಡಿಯೋಳಿಗಿಂದ ನೀರನ್ನು ನಿಮಗೆ ಒದಗಿಸಿದನು.<sup>16</sup>ನಿಮ್ಮ ಪೂರ್ವಿಕರು ನೋಡಿಲ್ಲದ ಮನ್ನ ವನ್ನು ಯೆಹೋವನು ನಿಮಗೆ ಮರುಭೂಮಿಯಲ್ಲಿ ತಿನ್ನಲು ಕೊಟ್ಟಿನು. ಯೆಹೋವನು ನಿಮ್ಮನ್ನು ಪರೀಕ್ಷಿಸಿದನು. ನೀವು ಒಳ್ಳೆಯ ಘಲಭರಿತವಾದ ಜೀವಿತವನ್ನು ನಡೆಸಬೇಕೆಂದು ಯೆಹೋವನು ನಿಮ್ಮನ್ನು ದೀನರನಾಗಿ ಮಾಡಿದನು.<sup>17</sup>‘ಇವೆಲ್ಲಾ ನಾವೇ ಸಂಪಾದಿಸಿದ್ದು ನಿಮ್ಮ ಶಕ್ತಿ ಸಾಮರ್ಥ್ಯಗಳಿಂದ ಇವಗಳನ್ನು ನಾವು ಪಡೆ ದೇವು’ ಎಂದು ನಿಮ್ಮಾಳಗೆ ಅಂದುಕೊಳ್ಳಬೇಕಿ. <sup>18</sup>ನಿಮ್ಮ ದೇವರಾದ ಯೆಹೋವನನ್ನು ಜ್ಞಾಪಕಮಾಡಿಕೊಳ್ಳಿ ಇವೆಲ್ಲಾ ಸಂಪಾದಿಸುವುದಕ್ಕೆ ಆತನೇ ನಿಮಗೆ ಶಕ್ತಿ ಕೊಟ್ಟಿನು ಎಂಬುದನ್ನು ನೆನೆಹಿನಲ್ಲಿಟ್ಟುಕೊಳ್ಳಿ. ಯೆಹೋವನು ನಿಮಗೆ ಹೀಗೆ ಮಾಡುವುದರ ಉದ್ದೇಶವೇನಾಗಿತ್ತು? ಆತನು ನಿಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನವನ್ನು ಇಂದು ನೆರವೇರಿಸುತ್ತಿರುವಂತೆ ನೆರವೇರಿಸಬೇಕೆಂಬುದೇ ಆತನ ಉದ್ದೇಶವಾಗಿತ್ತು.

<sup>19</sup>‘ನಿಮ್ಮ ದೇವರಾದ ಯೆಹೋವನನ್ನು ಮರೆತುಬಿಡಬೇಕಿ. ಅನ್ಯದೇವರುಗಳನ್ನು ಅನುಸರಿಸಬೇಕಿ. ಅವುಗಳನ್ನು ಪೂರ್ವಿಸಬೇಕಿ; ಅಪ್ರಗಳ ನೀವೇಮಾಡಬೇಕಿ. ಇಲ್ಲವಾದರೆ ನೀವು ಖಂಡಿತವಾಗಿ ನಾಶವಾಗುವಿರಿ.<sup>20</sup>ಯೆಹೋವನು ನಿಮಗೋಸ್ತರ ಇತರ ಜನಾಂಗಗಳನ್ನು ನಾಶಮಾಡುತ್ತಾನೆ. ನಿಮ್ಮ ದೇವರಾದ ಯೆಹೋವನಿಗೆ ನೀವು ಕಿವಿಗೊಡದೆ ಅನ್ಯದೇವರುಗಳನ್ನು ಅನುಸರಿಸುವುದಾದರೆ ನೀವೂ ಅವರಂತೆ ನಾಶವಾಗುವಿರಿ.

### ಯೆಹೋವನ ಇಸ್ರೇಲರೀಂದಿರಿಯವನು

**9** ‘ಇಸ್ರೇಲ್’ ಜನರೇ, ಕೇಳಿರಿ. ಈ ದಿನ ನೀವು ಜೋಡನ್ ನದಿಯನ್ನು ದಾಟಿ ಆ ದೇಶವನ್ನು ವ್ರವೇಶಿಸಿ ನಿಮಗಿಂತ ಬಲಿಪ್ಪಾದ ಜನಾಂಗವನ್ನು

ಹೊಡೆದೋಡಿಸುವಿರಿ. ಅವರ ಪಟ್ಟಣಗಳು ದೊಡ್ಡದಿಾಗಿವೆ; ಅದರ ಗೋಡೆಗಳು ಆಶಾತದಪ್ಪ ಎತ್ತರವಾಗಿವೆ;<sup>2</sup>ಅಲ್ಲಿಯ ಜನರು ಬಲಿಪ್ಪರಾಗಿದ್ದಾರೆ. ಅನಾಕ್ಷರು ಎತ್ತರವಾಗಿ ಬೆಳೆದವರು ಎಂದು ಆ ದೇಶಕ್ಕೆ ಹೋದ ಗೂಢಬಾರು ನಿಮಗೆ ತಿಳಿಸಿದ್ದ ನೆನೆಹಿಲ್ಲವೆ? ‘ಅನಾಕ್ಷರ ಮುಂದೆ ಯಾರೂ ನಿಲಲಾರರು’ ಎಂದು ಅವರು ಹೇಳಿದರು.<sup>3</sup>ಆದರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಮುಂದೆ ನದಿಯನ್ನು ದಾಟುತ್ತಾನೆಂಬುದು ನಿಮಗೆ ನಿಕ್ಷಯವಾಗಿ ತಿಳಿದಿರಲಿ. ಆತನು ದಹಿಸುವ ಬಂಂಕಿಯಂತಿದ್ದಾನೆ. ಆತನು ಆ ಜಾಂಗಗಳನ್ನು ಬೇಗನೆ ನಾಶಪಡಿಸುವನು; ನಿಮ್ಮ ಎದುರಿನಲ್ಲಿ ಅವರು ಬಿದ್ಧಹೋಗುವಂತೆ ಮಾಡುವನು. ಇದು ನೆರವೇರುವುದಾಗಿ ಯೆಹೋವನೇ ನಿಮಗೆ ವಾಗ್ದಾನ ಮಾಡಿದ್ದಾನೆ.

<sup>4</sup>“ಅಲ್ಲಿಯ ಜನರನ್ನು ದೇವರಾದ ಯೆಹೋವನು ಹೊಡೆದೋಡಿಸುವನು. ಆದರೆ ನೀವು ನಿಮ್ಮ ಮನಸ್ಸಿನಲ್ಲಿ, ‘ನಾವು ನೀತಿವಂತರಾಗಿದು ದರಿಂದ ಮತ್ತು ಒಳ್ಳೆಯವರಾಗಿದು ದರಿಂದ ಆತನು ನಿಮ್ಮನ್ನು ಈ ಬೇಳೆಯ ದೇಶಕ್ಕೆ ತಂದನು’ ಎಂದು ನೆನೆಹಿಳಳಿಬೇಕಿ. ಅದು ಕಾರಣವಲ್ಲ. ಅಲ್ಲಿಯ ಜನರು ಬಹು ಕೆಟ್ಟಪರಾಗಿದ್ದ ಕಾರಣ ಯೆಹೋವನು ಅವರನ್ನು ಹೊರಡಿಸಿದನು.<sup>5</sup>ನೀವು ಉತ್ತಮ ರೀತಿಯಲ್ಲಿ ಜೀವಿಸಿವಿರಿ ಎಂದು ದೇವರು ನಿಮಗೆ ಆ ದೇಶವನ್ನು ಕೊಡುಪಡಿಲ್ಲ. ಅವರು ಕೆಟ್ಟದ್ದಾಗಿ ಜೀವಿಸುತ್ತಿರುವರಿಂದ ದೇವರು ಅವರನ್ನು ಹೊರಡಿಸಿ ನೀವು ಆ ದೇಶವನ್ನು ಅನುಭವಿಸುವಂತೆ ಮಾಡಿದನು; ಆತನು ನಿಮ್ಮ ಪೂರ್ವಿಕರಾದ ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ಹೊಟ್ಟಿರುವ ವಾಗ್ದಾನಗಳನ್ನು ನೇರವೇಸಿಪುದಕಾಗಿ ನಿಮಗೆ ಆ ದೇಶವನ್ನು ನೆರಿಸುವನು. <sup>6</sup>ನಿಮ್ಮ ದೇವರಾದ ಯೆಹೋವನು ಆ ಉತ್ತಮವಾದ ದೇಶವನ್ನು ನಿಮಗೆ ವಾಸಿಸಲು ಕೊಡುವನು. <sup>7</sup>ನೀವು ಒಳ್ಳೆಯವರು ಎಂಬುದಾಗಿ ಅಲ್ಲ. ನಿಜವಾಗಿ ಹೇಳಬೇಕಾದರೆ ನೀವು ಹರಮಾರಿಗಳು.

### ಯೆಹೋವನ ಕೋಪನ್ನು ನೆನೆಹಿಗಿ ತಂದುಕೊಳ್ಳಿ

<sup>7</sup>‘ನೀವು ಅರಣ್ಯದಲ್ಲಿ ಪ್ರಯಾಣ ಮಾಡುತ್ತಿದ್ದಾಗ ನಿಮ್ಮ ದೇವರಾದ ಯೆಹೋವನನ್ನು ನೀವು ಸಿಟ್ಟಿಬ್ಬಿಸಿದ್ದನ್ನು ಮರೆಯಬೇಕಿರಿ. ನೀವು ಈಚೆಪ್ಪೊದೇಶವನ್ನು ಬಿಟ್ಟುಬಂದಂದಿಸಿಂದ ಈ ದಿನದ ತನಕವೂ ಆತನ ಮಾತನ್ನು ಅನುಸರಿಸಲು ನಿರಾಕರಿಸಿರುವಿರಿ.<sup>8</sup>ನೀವು ಹೋರೆಬ್ಬ ಬೆಟ್ಟದಲ್ಲಿ (ಸೀನಾಯ್) ಯೆಹೋವನನ್ನು ಒಬ್ಬ ಸಿಟ್ಟಿಗೆಬ್ಬಿಸಿದ್ದೀರಿ. ಯೆಹೋವನು ನಿಮ್ಮನ್ನು ನಾಶಪಡಿಸುವಪ್ಪ ಕೋಪಗೊಂಡಿದ್ದನು.<sup>9</sup>ನಾನು ಕಲ್ಲಿನ ಹಲಗೆಗಳನ್ನು ತೆಗೆದುಕೊಂಡು ಬರಲು ಬೆಟ್ಟದ

ମେଲେଇରିଦ୍ଦନୁ. ଯୀହୋଏ ଦେଵରୁ ନିମ୍ନୋଳିଗି ମାକିକୋଂଦ ବଢ଼ିବଜିକେ ଆ ହଲଗୀଯ ମେଲେ ବରେଯ ଲ୍ଲଟ୍ଟିତ୍ତୁ. ନାନୁ ଆ ବେଚ୍ଛିଦ ମେଲେ ନଲପତ୍ତ ଦିପଶ ହଗିଲିରୁଛୁ କହିଦେନୁ. ନାନୁ ଅନ୍ତରିନାୟାଗରୀ ନୀରନାୟାଗରୀ ତେଗିଦୁକୋଳ୍ପିଲ୍ଲ. <sup>10</sup> ଯୀହୋଏବନୁ ତଣ୍ଣ ବେଚ୍ଛିଲୁଗଳିଂଦ କଲିନ ହଲଗୀଗଳ ମେଲେ ଆଜ୍ଞା ଗଳନ୍ତୁ ବରେଦୁ ନନ୍ତି କୋଟ୍ଟନ୍ତୁ. ନୀଏପୁ ସିନାୟା ବେଚ୍ଛିଦ ବଳୀ ସମୂହକାବାରି ନେଇରବିଦିଦ୍ବାଗ୍ର ଆତନୁ ବେଳିଯ ଚାଲୁଲୀଯୋଳିଙ୍କିଂଦ ନିମୁଗି ତିଳିକିଦ ପ୍ରତିଯୋଂଦନନ୍ତୁ ବରେଇଦିନୁ.

<sup>11</sup> “କାଗେ ନଲପତ୍ତ ଦିନଗଳ ଅଂତର୍ଦୀଲୀ ଯୀହୋଏବନୁ ବଢ଼ିବଜିକେଯନ୍ତୁ ବରେଇଦିନ ଆ ଏରଦୁ କଲିନ ହଲଗୀଗଳନ୍ତୁ ନନ୍ତି କୋଟ୍ଟନ୍ତୁ. <sup>12</sup> ଆଗ ଆତନୁ ନନ୍ତି, ‘ଏଦ୍ଯ ବେଳିଗିନେ କେଳିଗଲି. ନୀଏନୁ ତୁବେଚ୍ଛିନ୍ତିଂଦ ବିଜିଶିଂଦ ଜନରୁ ତମ୍ଭନ୍ତୁ ତାହେ କେଇକିଶୋଳିଦିଲାର. ଇମ୍ବୁ ବେଳିଗନେ ଅପରୁ ନନ୍ତୁ ଆଜ୍ଞାଗଳନ୍ତୁ ମୀରିଦାରେ. ଅପରୁ ବଂଗାରବନ୍ତୁ କରିଗି ତମାଗାକି ବିଗ୍ରହବନ୍ତୁ ମାକିଶୋଳିଦାରେ ଏଠିଦିନୁ.

<sup>13</sup> “ଆଲ୍ଲଦେ ଯୀହୋଏବନୁ ନନ୍ତି, ‘ନାନୁ ତୁ ଜନ ରନ୍ତୁ ଗମନିନ୍ତୁ ତେହିନ୍ତେ. ଇପରୁ ତୁମବୁ ହରମାରି ଗଲି. <sup>14</sup> ଇପରେନ୍ତୁ ନାନୁ ସଂପୋଳିବାରି ନାତ ମାଦୁ ତେହିନେ. ଅପର କେନ୍ତରିଗଳନ୍ତୁ ଯାରର ନେନ୍ତିନିଲ୍ଲଟ୍ଟ କୋଳ୍ପିଦଂତେ ମାଦୁତେହିନେ. ଆମେଲେ ନାନୁ ନିଶ୍ଚିଂଦ ମହତ୍ତାଦ ମତ୍ତୁ ବଲିଷ୍ଟାବଦ ଜନାଗପନ୍ତୁ ନିମିଷ ତେହିନେ ଏଠିଦିନୁ.

### ବଂଗାରଦ ବନ୍ଦ

<sup>15</sup> “ନାନୁ କୋଳେଇ ବେଚ୍ଛିଦିଂଦ ହିଂକିରି ବଂଦେନୁ. ଅଦୁ ବେଳିଯିଂଦ ସୁଦୁତୁଲିତ୍ତୁ ମତ୍ତୁ ବଢ଼ିବଜି କେଯ କଲିନ ହଲଗୀଗଳ ନନ୍ତୁ ବଳିଯ ଲ୍ଲି ଇଦ୍ବବୁ. <sup>16</sup> ନାନୁ କେଳିଗି ନୋଇଦିଦାଗ ବଂଗାରଦିଂଦ ବନ୍ଦପତ୍ତ ମାକିକୋଂଦ ଯୀହୋଏବନ ଯୀହୋଏବନ ବିରୁଦ୍ଧବାରି ପାପ ମାକିଦିରି. ଯୀହୋଏବନ ଆଜ୍ଞା ଯିନ୍ତୁ ଅମ୍ବ ବେଳିଗନେ ନୀଏପୁ ଉଲଲୁଫିଶିଦିରି. <sup>17</sup> ନନ୍ତୁ ବଳିଯ ଲ୍ଲି ଆ କଲିନ ହଲଗୀଗଳନ୍ତୁ ନାନୁ ନେଲକ୍ତେ ଅପ୍ରକଳିଦେନୁ. ନିମ୍ନ କଣ୍ଠେ ଦୁରିନିଲ୍ଲ ଅପ୍ରଗଳନ୍ତୁ ତୁମଦୁମୁଂକାରି ମାକି ଦେନୁ. <sup>18</sup> ଆମେଲେ ନାନୁ ନେଲପତ୍ତ ଦିନ ହଗଲିରୁଛୁ ଯୀହୋଏବନ ମୁମ୍ବି ବେଳିରଲ ବିଦିଦ୍ଦନ୍ତୁ. ନାନୁ ଉଲକ ମାଦିଲିଲ୍ଲ, ନୀଏନୁ କୁଦିଯ ଲ୍ଲି ଯାକଂଦରେ ନୀଏପୁ ପାପ ମାକି ଯୀହୋଏବନ ଦୃଷ୍ଟିଯ ଲ୍ଲି ବେଚ୍ଛିଦନ୍ତୁ ପାକିଦିରିଂଦ ଆତନୁ କୋଳିଗୋଂଦିଦନ୍ତୁ. <sup>19</sup> ଯୀହୋଏବନ ଭଯିଂକର କୋଳିପର୍କେ ନାନୁ

ହେଦରିଦ୍ଦନ୍ତୁ. ନିମ୍ନନ୍ତୁ ନାତମାଦୁପଷ୍ଟର ତନକ ଆତନୁ କୋଳିଗୋଂଦିଦନ୍ତୁ. ଆଦର ଆତନୁ ନନ୍ତୁ ବିନ୍ଦୁହାଗଳନ୍ତୁ ଲାଲୀଶିଦନ୍ତୁ. <sup>20</sup> ଯୀହୋଏବନ ଆରୋନନ୍ତୁ ନାତ ପଦିଶୁପଷ୍ଟୁ କୋଳେପୋରିଦିକ୍ତନାଗିଦନ୍ତୁ. ନାନୁ ଅପନି ଗାରି ପାର ଧିକିଦେନୁ. <sup>21</sup> ନୀଏପୁ ମାକିଦ ବଂଗାରଦ ବନ୍ଦପତ୍ତ ତେଗିଦୁକୋଳିଂଦ ଜରୁରୁଚରୁରୁ ମାକି, ବେଳିଯ ଲ୍ଲି ସୁଟ୍ଟୁ ବିଟ୍ଟିନ୍ତୁ. ମୁତ୍ତେ ଅଦନ୍ତୁ ବକିଦୁ ଧାଳନ୍ତାଗି ମାକି ଆ ଧାଳନ୍ତୁ ବେଚ୍ଛିଦିଂଦ ହରିଯୁତ୍ତିଦ୍ଦ ନଦିଯ ଲ୍ଲି ବିଟ୍ଟିନ୍ତୁ.

### ଜ୍ଵେଲରନ୍ତୁ ମୁନ୍ସିସଲୁ ଦେଖରିଗି ମୋତୀଯ ବିନ୍ଦୁକ

<sup>22</sup> “ଆଦେ ପ୍ରକାର ତେବେରା, ମୁନ୍ସିମୁତ୍ତ କେବୁରେତେ ହତାବାଗଳିଲ୍ଲ ଯିବୁ ନୀଏପୁ ଯୀହୋଏବନନ୍ତୁ ସିଟ୍ଟି ଗିବ୍ବିସିଦିରି. <sup>23</sup> କାଦେଶା ବନ୍ଦେଯିଦିଂ ହୋରଦଲୁ ଆତନୁ ନିମୁଗି ହେଲିଦାଗ ନୀଏପୁ ଆତନିଗି ବିଧେୟ ରାଗଲିଲ୍ଲ. ଆତନୁ ନିମୁଗି, ‘ନୀଏପୁ ବେଚ୍ଛିପଦ୍ରେଇତପନ୍ତୁ ହତିହୋଇ ନାନୁ ନିମୁଗି କୋଥୁପ ଦେଇତପନ୍ତୁ ପତ୍ର ପଦିଶିକୋଳ୍ପି’ ଏଠିଦୁ ହେଲିଦାଗ ନିମ୍ନ ଦେଵରାଦ ଯୀହୋଏବନିଗି ବିଧେୟ ରାଗଲିଲ୍ଲ. ନୀଏପୁ ଆତନିଲ୍ଲ ଭରପେ ଇଳିଲିଲ୍ଲ. ନୀଏପୁ ଆତନ ଆଜ୍ଞାଗି କିମ୍ବିଗୋଡ଼ିଲିଲ୍ଲ. <sup>24</sup> ନାନୁ ନିମ୍ନନ୍ତୁ ତିଳିଦିରୁଵ କାଲଦିଂଦ ନୀଏପୁ ଯୀହୋଏବନିଗି ଅଧିଧେୟ ରାଗିଯେ ଇଦ୍ବିରି.

<sup>25</sup> “ନାନୁ ଯୀହୋଏବନ ମୁମ୍ବି ନେଲପତ୍ତ ହଗଲ ରାତି, ବୋରଲବିଦ୍ଯ ଆତନୁ ନାତ ମାଦିକ୍ଷିଦ୍ଦ ନିମୁଗାରି ପାର ଧିକିଦେନୁ. <sup>26</sup> ନନ୍ତୁ ବଢ଼େଯନେ, ଯୀହୋଏବନେ, ନିନ୍ଦୁ ଜନରନ୍ତୁ ନୀଏନୁ ନାତମାଦ ବେଳିଦ. ଅପର ନିନ୍ଦୁ ଜନାଂଗ. ନିନ୍ଦୁ ପରାକ୍ରମଦିଂଦ ନୀଏନୁ ତୁବେଚ୍ଛିନ୍ତିଂଦ ଅପରନ୍ତୁ ବିଜିଶି ହୋରଦିରୁଵେ. <sup>27</sup> ଯୀହୋଏବନେ, ନିନ୍ଦୁ ଅବ୍ରକାମନିଗି ଭାନାରିଗି, ଯାକୋଇବନିଗି ମାକିଦ ପାଗନପନ୍ତୁ ନିନ୍ଦୁ ନେନ୍ତିଗି ତଂଦୁକୋଇ. ଇପରୁ ଏଷ୍ଟୁ ହରମାରିଗଳିଂବଦନ୍ତୁ ମରିତୁବିଦୁ. ଅପର ପାପମାରାଗପନ୍ତୁ ଗରୀ, ପାପ ଗଳନ୍ତାଗରୀ ନୋଇଦିଏଦ. <sup>28</sup> ନିନ୍ଦୁ ଇପରିଗି ଶିଦ୍ଦେ କୋଟ୍ଟିରେ ତୁବେଚ୍ଛିନ୍ତିପରୁ, ‘ଦେଵରୁ ତଣ୍ଣ ଜନରନ୍ତୁ ତାନୁ ପାଗନ ମାକିଦ ଦେଇକ୍ତେ ନଦେନୁ ଅନେମଧିନ ନାଦନୁ. ଆତନୁ ଅପରନ୍ତୁ ଦୈୟିଶିମୁତ୍ତାନ୍ତେ; ଆଦର ରିଂ ଅପରନ୍ତୁ ଦୈୟିଶିମୁତ୍ତାନ୍ତେ; ନିନ୍ଦୁ ବଲପରାକ୍ରମଦିଂଦ ଅପରନ୍ତୁ ଦାନ୍ତେଦିଂଦ ବିଦୁଗଦେ ମାକିଦିରିବେ.’”

### ಹೊಸ ಕಲ್ಲಿನ ಹಲಗೆಗಳು

**10** ಆಗ ಯಿಹೋವನು ನನಗೆ, ‘ಮೋದಲಿನ ಎರಡು ಕಲ್ಲಿನ ಹಲಗೆಗಳಂತೆಯೇ ಎರಡು ಕಲ್ಲಿನ ಹಲಗೆಗಳನ್ನು ಮಾಡು. ಅಮೇಲೆ ಬೆಟ್ಟದ ಮೇಲೆ ನನ್ನ ಬಳಿಗೆ ಬಾ. ಅಲ್ಲದೆ ಒಂದು ಮರದ ಪೆಟ್ಟಿಗೆಯನ್ನು ತಯಾರು ಮಾಡು.<sup>2</sup> ನೀನು ಬಡೆದುಹಾಕಿದ ಮೋದಲಿನ ಕಲ್ಲು ಹಲಗೆಗಳ ಮೇಲೆ ಯಾವ ವದಗಳನ್ನು ಬರೆದಿದ್ದೇನೋ ಅದೇ ವದಗಳನ್ನು ಈ ಕಲ್ಲಿನ ಹಲಗೆಗಳ ಮೇಲೆ ಬರೆ ಯುತ್ತೇನೆ. ಈ ಹೊಸ ಕಲ್ಲಿನ ಹಲಗೆಗಳನ್ನು ನೀನು ಮರದ ಪೆಟ್ಟಿಗೆಯಲ್ಲಿಡಬೇಕು’ ಎಂದು ಹೇಳಿದನು.

<sup>3</sup>“ನಾನು ಜಾಲಿಮರದಿಂದ ಪೆಟ್ಟಿಗೆಯನ್ನು ಮಾಡಿದೆನು. ಎರಡು ಕಲ್ಲಿನ ಹಲಗೆಗಳನ್ನು ತಯಾರಿಸಿ ಬೆಟ್ಟ ವನ್ನೆ ರಿದೆನು.<sup>4</sup> ಆಗ ಯಿಹೋವನು ಮುಂಭಿನಂತೆಯೇ ಇದರಲ್ಲಿ ದಶಾಜ್ಞಿಗಳನ್ನು ಬರೆದು ನನಗೆ ಕೊಟ್ಟನು. ನೀವು ಬೆಟ್ಟದ ಬಳಿ ಒಟ್ಟಾಗಿ ಸೇರಿಬಂದಿದ್ದಾಗ ಆತನು ಬೆಂಕಿಯೋಳಿಗಿಂದ ಹೇಳಿದ್ದ ದಶಾಜ್ಞಿಗಳೇ ಇವು. ನಾನು ಬೆಟ್ಟದಿಂದಿಲ್ಲಿದು ಆ ಕಲ್ಲಿನ ಹಲಗೆಗಳನ್ನು ಯಿಹೋವನು ಅಪ್ಯಾಯಿತೆ ನಾನು ಮಾಡಿದ ಪೆಟ್ಟಿಗೆಯೋಳಿಗಿಟ್ಟನು. ಆ ಕಲ್ಲಿನ ಹಲಗೆಗಳು ಈಗಲೂ ಇವೆ.”

“ಇಸ್ತೇಲರು ಯಾಕಾನ್ಯರ ಬಾವಿಗಳ ಬಳಿಯಿಂದ ಪೆಯಾಣಮಾಡಿ ಮೋಸೇರಕ್ಕೆ ಬಂದರು. ಆರೋನನು ಸತ್ತುಹೋದದ್ದು ಮತ್ತು ಅವನ ಶವವನ್ನು ಹೂಳಿಟ್ಟದ್ದು ಅಲ್ಲಿಯೇ. ಆರೋನನ್ನ ಬದಲಿಗೆ ಅವನ ಮಗನಾದ ಎಲ್ಲಾಜಾರನು ಯಾಜಕನಾದನು. <sup>7</sup>ಅಮೇಲೆ ಇಸ್ತೇಲರು ಜನರು ಮೋಸೇರದಿಂದ ಗುದ್ದೋದ ಎಂಬ ಸ್ಥಳಕ್ಕೆ ಬಂದರು. ಅಮೇಲೆ ಗುದ್ದೋದದಿಂದ ಯೋಚ್ಚಿತ ಎಂಬ ನದಿಗಳಿಳ್ಳ ಸ್ಥಳದಲ್ಲಿ ಪಾಳಿಯ ವಾಡಿದರು. <sup>8</sup>ಆ ಸಮಯದಲ್ಲಿ ಯಿಹೋವನು ಲೇಖಿಸುಲದವರನ್ನು ಒಂದು ವಿಶೇಷವಾದ ಕೆಲಸಕ್ಕಾಗಿ ಬೇರೆ ಸುಲಾಗಳವರಿಂದ ಪ್ರತ್ಯೇಕಿಸಿದನು. ಅವರಿಗೆ ಯಿಹೋವನ ಒಡಂಬಿಕೆಯ ಪೆಟ್ಟಿಗೆಯನ್ನು ಎತ್ತಿಕೊಂಡು ಹೋಗುವ ಕೆಲಸ ಕೊಡಲ್ಪಟ್ಟಿತು. ಯಿಹೋವನ ಸನ್ನಿಧಾನದಲ್ಲಿ ಅವರು ಯಾಜಕರ ಕೆಲಸವನ್ನು ಮಾಡಿದರು. ಅಲ್ಲದೆ ಯಿಹೋವನ ಜನರಿಗೆ ದೇವರ ಅಶೀರ್ವಾದ ವಚನಗಳನ್ನು ಹೇಳುವ ಕೆಲಸವನ್ನು ಅವರು ಮಾಡಿದರು. <sup>9</sup>ಹೀಗಿದ್ದದರಿಂದ ಅವರಿಗೆ ತಮ್ಮ ಸಹೋದರರ ಜೊತೆಯಲ್ಲಿ ವಾಗ್ಾನದ ದೇಶದೊಳಗೆ ಸಾಫ್ತ್ವಾ ದೊರಕಲ್ಲಿ. ಅವರ ಸಾಫ್ತ್ವಾಪು ಯಿಹೋವನೇ ಆಗಿದ್ದನು. ಇದು ದೇವರಾದ ಯಿಹೋವನವಾಗಾನ್.

<sup>10</sup>“ಹಿಂದಿನ ಪ್ರಕಾರ ಈ ಸಾರಿಯೂ ನಾನು ನಲವತ್ತು ದಿನ ಹಗಲಿರುಳು ಪವತದ ಮೇಲಿದ್ದನು. ನನ್ನ ಮಾತು ಗಳನ್ನು ಯಿಹೋವನು ಆಲ್ಸಿದನು; ನಿಮ್ಮನ್ನು ನಾಶ ಮಾಡುವುದಿಲ್ಲವೆಂದು ಪ್ರಪಾಣ ಮಾಡಿದನು.

<sup>11</sup> ಯಿಹೋವನು ನನಗೆ, ‘ನನ್ನ ಜನರನ್ನು ಪ್ರಯಾಣದಲ್ಲಿ ಮುನ್ನಡಿಸು; ನಾನು ಅವರ ಪೂರ್ವಿಕರಿಗೆ ವಾಗ್ಾನ ಮಾಡಿದ ಆ ದೇಶದಲ್ಲಿ ಅವರು ನೆಲೆಸಬೇಕು’ ಎಂದು ಹೇಳಿದನು.

### ಯಿಹೋವನು ಅಪ್ಪೆಕ್ಕಿಸುವದೀನಿಂದರೆ

<sup>12</sup>“ಇಸ್ತೇಲ್ ಜನರೇ, ಕೇಳಿರಿ! ನಿಮ್ಮ ದೇವರಾದ ಯಿಹೋವನು ನಿಮ್ಮಿಂದ ನಿಜವಾಗಿಯೂ ಅಪ್ಪೆಕ್ಕಿಸುವುದೇನು? ನೀವು ಆತನನ್ನು ಗೌರವಿಸಬೇಕೆಂದೂ ಆತನ ಆಜ್ಞೆಗಳಿಗೆ ವಿಧೇಯರಾಗಬೇಕೆಂದೂ ಅಪ್ಪೆಕ್ಕಿಸುತ್ತಾನೆ. ನೀವು ಆತನನ್ನು ಪ್ರೀತಿಸಿ, ನಿಮ್ಮ ಪೂರ್ಣಾಹ್ಯದಯ ದಿಂದಲೂ ಪೂರ್ಣಾಹ್ಯದಿಂದಲೂ ಆತನ ನೇವೆ ಮಾಡಬೇಕೆಂದು ಆತನು ಅಪ್ಪೆಕ್ಕಿಸುತ್ತಾನೆ.<sup>13</sup> ಅದುದರಿಂದ ನಾನು ನಿಮಗೆ ಕೊಡುವ ಆತನ ಕಟ್ಟಳೆ, ವಿಧಿನಿಯಮ ಗಳಿಗೆ ವಿಧೇಯರಾಗಿರಿ. ಇವೆಲ್ಲವೂ ನಿಮ್ಮ ಬಳ್ಳಿಯದ ಕ್ಷಯಿಗೇ ಇರುತ್ತದೆ.

<sup>14</sup>“ಪ್ರತಿಯೋಂದೂ ಯಿಹೋವನದೇ. ಉನ್ನತವಾದ ಆಕಾಶಪೂರ್ಯ ಯಿಹೋವನದೇ. ಈ ಭೂಮಿಯೂ, ಅದರ ಲೀರುವ ಸಮಸ್ತಪೂರ್ಯ ದೇವರಿಗೇ ಸೇರಿದ್ದು.<sup>15</sup> ಯಿಹೋವನು ನಿಮ್ಮ ಪೂರ್ವಿಕರನ್ನು ಎಷ್ಟು ಪ್ರೀತಿ ಮಾಡಿದ್ದೀರು, ಅವರ ಸಂತಾನದವರಾದ ನಿಮ್ಮನ್ನು ತನ್ನ ಜನರನ್ನಾಗಿ ಅರಿಸಿಕೊಳ್ಳುವಷ್ಟು ಪ್ರೀತಿಸಿದನು; ಬೇರೆ ಜಾಂಗದವರ ಬದಲಾಗಿ ನಿಮ್ಮನ್ನೇ ಆರಿಸಿಕೊಂಡನು. ನೀವು ಇಂದಿಗೂ ಆತನಿಂದ ಅರಿಸಲ್ಪಟ್ಟ ಜನರಾಗಿದ್ದಿರಿ.

<sup>16</sup>“ಅದುದರಿಂದ ಹರಮಾರಿಗಳಾಗಬೇಕಿರಿ. ನಿಮ್ಮ ಹೃದಯಗಳನ್ನು ಯಿಹೋವನಿಗೆ ಕೊಡಿರಿ.<sup>17</sup> ಯಾಕಂದರೆ ಯಿಹೋವನೇ ನಿಮ್ಮ ದೇವರು. ಆತನು ದೇವರುಗಳ ದೇವರಾ ಪ್ರಭುಗಳ ಪ್ರಭುವೂ ಆಗಿದ್ದಾನೆ. ಆತನು ಮಹಾದೇವರಾಗಿದ್ದಾನೆ. ಆತನು ಆಶ್ಚರ್ಯಕರವಾಗಿದ್ದಾನೆ ಮತ್ತು ಪರಾಕ್ರಮಶಾಲಿಯಾಗಿದ್ದಾನೆ. ಹೋರಾಟಗಾರ. ಆತನಿಗೆ ಎಲ್ಲಾ ಜನರೂ ಒಂದೇ. ಆತನು ತನ್ನ ತೀರ್ಮಾನವನ್ನು ಬದಲಾಯಿಸಲು ಲಂಜ ಸ್ವೀಕರಿಸುವವನಲ್ಲ.<sup>18</sup> ಅನಾದ್ರಮಕ್ಕಳಿಗೂ ವಿಧವೆಯ ರಿಗೂ ಆತನು ಸಹಾಯಕನಾಗಿದ್ದಾನೆ. ನಿಮ್ಮ ದೇಶದಲ್ಲಿ ರುವ ಪರದೇಶಿಯರನ್ನೂ ಆತನು ಪ್ರೀತಿಸುತ್ತಾನೆ; ಅವರಿಗೆ ಉಂಟ ಬಟ್ಟಿಗಳನ್ನು ಬದಗಿಸುತ್ತಾನೆ.<sup>19</sup> ಅದುದರಿಂದ ನೀವು ಪರದೇಶಿಯರನ್ನು ಪ್ರೀತಿಸಬೇಕು. ನೀವು ಸಹ ಈಜವ್ರಂಜ್ಜೆ ದೇಶದಲ್ಲಿ ಪರದೇಶಿಗಳಾಗಿದ್ದಿರಿ.

<sup>20</sup>“ನೀವು ನಿಮ್ಮ ದೇವರಾದ ಯಿಹೋವನನ್ನು ಗೌರವಿಸಿ ಆತನೊಬ್ಬನ್ನೇ ಆರಾಧಿಸಬೇಕು. ಆತನನ್ನು ಬಿಟ್ಟು ತೊಲಗಿರಿ. ವಾಗ್ಾನ, ಒಂಬಂಬಡಿಕೆಗಳನ್ನು ಮಾಡುವಾಗ ಆತನ ಹೆಸರಿನಲ್ಲಿಯೇ ವಾಡಿರಿ.

<sup>21</sup> ಯಿಹೋವನನ್ನು ಮಾತ್ರ ನೀವು ಸ್ತುತಿಸಬೇಕು. ಆತನೇ ನಿಮ್ಮ ದೇವರು. ಆತನು ನಿಮಗಾಗಿ ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡಿದ್ದಾನೆ. ಅವುಗಳನ್ನು ನೀವು ಕಣ್ಣಾರೆ ಕಂಡಿದ್ದೀರಿ. <sup>22</sup>ನಿಮ್ಮ ಪೂರ್ವಿಕರು ಈಚ್ಚಿಸ್ತಿಗೆ ಹೋದಾಗ ಅವರಲ್ಲಿ ಕೇವಲ ಎಪ್ಪತ್ತು ಮಂದಿ ಮಾತ್ರ ಇದ್ದರು. ಆದರೆ ನಿಮ್ಮ ದೇವರಾದ ಯಿಹೋವನು ಆಕಾಶದಲ್ಲಿರುವ ನಷ್ಟತ್ವಗಳಂತೆ ನಿಮ್ಮನ್ನು ಅನೇಕಾನೇಕ ಜನರನ್ನಾಗಿ ಮಾಡಿದ್ದಾನೆ.

### ಯಿಹೋವನನ್ನು ಸ್ವೀಕಿ

**11** “ನಿಮ್ಮ ದೇವರಾದ ಯಿಹೋವನನ್ನು ಶ್ರೀತಿಸಿರಿ. ಆತನು ಹೇಳಿದವುಗಳನ್ನೆಲ್ಲ ಮಾಡಿರಿ. ನೀವು ಕಟ್ಟಿಗೆಗೀಗಿ, ನಿಯಮಗಳಿಗೆ ಮತ್ತು ಆಷ್ಟಿಗಳಿಗೆ ಯಾವಾಗಲೂ ವಿಧೀಯರಾಗಿರಬೇಕು. <sup>2</sup>ನಿಮಗೆ ಉಪದೇಶ ಮಾಡುವುದಕ್ಕಾಗಿ ನಿಮ್ಮ ದೇವರಾದ ಯಿಹೋವನು ಮಾಡಿದ ಮಹತ್ವಾರ್ಥಗಳನ್ನು ನೇನುಪ್ರಮಾಣಿರಿ. ಆತನ ಕಾರ್ಯಗಳನ್ನು ನೋಡಿದವರು ನೀವೇ ಹೊರತು ನಿಮ್ಮ ಮಹತ್ವಳ್ಳ; ಆತನು ಎಂಥಾ ತಕ್ತಿಶಾಲಿ ಎಂದು ನೀವು ತಿಳಿದಿದ್ದೀರಿ. <sup>3</sup>ನಿಮ್ಮ ಮಹತ್ವಳ್ಳ, ನೀವು ಆತನು ಮಾಡಿದ ಮಹತ್ವಾರ್ಥಗಳನ್ನು ನೋಡಿದವರು. ಈಚ್ಚಿನಲ್ಲಿ ಘರೋಹನಿಗೂ ಅವನ ಸಮಸ್ತ ಪ್ರಚಿನಗಳಿಗೂ ಮಾಡಿದ್ದನ್ನು ನೀವು ನೋಡಿದ್ದೀರಿ. <sup>4</sup>ನಿಮ್ಮ ಮಹತ್ವಳ್ಳ, ನೀವು ಈಚ್ಚಿನ ಸ್ವೀಕರನ್ನು ಅವರ ಕುದುರೆ ರಥಗಳಿಗೂ ಮಾಡಿದ್ದನ್ನು ನೋಡಿದವರು. ಅವರು ನಿಮ್ಮನ್ನು ಒಡಿಸಿಕೊಂಡು ಬರುತ್ತಿದ್ದರು. ಆದರೆ ಯಿಹೋವನು ಅವರನ್ನು ಸಮುದ್ರದ ನೀರಿನಲ್ಲಿ ಮುಖಿಗಿ ಹೋಗುವಂತೆ ಮಾಡಿದುದ್ದನ್ನು ನೋಡಿದ್ದೀರಿ. ಮತ್ತು ಅವರು ಸಂಪೂರ್ಣವಾಗಿ ನಾಶವಾಗುವುದನ್ನು ನೋಡಿದ್ದೀರಿ. <sup>5</sup>ನೀವು ಈ ಸ್ಥಳಕ್ಕೆ ಬರುವತನಕ ನಿಮ್ಮ ದೇವರಾದ ಯಿಹೋವನು ನಿಮಗೊಳ್ಳುವ ಮರುಭೂಮಿಯಲ್ಲಿ ಮಾಡಿದ ಎಲ್ಲ ಅಧ್ಯತ್ಮಕಾರ್ಯಗಳನ್ನು ನೋಡಿದವರು, ನೀವೇ ಹೊರತು ನಿಮ್ಮ ಮಹತ್ವಳ್ಳ. <sup>6</sup>ರೂಬೇನ್ ಶುಲದ ಎಲೀಯಾಬನ ಮಹತ್ವಾದ ದಾತಾನಿಗೆ ವುತ್ತು ಅಬೀರಾವಾನಿಗೆ ಯಿಹೋವನು ಮಾಡಿದನ್ನು ನೀವೇ ನೋಡಿದ್ದೀರಿ. ನಿಮ್ಮ ಕಣ್ಣಮುಂದಯೇ ಭೂಮಿಯ ಬಾಯಿತೆರು ಅವರನ್ನು ಅವರ ಹೆಂಡತಿ ಮಹತ್ವಳನ್ನು, ಅವರ ಗುಡಾರವನ್ನು ಸೇವಕರನ್ನು ಅವರ ಪಶುಗಳನ್ನು ನುಂಗಿದ್ದನ್ನು ನೋಡಿದವರು ನೀವೇ ಹೊರತು ನಿಮ್ಮ ಮಹತ್ವಳ್ಳ. <sup>7</sup>ಆತನು ವಾಡಿದ ಎಲ್ಲ ಮಹಾಕೃತ್ಯಗಳನ್ನು ನೋಡಿದವರು ನೀವೇ.

<sup>8</sup>“ಅದುದರಿಂದ ನಾನು ನಿಮಗೆ ‘ನೀವು ಎಲ್ಲ ಕಟ್ಟಳೆಗಳಿಗೆ ವಿಧೀಯರಾಗಿ ನಡೆಯಬೇಕು; ಆಗ ನೀವು

ಬಲವನ್ನು ಹೊಂದುವಿರಿ; ಹೋಡನ್ ನದಿಯನ್ನು ದಾಟಿ ದೇವರು ನಿಮಗೆ ಹೊಟಿರುವ ದೇಶವನ್ನು ಸ್ವಾಧೀನ ಪಡಿಸಿಕೊಳ್ಳುವಿರಿ. <sup>9</sup>ಆ ದೇಶದಲ್ಲಿ ನೀವು ಬಹುಕಾಲ ಬಾಳುವಿರಿ. ಆ ದೇಶವು ಎಲ್ಲ ಬ್ರಹ್ಮಾಯ ಮನುಗಳಿಂದ ಮಂಬಿದೆ. ಆ ದೇಶವನ್ನು ನಿಮ್ಮ ಪೂರ್ವಿಕರಿಗೆ ಹೊಡುವ ದಾಗಿ ದೇವರು ವಾಗಾನ್ ಮಾಡಿದ್ದಾನೆ. <sup>10</sup>ನಿಮಗೆ ದೊರಕಲಿರುವ ದೇಶವು ನೀವು ಹೊರಟುಂದ ಈಚ್ಚಿಪ್ಪೆ ದೇಶದಂತಿಲ್ಲ; ಈಚ್ಚಿನಲ್ಲಿ ನೀವು ಬಿತ್ತನೆ ಮಾಡಿದ ಮೇಲೆ ನೀರನ್ನು ಹಾಯಿಸಲು ನಿಮ್ಮ ಕಾಲುಗಳನ್ನು ಬಳಸುತ್ತಿದ್ದಿರಿ. ನಿಮ್ಮ ತರಕಾರಿ ತೋಟಗಳಿಗೆ ನೀರು ಹಾಯಿಸುವಂತೆಯೇ ನಿಮ್ಮ ಗಡ್ಡಗಳಿಗೂ ನೀರನ್ನು ಹಾಯಿಸುತ್ತಿದ್ದಿರಿ. <sup>11</sup>ನಿಮಗೆ ಶೀಪ್ಸದಲ್ಲಿಯೇ ದೊರಕಲಿರುವ ಭೂಮಿಯಲ್ಲಿ ಹಾಗಲ್ಲ. ಅದು ಬೆಳ್ಳ ತಗ್ಗಿಗಳ ಪ್ರಾಂತ್ಯ; ಮಳಿಯ ನೀರು ಭೂಮಿಯನ್ನು ತೊಯಿಸುತ್ತದೆ. <sup>12</sup>ನಿಮ್ಮ ದೇವರಾದ ಯಿಹೋವನು ಆ ಭೂಮಿಯನ್ನು ಕಾಯಿತ್ತಾನೆ. ಆ ದೇಶವನ್ನು ಪರಿ ದೊದಲಿಂದ ಕೊನೆಯ ತನಕ ಪರಿಪಾಲಿಸುತ್ತಾನೆ.

<sup>13</sup>“ಯಿಹೋವನು ಇಂತೆನ್ನುತ್ತಾನೆ: ‘ಇಂದು ನಾನು ನಿಮಗೆ ಕೊಟ್ಟ ಆಷ್ಟಿಗಳನ್ನೆಲ್ಲ ಗಮನವಿಟ್ಟು ಕೇಳಿರಿ: ನಿಮ್ಮ ದೇವರಾದ ಯಿಹೋವನನ್ನು ಶ್ರೀತಿಸಿ, ನಿಮ್ಮ ಪೂರಣಹೃದಯದಿಂದಲೂ ಪೂರಣ ಆತ್ಮದಿಂದಲೂ ಆತನ ಸೇವೆ ಮಾಡಬೇಕು. ಹೀಗೆ ಮಾಡಿದರೆ <sup>14</sup>ಕಾಲ ಕಾಲಕ್ಕೆ ಸರಿಯಾಗಿ ನಿಮ್ಮ ದೇಶಕ್ಕೆ ನಾನು ಮಳಿಯನ್ನು ಕಳುಹಿಸುತ್ತೇನೆ. ಹಿಂಗಾರು, ಮುಂಗಾರು ಮಳಿತಕ್ಕ ಸಮಯದಲ್ಲಿ ಬೀಳುವುದು. ಆಗ ನೀವು ನಿಮ್ಮ ಧಾನ್ಯಗಳನ್ನು, ಹೊಸ ದ್ರಾಕ್ಷರಸ ಮತ್ತು ಎಣ್ಣೆಗಳನ್ನು ತೇವಿರಿಸುವಿರಿ. <sup>15</sup>ನಿಮ್ಮ ಹೊಲಗಳಲ್ಲಿ ಮತ್ತು ನಿಮ್ಮ ಪಶುಗಳಿಗೆ ಹುಲ್ಲು ಹುಲುಸಾಗಿ ಬೆಳೆಯಿಲುವಂತೆ ಮಾಡುವೆನು. ನಿಮಗೆ ಆಹಾರವು ಸಮ್ಮಾನಿಸುತ್ತಿಕೊರವಾಗಿರುವುದು.’

<sup>16</sup>“ಅದುದರಿಂದ ಜಾಗರಾತರಾಗಿರಿ. ಬೀರೆ ದೇವರುಗಳನ್ನು ಸೇವೆಮಾಡಿ ಆರಾಧಿಸಬೇಕಿ. <sup>17</sup>ಇಲ್ಲವಾದರೆ, ಯಿಹೋವನು ನಿಮ್ಮ ಮೇಲೆ ಬಹಳ ಹೋಗೆಸಾಳ್ಳುವನು; ಆಕಾಶವನ್ನು ಮುಚ್ಚಿ ಮಳಿಬೀಳಿಂದತೆ ಮಾಡುವನು. ಆಗ ಹೊಲದಲ್ಲಿ ಧಾನ್ಯ ಬೆಳೆಯುವುದಿಲ್ಲ. ಆಗ ಆತನು ಹೊಡುವ ಬ್ರಹ್ಮಾಯ ದೇಶದಲ್ಲಿಯೇ ಉಂಟಕ್ಕಿಲ್ಲದೆ ನಾಯಿವಿರಿ.

<sup>18</sup>“ನಾನು ಹೇಳಿದ ಆಷ್ಟಿಗಳನ್ನು ಯಾವಾಗಲೂ ಜ್ಞಾಪಕದಲ್ಲಿಡಿ. ಅದನ್ನು ನಿಮ್ಮ ಹೃದಯದಲ್ಲಿಡಿ. ಅವಗಳನ್ನು ಬರದು ಕೆಗಳಲ್ಲಿ ಮತ್ತು ಹಣೆಯ ಮೇಲೆ ಕಟ್ಟಿರಿ. ಇದು ನಿಮಗೆ ಜ್ಞಾಪಕ ಹೊಡುವುದು. <sup>19</sup>ಆ ಕಟ್ಟಿಗಳನ್ನು ನಿಮ್ಮ ಮಹತ್ವಳಿಗೆ ಬೋಧಿಸಿರಿ. ಅವುಗಳ ವಿವರವಾಗಿ ನಿಮ್ಮ ಮನಗಳಲ್ಲಿ ಕುಳಿತಿರುವಾಗ, ದಾರಿಯಲ್ಲಿ

ନେଦେଯୁତିରୁବାଗ, ମୁଲଗୁବାଗ, ପଳୁବାଗ ନୀଏପୁ ମାତନାଦୁତ୍ତା ଭରବେକୁ ।<sup>20</sup> ତୁ କଟ୍ଟିଗଲିନ୍ତୁ ନିମ୍ନ ମୁନେଯ ବାଗିଲାଗଳ ମୁତ୍ତୁ ନିଲାବୁଗଳ ମୁତ୍ତୁ ହେବ୍ବାଗିଲାଗଳ ମେଲେ ବରେଯିରି ।<sup>21</sup> ନିମ୍ନ ପୁରୀବିକ ରିଗ୍ ବାଗାନ ମାତଲ୍ଲଙ୍ଗ ଦେଶଦଲ୍ଲ ଆଗ ନୀଏପୁ ମୁତ୍ତୁ ନିମ୍ନ ମୁକ୍ତଳ ବହୁକାଳ ବାଲୁଖିରି । ଆକାଶପୁ ଭୂମି ଯାଂଦ ଏଷ୍ଟୁ ଦରପାଗିଦେଯୋ ଅଷ୍ଟୁକାଳ ନୀଏପୁ ବଦୁକୁଖିରି ।

<sup>22</sup> “ଆମୁସରିନସବେଳେଠିମୁ ହେଲୁଵ ପ୍ରତିଯୋଂଦୁ କଟ୍ଟିଗଲିଗି ବିଧୀୟରାଗିରି । ନିମ୍ନ ଯୀହୋଏନନ୍ତୁ ପ୍ରୀତିଶି ଆତନ ମାଗରଦଲ୍ଲ ନେଦୁ ଆତନିଗେ ନଂବି ଗନ୍ତୁରାଗିରି ।<sup>23</sup> ଆଗ ନୀଏପୁ ହୋଗୁଵ ଦେଶଦଲ୍ଲ ବାସିମୁଵ ଜନରନ୍ତୁ ଯୀହୋଏନାଦ ନାମ ହୋଇ ଦେଇମୁଵିନୁ । ଆ ଜନାଂଗ ନିମ୍ନିଂତଲା ଦୋଷ୍ଟଦୁ ମୁତ୍ତୁ ବଲିଷ୍ଟିବାଦମ୍ବୁ ।<sup>24</sup> ନୀଏପୁ ହେଜ୍ଜିଯିଦୁଵ ଭୂମି ଯୀଲାନ୍ତୁ ନିମ୍ନାଦାଗୁପୁଦୁ । ଦଶ୍ତିଣଦ ମରୁଭୂମି ଯାଂଦ ହିକିଦୁ ଉତ୍ତରଦ ଲିବନୋନିନ ତନକ, ପ୍ରାଵ ଦଲ୍ଲରୁଵ ଯୁଶ୍ଵେଚିନୋ ନଦିଯିଂଦ ପୈଛିମୁଦ ଭୂମଦ୍ୟ ସମ୍ବୁଦ୍ଧ ତେରଦ ତନକ ବିନାରାଗିଦେ ।<sup>25</sup> ନିମ୍ନ ବିରୁଦ୍ଧବାଗି ଯାରା ନିଂପୁକୋଳ୍ପାରରୁ । ନୀଏପୁ ଆର୍ଥିମାସି କୋଳ୍ପୁଵ ପ୍ରଦେଶଦଲ୍ଲ ଲାଲ୍ଲ ଯୀହୋଏନନ ଅଲ୍ଲି ଯ ଜନରୁ ନିମ୍ନି ଭୂଯିପଦୁ ପଞ୍ଚ ମାତୁପନୁ । ଯୀହୋଏନ ତୁ ବାଗାନନ୍ତୁପନ୍ତୁ ନିମ୍ନି ମୋଦଲେ କୋଟ୍ଟିଦ୍ବାନେ ।

### ଅଶୀଏବା ଅଧିକା ଆପେ: ଅସ୍ତ୍ରେଲର ଆରିସୁଵିକେ

<sup>26</sup> “ତୁ ହୋତୁ ନୀଏପୁ ଆଶୀଏବା ଦଵନ୍ତୁ ଗଲୀ ଆପ ପନ୍ତୁ ଗଲୀ ଆରିନସବେକୁ ।<sup>27</sup> ନିମ୍ନ ଦେଵରାଦ ଯୀହୋଏନ ଆଜ୍ଞାଗଲିଗି ନୀଏପୁ ବିଧୀୟରାଗଦିଦ୍ଵରୀ ଶାପନ୍ତୁ ହୋଇଦିବିରି ।<sup>28</sup> ଆଦର ନୀଏପୁ ବିଧୀୟରାଗଦିଦ୍ଵରୀ ଶାପନ୍ତୁ ହୋଇଦିବିରି । ନାମ ନିମ୍ନି କୋତୁ ଯୀହୋଏନ ନିଯମଗଲିନ୍ତୁ ଆମ ସରିନୁପୁଦନ୍ତୁ ନିଲିନସବେକି । ଅନ୍ୟ ଦେଶତେ ଗଲିନ୍ତୁ ପ୍ରାଜେନସବେକି । ନାମ ନିମ୍ନି କୋଇନ୍ଦ୍ରିୟରେ ପରିବର୍ତ୍ତନ ମାଗରଦ କୁରିତେ ହୋରତୁ ବେରେ ଦେଵରୁଗଳ କୁରିତିଲ୍ଲ ।

<sup>29</sup> “ଦେଵରାଦ ଯୀହୋଏନ ନିମ୍ନନ୍ତୁ ନିମ୍ନନ୍ତୁ ନିମ୍ନନ୍ତୁ ଦେଶକୁ ନଦେଶିବନୁ । ନୀଏପୁ ବେଳିଗେ ଅଦନ୍ତୁ ନାନ୍ଦିନୀନ ମାକିକୋଳ୍ପାଦିବିରି । ଆ ସମ୍ବୁଦ୍ଧ ଦଲ୍ଲ ନୀଏପୁ ଗରିଜ୍ଜିମ୍ବା ପରତଦ ତୁମିରେକି ଅଲ୍ଲିଠିଦ ଆଶୀଏବା ଦ ପଜନ ଗଲିନ୍ତୁ ନୁଦିଯିରି । ଅନନ୍ତର ନୀଏପୁ ବିବାର ପରତଦ ତୁମିରେକି ଅଲ୍ଲିଠିଦ ଆଶୀଏବା ଦ ପଜନ ଗଲିନ୍ତୁ ନୁଦିଯିରି ।

ନୁଦିଯିରି ।<sup>30</sup> ତୁ ବେଜ୍ଜଗଲୁ ଜୋଇଫନ୍ତା ନଦିଯ ଆଜି ଦରଦଲ୍ଲିବେ । ଇପୁ ଜୋଇଫନ୍ତା କେହିପାଇ ରାତ କାନାନ୍ତୁର ପ୍ରଦେଶଦଲ୍ଲିବେ । ତୁ ବେଜ୍ଜଗଲୁ ପୈଛିମୁ ଦିକ୍ଷିନଲ୍ଲିବେ । ଗିଲାଲ୍ଲା ଲାରିନ ମନ୍ଦିରପଦିରିଲାପ ଓର୍କା ମୁରଗଲିଗି ଜୁପୁ ଦୂରପାଇନ୍ଦ୍ରାଦ ଯୀହୋଏନ ନିମ୍ନି କୋଇନ୍ଦ୍ରିୟରି । ତୁ ଦେଶପୁ ନିମ୍ନନ୍ତୁ ଦେଶପଦଲ୍ଲ ନିମ୍ନି ବାସିମୁବାଗି ନାମ ତୁ ହୋତୁ ନିମ୍ନି କୋପୁ ବେଜ୍ଜଗଲିନ୍ତୁ ତପ୍ତି ବିଧି ନିଯମଗଲିନ୍ତୁ ତପ୍ତି ପରିପାଲିନସବେକୁ ।

### ଯୀହୋଏନନ୍ତୁ ଆରାଧିମୁ ପ୍ରକାଶକାଂତ

**12** ‘ନିମ୍ନି ଗିଗିପ ହୋଇ ଦେଶଦଲ୍ଲ ତୁ ବେଜ୍ଜଲ୍ଲିନ୍ତୁ ନିମ୍ନି ଭୂମିଯ ମେଲେ ଜୀବିମୁଵରେଗି ଆ କଟ୍ଟିଗଲିଗଲିନ୍ତୁ ତପ୍ତଦେ ଆମୁସରିନସବେକୁ । ନମ୍ନ ଯୀହୋଏନ ନମ୍ନ ପୁରୀବିକର ଦେଵରାଗିଦ୍ବାନେ । ଆତନେ ତୁ ଦେଶପନ୍ତୁ ନିମ୍ନି କୋତୁ ତିକ୍ତିଦ୍ବାନେ ।<sup>2</sup> ତୁ ଗ ଆ ପ୍ରାତ୍ୟକଦଲ୍ଲ ବାସିମୁ ତିରୁପ ଜନରିଂଦ ତେଗିମୁକୋଠିମୁ ନିମ୍ନନ୍ତୁ କୋତୁ ତାନେ । ଅଲ୍ଲି ନୀଏପୁ ହୋଇଦାଗ ଆ ଜନର ବିଗ୍ରହାରାଧ ନେଯ ନ୍ତ୍ରଭାଗଲିନ୍ତୁ ସଂପୋଣିବାରି କାଳିମାଦବେକୁ । ଅପର ପ୍ରାଜାନ୍ତ୍ରଭାଗଲ୍ଲ ଏତ୍ତରବାଦ ବେଜ୍ଜଗୁଡ଼ିଗଲ ମେଲେଯ ହସରାଗିରିପ ମରଦ କେଳିଗା ଜୁରତ୍ତିବେ ।<sup>3</sup> ନୀଏପୁ ଅପର ଯ ଜ୍ଞାନେଦିକିଗଲିନ୍ତୁ ପୁକିପୁକିମାକି, ଅପର ନ୍ତ୍ରର କଲୁଗଲିନ୍ତୁ କେତେବେକୁ । ଅପର ଅତୀର କଂବଗଲିନ୍ତୁ ସୁପୁଟ୍ଟିବେକୁ । ମରୁ ଦେଵରୁଗଳ ବିଗ୍ରହଭାଗଲିନ୍ତୁ କର୍ତ୍ତରିପିକାରବେକୁ । ହୀଏ ନୀଏପୁ ଅପୁଗଲ ହେରିରନ୍ତୁ ଆ ଶ୍ଵରିଦିନ ନିମ୍ନରାମ ମାତରିବେକୁ ।

<sup>4</sup> “ଆ ଜନରୁ ତପ୍ତୁ ଦେଵରୁଗଲିନ୍ତୁ ଆରାଧିମୁ ପ୍ରକାଶକାଂତ କାରା ନୀଏପୁ ନିମ୍ନନ୍ତୁ ଦେଵରାଦ ଯୀହୋଏନ ନିମ୍ନନ୍ତୁ ଆରାଧିମୁବାରଦୁ ।<sup>5</sup> ନିମ୍ନ ଦେଵରାଦ ଯୀହୋଏନ ନିମ୍ନନ୍ତୁ କୁଲଦପର ପ୍ରାତ୍ୟକଗାଳିଠିଦ ବଂଦୁ ବିଶେଷ ଶ୍ଵରନ୍ତୁ ଆରିକୋଠିମୁ ଅଦକେ ତନ୍ତ୍ର ହେରିଦୁପନୁ । ଅଲ୍ଲି ଆତନ ଆଲିଯ କେତ୍ତପ୍ରଦୁପୁଦୁ । ନୀଏପୁ ନନ୍ଦିନ୍ତୁ ଆରାଧିମୁ ଅଲ୍ଲିଗେ ହୋଇଗେକୁ ।<sup>6</sup> ଅଲ୍ଲିଗେ ନୀଏପୁ ନିମ୍ନନ୍ତୁ ସମାରିଗୋମଗଲିନ୍ତୁ, ଯ ଜ୍ଞାନିଗଲିନ୍ତୁ, ନିମ୍ନନ୍ତୁ ବେଜ୍ଜଗଲିନ୍ତୁ ଅଶ୍ଵଭାବିନ୍ଦ୍ରିୟରେ ପରିବର୍ତ୍ତନ କୁରିତିଲ୍ଲ ।<sup>7</sup> ନୀଏପୁ ମରୁ ମରୁ ନିମ୍ନନ୍ତୁ କୁରିତିଲ୍ଲ ।

అల్లి ఒట్టిగే ఉండ మాడబేసు. నిమ్మ దేవరాద యిహోఽను నిమ్మాందిగిరువను. నీఎవు దుకిదు సంపాదిసిద ఎల్లా పస్తిగళన్న ఇతరోందిగి కంచి కోండు ఆ స్తోళదల్లి ఆనందిసివిరి. నిమ్మ దేవరాద యిహోఽను నిమ్మ వాసి ఆ ఎల్లా ఒళ్లియవగళన్న నిమగి కోట్టినిందు నీఎవు జ్ఞాపిసి కోళ్చువిరి.

8-9 “నీఎవు ఇన్ను వాగ్నానద దేశవన్న వ్రవేతి సలిల్లద కారణ నీఎవు యిహోఽనసిగి నిమ్మ ఇష్ట ప్రకారావాగి ఆరాధనే మాడుక్కిర్దిసి. ఆదరే ఇదన్నే ముందు వరసబీడి. <sup>10</sup> నీఎవు జోఽణన్ నదియన్న దాటి, యిహోఽను నిమగి కోడువ దేశదల్లి వాసి సువిరి. నిమ్మ ఎల్లా వ్యోగింద తప్పిసి దేవరు నిమగి సమాధానవన్న అనుగ్రహిసువను; నీఎవు అల్లి సురక్షితవాగిరువిరి. <sup>11</sup> ఆగ నిమ్మ యిహోఽను తన్న కేసరిగాగి ఒందు స్తోళవన్న ఆరిసికోళ్లువను. ఆ స్తోళక్కి నీఎవు నిమ్మ సామాంగహోముగళన్న మత్తు యజ్ఞించి నిమ్మ సమఫిసబీశు; నిమ్మ కరచెయు కాణికేగళన్న బోళ్లు పశుగళన్న దశాంతవన్న సల్లిసబీశు. <sup>12</sup> అల్లిగి నిమ్మ హండికి మక్కలొందిగి, నిమ్మ సేవకోందిగి మత్తు నిమ్మ పట్టించల్లి వాసిసువ లేవియిరోందిగి హోఏగి యిహోఽను సమశ్వమదల్లి సంఖోషపడబేశు. (లేవికులదవ రిగి న్యాస్యవిరువుదల్లి) <sup>13</sup> నిమగి ఇష్ట బంద స్తోళగళల్లి నీఎవు బలియన్న అఫిసదిరి. <sup>14</sup> యిహోఽను తన్న వితేషపాద స్తోళవన్న నిమ్మ కులగళపర మధ్యదింద ఆరిసికోళ్లువను. నిమ్మ సామాంగహోముగళన్న మత్తు నాను నిమగి హేళిదవగళీలవన్న అదే స్తోళదల్లి మాడిరి.

15 “నీఎవు నిమ్మ స్తోళగళల్లి వాసిసువాగ అల్లిదు జింకే, టగగరు ఇత్తాది శుద్ధ వ్యాటిగళన్న కోందు తిన్నబహుదు. నిమ్మ దేవరాద యిహోఽను నిమగి కోడువష్టు మాందరల్లి ఎష్టు బేంపాదరూ త్నిన్ని. శుద్ధరూ అశుద్ధరూ యారు బేంపాదరూ ఆ మాంస వన్న తిన్నబహుదు. <sup>16</sup> ఆదరే ఆదర రక్తవన్న మాత్ర తిన్నబారదు. అదర రక్తవన్న నిరినంతే నేలద మేలి జిల్లిబిడబేశు.

17 “నీఎవు వాసిసువ ఆ స్తోళదల్లి కేలవన్న తిన్న కూడదు. అదు యావుదుందరే, దేవరిగి మిసలిట్టు ధాన్య కోసదుర్వారస మత్తు ఎణ్ణెయి పాలు; దేవరిగి సమఫిసలు ఇట్టిరువ బోళ్లు పశుగళు మత్తు హిండిన మరిగళు, నీఎవు హరకే హోక్కు కోండ

కాణికేగళు మత్తు దేవరిగాగి మిసలిట్టెద్ద వస్తు గఱు ఇపుగళల్లి యావుదన్నూ నీఎవు నిమ్మ వాసిశ్ఛ దల్లి తిన్నబారదు. <sup>18</sup> నిమ్మ దేవరాద యిహోఽను ఆరిసికోండిరువ మత్తు ఆతను నిమ్మాందిగిరువ ఆ వితేష స్తోళదల్లియే నీఎవు ఆ కాణికేగళన్న తిన్న బేశు. నీఎవు అల్లిగి నిమ్మ గంటికెణ్ణ మక్కళొందిగి, నిమ్మ ఎల్లా సేవకోందిగి మత్తు నిమ్మ ఉలరుగళల్లి వాసవాగిరువ లేవియిరోందిగి హోఏగి నిమ్మ దేవరాద యిహోఽనుందిగి ఆనందిసిరి; నీఎవు దుకిదు సంపాదిసివగళన్న అనుభపిసిరి. <sup>19</sup> ఆదరే యావాగలూ ఈ ఉండవన్న లేవియిరొందిగి కంచి కోండు తిన్న బేంబెందన్న జ్ఞావపక దల్లికిరి. నీఎవు నిమ్మ దేశదల్లి వాసిసువష్టు కాల హిగే మాడిరి.

20-21 “నిమ్మ దేవరాద యిహోఽను నిమ్మ దేశవన్న విసార మాడువను. ఆ సమయదల్లి నీఎవు ఇరువ స్తోళగళు ఆతను తన్న కేసరిగాగి ఆరిసిద స్తోళదింద ఉంబా దారవిరుబహుదు. ఆగ నిమగి మాంస ఉండవాడలు ఆశయాదరే నిమ్మ హిండినిందాగలీ హట్టియిందాగలీ వ్రాణీయన్న కోండు తిన్న బహుదు. నాను తిళిసువ రిఎంటియల్లి తిన్నిరి. నిమగి బేంపాదగలీల్లా హిగే మాడిరి. <sup>22</sup> జింకేయన్నగలీ సారంగపన్నాగలీ తిన్నవంతే నీఎవు ఈ మాంసవన్న తిన్నబహుదు. శుద్ధరాగిరువవరూ ఆశుద్ధరాగిరువవరూ ఈ మాంసవన్న తిన్నబహుదు. <sup>23</sup> ఆదరే రక్తవన్న మాత్ర తిన్నబారదు. యాంచందరే రక్తవు ప్రాణిక్కే ఆధార. మాంసదల్లి ఇన్నూ జీవేపణగలు ఇరువుదరింద రక్తదొందిగి మాంసవన్న తిన్నబేందిరి. <sup>24</sup> రక్తవన్న నీరినంతే నేలదల్లి జిల్లి బిడబేశు. <sup>25</sup> ఆదుదరింద నీఎవు అదన్న తిన్నదే యిహోఽను నిమగి తిళిసిదంతే మాడిరి. ఆగ నిమగూ నిమ్మ సంతకియవరిగూ శుభ ఉండకగుపువు.

26 “నీఎవు నిమ్మ దేవరిగి వితేష కాణికేగళన్న సమఫిసలు ఇష్టపట్టిరె ఆగ నీఎవు దేవరారిసిరువ స్తోళక్కే హోఏగి అల్లి అదన్న సమఫిసిరి. నిమ్మ సామాంగహోమవన్న ఆ స్తోళదల్లియే సమఫిసబీశు. <sup>27</sup> నిమ్మ దేవరాద యిహోఽను యజ్ఞవేది కియ మేలి నిమ్మ సామాంగహోమద పశువిన మాంసవన్న మత్తు రక్తవన్న సమఫిసబీశు. నిమ్మ యజ్ఞగళల్లి రక్తవన్న బలిపేరదల్లి సురిదు మాంసవన్న నీఎవు తిన్నబహుదు. <sup>28</sup> యిహోఽను కోడువ కష్టశీగళన్న నీఎవు అనుసరిసిరి. నిమ్మ దేవరాద

ಯೆಹೋವನು ಮೆಚ್ಚುವ ಕಾರ್ಯಗಳನ್ನು ನೀವು ಮಾಡುವಾಗ ನಿಮಗೂ ನಿಮ್ಮ ಸಂತತಿಯವರಿಗೂ ಶುಭ ಖಂಡಾಗುವುದು.

29.‘ನೀವು ಬೇರೆಯವರ ದೇಶವನ್ನು ವಶಪಡಿಸಿ ಕೊಳ್ಳಲು ಹೋಗುತ್ತಿದ್ದೀರಿ. ನಿಮ್ಮ ದೇವರಾದ ಯೆಹೋವನು ಆ ಜನರನ್ನು ನಿಮಗಾಗಿ ನಾಶಮಾಡುವನು. ಆ ಜನರನ್ನು ಅಲ್ಲಿಂದ ಹೊಡೆದೋಡಿಸಿ ಅವರ ಸ್ಥಳದಲ್ಲಿ ನೀವು ವಾಸಿಸುವಿರಿ. 30 ಅಲ್ಲಿ ವಾಸಿಸುವ ಅನ್ನ ಜನರನ್ನು ನೀವು ನಾಶಮಾಡಬೇಕು. ಇಲ್ಲದಿದ್ದಲ್ಲಿ ಅವರು ನಿಮಗೆ ಉರುಲಾಗುವರು; ಅವರ ವಿಗ್ರಹಗಳನ್ನು ಪೂಜಿಸಿದಂತೆ ಎಚ್ಚರಿಕೆಯಿಂದಿರಿ. ಆ ಸುಳ್ಳದೇವರುಗಳಿಗೆ ವಾರ್ಥಿಕಣಬೇಕಿ, ‘ಆ ಜನರು ಆ ಸುಳ್ಳದೇವರುಗಳನ್ನು ಪೂಜಿಸಿದ ಹಾಗೆ ನಾನು ಮಾಡುವೆನು ಎಂದು ನಿಮ್ಮ ಮನಸ್ಸಿನಲ್ಲಿ ಅಂದುಕೊಳ್ಳಬೇಡಿ! 31 ನಿಮ್ಮ ದೇವರಾದ ಯೆಹೋವನಿಗೆ ನೀವು ಆ ರೀತಿ ಮಾಡಬಾರದು. ಆ ರೀತಿಯಾಗಿ ಆತನನ್ನು ಆರಾಧಿಸಬಾರದು. ಯಾಕಂದರೆ ಅವರು ತಮ್ಮ ದೇವರೆಡುರಿನಲ್ಲಿ ಅಸಹ್ಯವಾದ ಕಾರ್ಯಗಳನ್ನು ಮಾಡುತ್ತಾರೆ. ಅದನ್ನು ನಮ್ಮ ದೇವರಾದ ಯೆಹೋವನು ದ್ಯೋಹಿಸುತ್ತಾನೆ. ಅವರು ತಮ್ಮ ಮಕ್ಕಳನ್ನೇ ದೇವರಿಗೆ ಬಲಿ ಅರ್ಜಿಸುತ್ತಾರೆ.

32.‘ನಾನು ಆಜ್ಞಾಹಿಸಿದ ಪ್ರಕಾರವೇ ನೀವು ಮಾಡಿರಿ. ಅದಕ್ಕೆ ಹನೂ ಕೂಡಿಸಬಾರದು. ಅದರಿಂದ ಹನೂ ತೇಗೆಯಬಾರದು.

### ಸುಳ್ಳಪ್ರವಾದಿಗಳು

**13** “ಒಬ್ಬಪ್ರವಾದಿಯಾಗಲೀ ಕನಸಿನ ಅರ್ಥ ಹೇಳುವವನಾಗಲೀ ನಿಮ್ಮ ಬಳಿಗೆ ಬಂದು ನಿಮಗೂಂದು ಸೊಚಕಾರ್ಯವನನ್ನಾಗಲೀ ಅಧ್ಯತ್ಕಾರ್ಯವನನ್ನಾಗಲೀ ಮಾಡಿತೋರಿಸುತ್ತೇನೆ ಎಂದು ಹೇಳಿದರೂ ಹೇಳಿಬಹುದು. 2 ಅವನು ಅದ್ವಿತ್ಕಾರ್ಯಗಳನ್ನು ಮಾಡಿತೋರಿಸಬಹುದು. ಅಮೇಲಿ ಅವನು ನಿಮಗೆ ಗೂಡಿಲ್ಲದ ದೇವರನ್ನು ಅನುಸರಿಸಲು ನಿಮಗೆ ಹೇಳಿಬಹುದು 3 ಅಂಥಾ ಮನುಷ್ಯರಿಗೆ ಕಿವಿಗೊಡಬೇಡಿ. ದೇವರು ನಿಮ್ಮನ್ನು ಪರೀಕ್ಷೆ ಮಾಡುತ್ತಿದ್ದಾನೆ. ನಿಮ್ಮ ದೇವರಾದ ಯೆಹೋವನನ್ನು ನಿಮ್ಮ ಪೂರಣ ಹೃದಯದಿಂದಲೂ ಪೂರಣ ಆತ್ಮದಿಂದಲೂ ತ್ರೀತಿಸುತ್ತೀರೂ ಇಲ್ಲವೂ ಎಂದು ನಿಮ್ಮನ್ನು ಪರೀಕ್ಷಿಸುವನು. 4 ನೀವು ನಿಮ್ಮ ದೇವರಾದ ಯೆಹೋವನನ್ನು ಅನುಸರಿಸಬೇಕು, ಗೌರವಿಸಬೇಕು, ಅತನ ಆಜ್ಞೆಗಳಿಗೆ ವಿಧೀಯರಾಗಬೇಕು. ಅತನು ಹೇಳಿದಂತೆ ನಡೆಯಲಿಗೇ ಮತ್ತು ಅತನನ್ನು ತೋರಿದು ಬಿಡಿಸಿ ನೇವಿಸಬೇಕು. 5 ಅಂಥಾ ಪ್ರವಾದಿ ಅರ್ಥವಾ ಕನಸಿನ ಅರ್ಥ ಹೇಳುವನನ್ನು ಕೊಂಡುಹಾಕಬೇಕು.

ಯಾಕಂದರೆ ಅವನು ಯೆಹೋವನನ್ನು ತೋರಿಯಲು ಹೇರೇಹಿಸಿದನಲ್ಲಾ? ದೇವರಾದ ಯೆಹೋವನು ನಿಮ್ಮನ್ನು ಈಡಿಪ್ಪಿಸಿದ ಬಿಡಿಸಿದವನು. ಆತನು ನಿಮಗೆ ಹೇಳಿದ ನಿಯಮಗಳಿಗೆ ವಿರುದ್ಧವಾಗಿ ನಡೆಯಲು ಹೇರೇಹಿಸಿವನನ್ನು ಹೊಲ್ಲಬೇಕು; ನಿಮ್ಮ ಮಧ್ಯದಿಂದ ಅಂಥಾ ದುಷ್ಟತನವನ್ನು ತೆಗೆದುಹಾಕಬೇಕು.

“ನಿಮ್ಮ ಹತ್ತಿರದ ಸಂಬಂಧಿಕರಲ್ಲಿ ಯಾರಾದರೂ ಇತರ ದೇವರುಗಳನ್ನು ಅನುಸರಿಸಲು ನಿಮ್ಮನ್ನು ಗುಪ್ತವಾಗಿ ಒತ್ತಾಯಮಾಡಬಹುದು. ಅವರು ನಿಮ್ಮ ಸ್ವರ್ವತ ಸಹೋದರನಾಗಿರಬಹುದು, ನಿಮ್ಮ ವರ್ಕಾಗಿರಬಹುದು, ಅಥವಾ ಅವೇಗಿಳಿಯಾಗಿರಬಹುದು. ಅವರು ಬಂದು, ‘ಬಾ, ನಾವು ಹೇರೆ ದೇವರನ್ನು ಹಿಂಬಾಲಿಸೋಣ’ (ಈ ದೇವರನ್ನು ನೀವಾಗಲೀ ನಿಮ್ಮ ಪೂರ್ವವಿಕರಾಗಲೀ ತಿಳಿದಿರಲಲ್ಲ.) 7 ಅವು ನಿಮ್ಮ ಸುತ್ತಮುತ್ತಲಿರುವ ಬೇರೆ ದೇಶಗಳಲ್ಲಿ ವಾಸವಾಗಿರುವ ಜನರ ದೇವರುಗಳು. ಅವಗಳಲ್ಲಿ ಕೆಲವು ಹತ್ತಿರದವರ್ಗಳಾಗಿವೆ; ಕೆಲವು ದೂರದವರ್ಗಳಾಗಿವೆ.)<sup>8</sup> ಆ ವಕ್ಕೆಯ ಸಲಹೆಗೆ ನೀವು ಒಪ್ಪಬಾರದು. ಅವನಿಗೆ ಕಿವಿಗೊಡಬೇಡಿರಿ; ಅವನಿಗೆ ಕನಿಕರತೋರಿ ಬೇಡಿ; ಅವನು ಸ್ವತಂತ್ರನಾಗಿ ಹೋಗಲು ಬಿಡಬೇಡಿ; ಅವನನ್ನು ಸಂರಕ್ಷಿಸಬೇಡಿ. 9-10 ನೀವು ಅವನನ್ನು ಕೊಂಡುಹಾಕಬೇಕು. ನೀವು ಕಲ್ಲಿಸೆದ ಅವನನ್ನು ಸಾಯಂಸಬೇಕು. ನೀವು ಅವನ ಮೇಲೆ ಮೊದಲನ್ನು ಕಲ್ಲನ್ನು ಘನೆಯಬೇಕು. ಈಡಿಪ್ಪಿನ ದಾಸತ್ವದಿಂದ ನಿಮ್ಮನ್ನು ಬಿಡಿಸಿ ಕೊಂಡುಬಂದ ನಿಮ್ಮ ದೇವರಾದ ಯೆಹೋವನಿಗೆ ವಿರುದ್ಧವಾಗಿ ನಡೆದುಕೊಳ್ಳುವರೆ ನಿಮ್ಮನ್ನು ಹೇರೇಹಿಸಿದವನು ಅವನೇ ಅಲ್ಲವೇ? 11 ಆಗ ಇಸ್ರೇಲಿನ ಎಲ್ಲಾ ಜನರಲ್ಲಿ ಭಯಪುಂಟಾಗಿ ಅಂಥಾ ಕೆಟ್ಟಕೆಲಸವನ್ನು ಎಂದಿಗೂ ಮಾಡುವುದಿಲ್ಲ.

### ಪಟ್ಟಣಿಗಳನ್ನು ನಾಶಮಾಡಬೇಕು

12 “ನಿಮ್ಮ ದೇವರಾದ ಯೆಹೋವನು ನಿಮ್ಮ ವಾಸತ್ವಗೆ ನಿಮಗೆ ಪಟ್ಟಣಗಳನ್ನು ಕೊಟ್ಟಿದ್ದಾನೆ. ಬಂದುವೇಳಿ, ಆ ಪಟ್ಟಣಗಳಲ್ಲಿ ಯಾವುದಾದರೊಂದರ ಬಗ್ಗೆ ನೀವು ಕೆಟ್ಟ ಸುದ್ದಿಯನ್ನು ಕೇಳಬಹುದು. 13 ನಿಮ್ಮ ಸ್ವರ್ವತ ದೇಶದಲ್ಲಿರುವ ಕೆಲವು ಕೆಟ್ಟ ಜನರು ಕೆಟ್ಟದನ್ನು ಮಾಡಲು ತಮ್ಮ ಪಟ್ಟಣದ ಜನರನ್ನು ಒತ್ತಾಯಪಡಿಸುತ್ತಿದ್ದಾರೆಂದು ನೀವು ಕೇಳಬಹುದು. ಅವರು ತಮ್ಮ ಪಟ್ಟಣದ ಜನರಿಗೆ, ‘ನಾವು ಹೋಗಿ ಬೇರೆ ದೇವರುಗಳನ್ನಿಂದ ನಿಮ್ಮ ಹಿಂದಿಂದ ತಿಳಿದಿಲ್ಲ.’) 14 ನೀವು ಇಂಥ ಸುದ್ದಿಯನ್ನು ಕೇಳಿದರೆ, ಅದು ಸ್ತೋತ್ರವೇ ಎಂಬುದನ್ನು ತಿಳಿದುಕೊಳ್ಳಲು ನಿಮ್ಮಿಂದಾದಪ್ಪು

ಪ್ರಯತ್ನಿಸಬೇಕು. ಅದು ಸತ್ಯವೆಂಬುದು ನಿಮಗೆ ತಿಳಿದು ಬಂದರೆ ಮತ್ತು ಅಂಥ ಭಯಂಕರ ಸಂಗಿಯಿಲ್ಲ ನಿಜ ವಾಗಿಯೂ ಸಂಭವಿಸಿಂದು ನೀವು ರುಜುವಾತುವಡಿಸ ಬಲ್ಲವರಾಗಿದ್ದರೆ, <sup>15</sup> ನೀವು ಆ ಪಟ್ಟಣದ ಜನರನ್ನು ದಂಡಿಸಬೇಕು; ಅವರೆಲ್ಲ ರನ್ನು ಕೊಲ್ಲಬೇಕು; ಅವರ ಎಲ್ಲ ಪಶುಗಳನ್ನು ಸಹ ಕೊಲ್ಲಬೇಕು. ಆ ಪಟ್ಟಣವನ್ನು ಸಂಪೂರ್ಣವಾಗಿ ನಾಶಮಾಡಬೇಕು. <sup>16</sup> ನೀವು ಆ ಪಟ್ಟಣದಲ್ಲಿದ್ದ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ಪಟ್ಟಣದ ಮಧ್ಯದಲ್ಲಿ ತಂದುಹಾಕಿ ಅದಕ್ಕೆ ಬೆಂಕಿಹೊತ್ತಿಸಿ ಇಡೀ ಪಟ್ಟಣವನ್ನು ಬೆಂಕಿಯಿಂದ ಸುಡಬೇಕು. ಇದು ದೇವ ರಾದ ಯಿಹೋವನಿಗೆ ಸರ್ವಾಂಗಹೋಮವಾಗುವುದು. ಆ ಪಟ್ಟಣವು ಕಲ್ಲುಗಳ ರಾಶಿಯಾಗಿ ಪರಿಣಮಿಸುವುದು ಮತ್ತು ಯಾರೂ ಆ ಪಟ್ಟಣವನ್ನು ಮತ್ತೆ ರಕ್ಷಿಬಾರದು. <sup>17</sup> ಆ ಪಟ್ಟಣದಲ್ಲಿರುವ ಪ್ರತಿಯೊಂದು ವಸ್ತು ನಾಶವಾಗಬೇಕು. ಅದರಲ್ಲಿ ಯಾವುದನ್ನಾದರೂ ನೀವು ನಿಮ್ಮ ಉಪ ಯೋಗಕ್ಕೆ ಇಟ್ಟುಕೊಳ್ಳಬಾರದು. ನೀವು ಹೀಗೆ ಮಾಡಿದರೆ ಯಿಹೋವನು ನಿಮ್ಮ ಮೇಲೆ ಸಿಟ್ಟುಗೊಳ್ಳುವುದಿಲ್ಲ. ಆತನು ನಿಮ್ಮ ಮೇಲೆ ದಯಿತೋರಿಸುವನು. ನಿಮ್ಮ ಪೂರ್ವಿಕರಿಗೆ ವಾಗ್ನ ಮಾಡಿದ ಪ್ರಕಾರ ನಿಮ್ಮ ದೇಶ ವನ್ನು ವಿಸ್ತಾರವಾಡುವನು. <sup>18</sup> ನಿಮ್ಮ ದೇವರಾದ ಯಿಹೋವನಿಗೆ ನೀವು ಕಿವಿಗೊಟ್ಟರೆ, ನಾನು ನಿಮಗೆ ಕೊಡುವ ಆತನ ಎಲ್ಲ ಆಜ್ಞೆಗಳಿಗೆ ವಿಧೀಯರಾದರೆ ಇದು ಸಂಭವಿಸುವುದು. ನಿಮ್ಮ ದೇವರಾದ ಯಿಹೋವನು ಸರಿಯಿಂದು ಹೇಳುವ ಕಾರ್ಯಗಳನ್ನೇ ನೀವು ಮಾಡಬೇಕು.

### ಇಸ್ರೇಲರು ದೇವಜನರು

**14** “ನೀವು ನಿಮ್ಮ ದೇವರಾದ ಯಿಹೋವನ ಮಕ್ಕಳು. ನಿಮ್ಮಲ್ಲಿ ಯಾರಾದರೂ ಸತ್ರ ನೀವು ತಲೆಹೊಳೆಸಿಕೊಂಡಾಗಲೀ ನಿಮ್ಮನ್ನು ಕತ್ತಲಿಸಿಕೊಂಡಾಗಲೀ ನಿಮ್ಮ ದುಃಖವನ್ನು ಪ್ರದರ್ಶಿಸಿಕೊಂಡು. <sup>2</sup> ಯಾಕಂದರೆ ನೀವು ಬೇರೆಯವರಿಗಿಂತ ವಿಭಿನ್ನರು. ನೀವು ಯಿಹೋವನ ವಿಶೇಷ ಜನರಾಗಿದ್ದಿರಿ. ಲೋಕದ ಎಲ್ಲಾ ಜನರಲ್ಲಿ ಯಿಹೋವನು ನಿಮ್ಮನ್ನು ತನ್ನ ಸ್ಥಿರೀಯ ಜನಾಂಗವನ್ನಾಗಿ ಆರಿಸಿಕೊಂಡಿದ್ದಾನೆ.

### ಇಸ್ರೇಲರು ತಿನ್ನಬಹುದಾದ ಆಹಾರ

<sup>3</sup> “ಯಿಹೋವನು ಅಸಹ್ಯವಾದವ ವಸ್ತುಗಳನ್ನು ನೀವು ತಿನ್ನಬಾರದು. <sup>4</sup> ನೀವು ಹಸು, ಶುರಿ, ಅಡು, <sup>5</sup> ಬೆಂಕೆ, ದುಪ್ಪಿ ಸಾರಂಗ, ಕಾಡುಕುರಿ, ಕಾಡುಮೇರೆ, ಕಡೆಬೆ, ಬೆಳ್ಳದ ಆದು ಇವುಗಳನ್ನು ತಿನ್ನಬಹುದು. <sup>6</sup> ಗೊರಸು ಸೀಳಿರುವ ಮತ್ತು ಮೆಲುಕು ಹಾಕುವ ವ್ರಾಣಿಯನ್ನು ನೀವು ತಿನ್ನಬಾರದು.

ಬಹುದು. <sup>7</sup> ಆದರೆ ಒಂಟಿ, ಮೊಲ, ಬೆಳ್ಳದ ಮೊಲ ಇವುಗಳನ್ನು ತಿನ್ನಬಾರದು. ಈ ವ್ರಾಣಿಗಳು ಮೆಲುಕು ಹಾಕುತ್ತೇವೆ ಆದರೆ ಅವುಗಳ ಗೊರಸು ಸೀಳಿಲ್ಲ. ಆದುದ ರಿಂದ ಅವುಗಳು ಶುದ್ಧವಾಣಿಗಳಲ್ಲ. ನೀವು ಅವುಗಳನ್ನು ಆಹಾರವಾಗಿ ಉಪಯೋಗಿಸಿಕೊಡು. <sup>8</sup> ನೀವು ಹಂದಿಗಳನ್ನು ತಿನ್ನಬಾರದು. ಅವುಗಳ ಗೊರಸುಗಳು ಸೀಳಿವೆ; ಆದರೆ ಅವುಗಳು ಮೆಲುಕು ಹಾಕುವುದಿಲ್ಲ. ಆದುದರಿಂದ ಹಂದಿಯ ನಿಮಗೆ ಶುದ್ಧ ಆಹಾರವಾಗುವುದಿಲ್ಲ; ಹಂದಿಯ ಹೆಣವನ್ನೂ ನೀವು ಮುಟ್ಟಬಾರದು.

“<sup>9</sup> ಮೀನುಗಳಲ್ಲಿ ಪರೆ ಮತ್ತು ಈಜುರಕ್ಕೆಗಳಿರುವ ದನ್ನು ಆಹಾರವಾಗಿ ಉಪಯೋಗಿಸಿಬಹುದು. <sup>10</sup> ಪರೆ, ಈಜುರಕ್ಕೆಗಳಿಲ್ಲದ ಮೀನುಗಳನ್ನು ತಿನ್ನಬಾರದು. ಅವು ಅಳುದ್ದು

<sup>11</sup> “ನೀವು ಶುದ್ಧ ಪಕ್ಕಿಗಳನ್ನು ತಿನ್ನಬಹುದು. <sup>12</sup> ಆದರೆ, ಗಿಡುಗು, ರಣಹೆದ್ದು, ಕ್ರೂಂಜೆ, <sup>13</sup> ಸಕಲಿವಿಧವಾದ ಹೆದ್ದು ಗಿಡುಗಳು. <sup>14</sup> ಸಕಲ ವಿಧವಾದ ಕಾಗಿಗಳು, <sup>15</sup> ಗೂಬೆಗಳು, ಸಣ್ಣಗೂಬೆಗಳು, ಕಡಲಕಾಗೆ, <sup>16-17</sup> ಸಕಲವಿಧ ವಾದ ಗೂಬೆಗಳು, <sup>18</sup> ಕೊಕ್ಕರೆಗಳು, ಬರವಕ್ಕೆ, ಬಾವಲಿಗಳು ಅಶುದ್ಧವಾದ ಕಾರಣ ತಿನ್ನಬಾರದು.

<sup>19</sup> “ರೆಕ್ಕೆಯುಳ್ಳ ಹುಳುಗಳಿಲ್ಲದ ಅಶುದ್ದ. ಆದುದರಿಂದ ಅವುಗಳನ್ನು ತಿನ್ನಬೇಕಿ. <sup>20</sup> ಆದರೆ ನೀವು ಶುದ್ಧವಾದ ಯಾವ ಪಕ್ಕಿಯನ್ನು ಬೇಕಾದರೂ ತಿನ್ನಬಹುದು.

<sup>21</sup> “ಸತ್ತು ಬಿದ್ದ ಯಾವ ಪ್ರಾಣಿಯನ್ನಾಗಲೀ ತಿನ್ನಬಾರದು. ನಿಮ್ಮ ಉಳಿರಲ್ಲಿರುವ ಪರದೇಶಿಗೆ ಕೊಡಿರಿ. ಅವನು ತಿನ್ನಬಹುದು, ಅಥವಾ ಆ ಸತ್ಯ ವ್ರಾಣಿಯನ್ನು ಪರದೇಶಿಗೆ ಮಾರಬಹುದು. ಆದರೆ ನೀವು ತಿನ್ನಬಾರದು. ಯಾಕಂದರೆ ನೀವು ಯಿಹೋವನ ಜನರು. ಆತನ ಸ್ಥಿರೀಯ ಪ್ರಜಿಗಳು.

“ಆಡಿನ ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೆಂಬಿಸಬೇಕಿರಿ.

### ದಿಕ್ಷಮಾಂತ

<sup>22</sup> “ಪ್ರತಿ ವರುಷ ನಿಮ್ಮ ಹೊಲದಲ್ಲಿ ಬೆಳೆಯಿಲುವ ಹತ್ತೆ ನೇಯ ಒಂದು ಅಂಶವನ್ನು ಪ್ರತ್ಯೇಕಿಸಿದಿರಿ. <sup>23</sup> ನಿಮ್ಮ ದೇವರಾದ ಯಿಹೋವನು ತನ್ನ ವಿಶೇಷ ವಾಸನಾನವಾಗಿ ಯಾವ ಸ್ಥಳವನ್ನು ಆರಿಸಿಕೊಳ್ಳುತ್ತಾನೆ ಆ ಸ್ಥಳಕ್ಕೆ ನೀವು ಹೋಗಬೇಕು. ನಿಮ್ಮ ದೇವರಾದ ಯಿಹೋವನ ಜೊತೆಯಲ್ಲಿ ರುವುದಕ್ಕಾಗಿ ನೀವು ಅಲಿಗೆ ಹೋಗಬೇಕು. ಆ ಸ್ಥಳದಲ್ಲಿ, ನೀವು ಬೆಳೆಯಿಲುವ ಬೆಳೆಗಳಲ್ಲಿ ಹತ್ತನೆ ಒಂದು ಭಾಗವನ್ನು, ನಿಮ್ಮ ಹೊಸ ದುರ್ಕಾಣಿರವನ್ನು, ನಿಮ್ಮ ಎಣ್ಣೆಯನ್ನು, ನಿಮ್ಮ ಹಿಂಡಂಗಳ ಮತ್ತು ಮಂದಿಗಳ ಹೊಚ್ಚಲ್ಲ

ವರುಗಳನ್ನು ಯೆಹೋವನ ಪ್ರಸನ್ನತೆಯಲ್ಲಿ ತಿನ್ನಬೇಕು. ನಿಮ್ಮ ದೇವರಾದ ಯೆಹೋವನನ್ನು ಗೌರವಿಸಬೇಕೆಂಬುದನ್ನು ನೀವು ಯಾವಾಗಲೂ ಈ ರೀತಿಯಲ್ಲಿ ಜ್ಞಾಪಕ ಮಾಡಿಕೊಳ್ಳುವಿರಿ.<sup>24</sup>ಒಂದುವೇಕೆ ಆ ವಿಶೇಷ ಸ್ಥಳವು ನೀವು ಪ್ರಯಾಣ ಮಾಡಲಾರದಮ್ಮೆ ದೂರ ವಾಗಿದ್ದೆ, ಯೆಹೋವನು ಆಶೀರ್ವದಿಸಿದ ನಿಮ್ಮ ಎಲ್ಲಾ ಬೆಳಿಗಳಲ್ಲಿ ದಂಜಾಂಶವನ್ನು ಅಲ್ಲಿಗೆ ಕೊಂಡೊಯ್ದಲ್ಲಿ ಸಾಧ್ಯವಾಗಿದ್ದಲ್ಲಿ<sup>25</sup> ದಂಜಾಂಶದ ಆ ಬೆಳಿಗಳನ್ನು ಮಾರಿ, ಬಂದ ಹಣವನ್ನು ಯೆಹೋವನು ಆರಿಸಿಕೊಂಡಿರುವ ವಿಶೇಷಷ್ಟಳಕ್ಕೆ ತೆಗೆದುಕೊಂಡು ಹೋಗಿ.<sup>26</sup>ಅಲ್ಲಿ ನಿಮಗೆ ಬೇಕಾದ ದನಕುರಿಗಳನ್ನು ಮತ್ತು ನಿಮಗೆ ಬೇಕಾಗುವ ಅಹಾರಪನ್ನುಗಳನ್ನು ಮತ್ತು ವಾಸೀಯಗಳನ್ನು ಆ ಹಣ ದಿಂದ ಖರೀದಿಮಾಡಿ ನೀವೂ ನಿಮ್ಮ ಕುಟುಂಬದವರೂ ನಿಮ್ಮ ದೇವರಾದ ಯೆಹೋವನ ಆ ಸ್ಥಳದಲ್ಲಿ ತಿಂದು ಸಂತೋಷಪಡಿ.<sup>27</sup>ನಿಮ್ಮ ಉರಲ್ಲಿ ನೆಲ್ಲಿಸಿರುವ ಲೀವಿ ಯಿರನ್ನು ಮರೆಯಬೇಕಿರಿ. ನಿಮ್ಮ ಆಹಾರದಲ್ಲಿ ಅವರಿಗೂ ಪಾಲು ಕೊಡಿರಿ. ಯಾಕಂದರೆ ಅವರಿಗೆ ದೇಶದಲ್ಲಿ ನಿಮ್ಮ ಹಾಗೆ ಸ್ವಾಸ್ಥ ದೋರುಪಡಿಲ್ಲ.

<sup>28</sup>“ಮೂರು ವರ್ಷಕ್ಕೂಮ್ಮೆ ನಿಮ್ಮ ದವಸಧಾನ್ಯಗಳ ಹತ್ತನೆಯ ಒಂದು ಭಾಗವನ್ನು ನಿಮ್ಮ ಉರಿನಲ್ಲಿ ತೇವಿರಿಸಿದಿರಿ.<sup>29</sup>ಇದು ಲೀವಿಯರಿಗಾಗಿ. ಯಾಕಂದರೆ ಅವರಿಗೆ ಸ್ವಂತ ಭೂಮಿ ಇಲ್ಲವಲ್ಲ. ಅಲ್ಲದೆ ಈ ಧಾನ್ಯವನ್ನು ನಿಮ್ಮ ಉರಲ್ಲಿರುವ ಬಡಜನರಿಗೇಶ್ವರಪಾಗಿಯೂ ಪರದೇಶಿಗಳಿಗಾಗಿಯೂ, ವಿಧವೆಯರಿಗಾಗಿಯೂ ಮತ್ತು ಅನಾಧಿಮಕ್ಕಳಿಗಾಗಿಯೂ ಉಪಯೋಗಿಸಬೇಕು. ಅವರು ಒಂದು ಉಟಪತ್ತಿ ತ್ವರಿತರಾಗಲಿ. ನೀವು ಹೀಗೆ ಮಾಡಿದರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಕಾಯ್ದಗಳನ್ನೆಲ್ಲ ಸಫಲವಷಿಸಿ ಆಶೀರ್ವದಿಸುವನು.

### ನಾಲಗಳನ್ನು ವಚಾಮಾಡುವ ವಿಶೇಷ ವರ್ಷ

**15** “ಪ್ರತೀ ಏಜು ವರುಷಗಳ ಅಂತ್ಯದಲ್ಲಿ ನೀವು ಕೊಟ್ಟ ಸಾಲಗಳನ್ನು ವಚಾಮಾಡಬೇಕು.<sup>2</sup>ಒಬ್ಬನು ಇನ್ನೊಬ್ಬ ಇಸ್ರೇಲಿನಿಗೆ ಸಾಲ ಕೊಟ್ಟರೆ ಆ ಸಾಲ ವನ್ನು ವಚಾಮಾಡಬೇಕು. ತನ್ನ ಸಹೋದರನಾದ ಇಸ್ರೇಲಿನಿಂದ ಸಾಲ ಹಿಂದೆ ಕೇಳಬಾರದು. ಆ ವರುಷದಲ್ಲಿ ಸಾಲವನ್ನೆಲ್ಲ ವಚಾಮಾಡಬೇಕೆಂಬುದಾಗಿದೇವರು ಆದೇಶವನ್ನು ನೀಡಿದ್ದಾನೆ.<sup>3</sup>ಸಾಲಗಾರನು ಪರದೇಶಿಯಾಗಿದ್ದರೆ ಅವನು ಸಾಲ ಹಿಂತಿರುಗಿಸಬೇಕು. ಆದರೆ ಇಸ್ರೇಲರಲ್ಲಿ ಯಾರಾದರೂ ನಿಮ್ಮಿಂದ ಸಾಲ ತೆಗೆದುಕೊಂಡಿದ್ದರೆ ಅದನ್ನು ವಚಾಮಾಡಬೇಕು.<sup>4</sup>ನಿಮ್ಮ ದೇಶದಲ್ಲಿ ಯಾರೂ ಬಡವರಾಗಿರಬಾರದು. ಯಾಕಂದರೆ ಯೆಹೋವನೇ ನಿಮಗೆ ಈ ದೇಶವನ್ನು

ಕೊಡತ್ತಿದ್ದಾನೆ; ಮತ್ತು ಯೆಹೋವನು ನಿಮ್ಮನ್ನು ಅಧಿಕವಾಗಿ ಆಶೀರ್ವದಿಸುತ್ತಾನೆ. <sup>5</sup>ನೀವು ಆತನ ಆಳಿಗಳನ್ನು ಅನುಸರಿಸುವವರಾಗಿದ್ದಲ್ಲಿ, ಆತನ ವಿಧಿಕ್ರಮಗಳಿಗೆ ವಿಧೇಯಾಗಿದ್ದಲ್ಲಿ ದೇವರು ನಿಮ್ಮನ್ನು ಆಶೀರ್ವದಿಸುವನು. <sup>6</sup>ಆತನು ಮಾಡಿದ ವಾಗ್ಣಾನದ ಪ್ರಕಾರ ಆಶೀರ್ವದಿಸುವನು. ಆಗ ನಿಮ್ಮಲ್ಲಿ ಬೇರೆ ಜನಾಂಗಗಳಿಗೆ ಸಾಲ ಕೊಡಲು ಯಥೇಷ್ಠವಾಗಿ ಹಣವಿರುವುದು. ನಿಮಗೆ ಬೇರೆ ಯವರಿಂದ ಹಣ ಸಾಲ ತೆಗೆದುಕೊಳ್ಳುವ ಅವಶ್ಯಕತೆ ಇರುವದಿಲ್ಲ. ನೀವು ಎಷ್ಟೋ ದೇಶಗಳನ್ನು ಅಳುವಿರಿ. ಅದರೆ ಆ ದೇಶಗಳು ನಿಮ್ಮನ್ನು ಆಳುವುದು.

<sup>7</sup>“ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ನೀವು ವಾಸಿಸುವಾಗ ಒಂದು ವೇಳೆ ನಿಮ್ಮ ಮದ್ದದಲ್ಲಿ ಒಬ್ಬ ಬಡವಸಿರಬಹುದು. ನೀವು ಸ್ವಾಧ್ಯರಾಗಿ ಅವನಿಗೆ ಸಹಾಯಮಾಡಲು ನಿರಾಕರಿಸಬಾರದು. <sup>8</sup>ನಿಮ್ಮಲ್ಲಿರುವುದನ್ನು ನೀವು ಅವನೊಂದಿಗೆ ಹಂಚಿಕೊಳ್ಳಿ ಅವನ ಅಗತ್ಯಗೆ ತಕ್ಷಣತೆ ಸಾಲ ಕೊಡಿರಿ.

<sup>9</sup>“ಸಾಲ ವಚಾಮಾಡುವ ಪಳನೆಯ ವರ್ಷ ಸಮೀಪ ವಾಯಿತೆಂದು ನೀವು ಯಾರಿಗೂ ಸಾಲ ಕೊಡಿಸುತ್ತಾಯ ಮಾಡದೇ ಇರಬಾರದು. ಅಂಥಾ ದುಷ್ಪ ಆಲೋಚನೆ ನಿಮ್ಮ ಮನಸ್ಸಿನೊಳಗೆ ಮಟ್ಟದಿರಲಿ. ಸಹಾಯದ ಅಗತ್ಯವಿರುವ ವ್ಯಕ್ತಿಯ ಬಗ್ಗೆ ನಿಮ್ಮಲ್ಲಿ ಯಾವ ಹೆಚ್ಚ ಆಲೋಚನೆಯೂ ಇರಬಾರದು. ನೀವು ಆ ಬಡ ವ್ಯಕ್ತಿಗೆ ಸಹಾಯಮಾಡಿದ್ದರೆ ನಿಮ್ಮ ವಿರುದ್ಧವಾಗಿ ಅವನು ಯೆಹೋವನಿಗೆ ದೂರ ಹೇಳುವನು. ಆಗ ನೀವು ಯೆಹೋವನ ಮುಂದೆ ದೋಷಿಗಳಾಗಿ ಕಂಡುಬರುವಿರಿ.

<sup>10</sup>“ಆ ಬಡಮನುಷ್ಟಿಗೆ ನಿಮ್ಮಿಂದ ಎಷ್ಟು ಸಹಾಯಮಾಡಲು ಸಾಧ್ಯವಿದೆಯೋ ಅಷ್ಟ ಸಹಾಯಮಾಡಿ; ಕೊಡುವುದಕ್ಕೆ ಬೇಸರವಡಬೇಕಿ. ಯಾಕಂದರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಒಳ್ಳೆಯ ಕಾಯ್ದಗಳಿಗಾ ನಿಮ್ಮನ್ನು ಆಶೀರ್ವದಿಸುವನು; ನಿಮ್ಮ ಕೆಲಸವನ್ನೆಲ್ಲ ಸರ್ವವಷಿಸುವನು. <sup>11</sup>ನಿಮ್ಮ ದೇಶದಲ್ಲಿ ಯಾವಾಗಲೂ ಬಡಜನರು ಇರುತ್ತಾರೆ. ಅದಕ್ಕಾಗಿಯೇ ನಿಮ್ಮ ಸಹೋದರರಿಗೆ ಸಹಾಯ ವಾಡಬೇಕೆಂದು ನಿಮಗೆ ಆಜ್ಞಾಪಿಸುತ್ತೇನೆ.

### ಗುಲಾಮರನ್ನು ಸ್ವತಂತ್ರರಸ್ವಾಗಿ ಮಾಡುವುದು

<sup>12</sup>“ನೀವು ಹೀಬು, ಮನುಷ್ಟನನ್ನೇ ಸ್ತೀಯನ್ನೇ ನಿಮ್ಮ ಗುಲಾಮರಾಗಿ ಶರ್ಯತ್ಕ್ಯಾ ತೆಗೆದುಕೊಳ್ಳಬಹುದು. ಅವರನ್ನು ನಿಮ್ಮ ದಾಸರಾಗಿ ಆರು ವರ್ಷಗಳ ಕಾಲ ಇಟ್ಟುಕೊಳ್ಳಬಹುದು. ಆದರೆ ಏಜನೆಯ ವರ್ಷದಲ್ಲಿ ನೀವು ಅವರನ್ನು ಸ್ವತಂತ್ರರಾಗಿ ಬಿಟ್ಟುಬಿಡಬೇಕು.<sup>13</sup>ಅವರನ್ನು ಹಿಂದಕೆ ಕಳುಹಿಸುವಾಗ ಬರಿಗ್ಯಲ್ಲಿ ಕಳುಹಿಸಬಾರದು.

<sup>14</sup> ନିଏପୁ ଅପରିଗେ ନିମ୍ନ ପଶୁଗଳିଲ୍ଲ କେଲପନ୍ତୁ, ସ୍ଵାଲ୍ପ ଧାନ୍ୟପନ୍ତୁ ମୁହଁ ସ୍ଫୁଲ ଦ୍ୱାରା ରଖିପନ୍ତୁ ହୋଇବେକୁ। ନିମ୍ନ ଦେଇପରାଦ ଯୀହୋଇପନୁ ନିମ୍ନ ନୁ ଆଶିଷ ଦିଲି ନିମ୍ନଗୀ ହେଇରାଗି କୋଇରି। <sup>15</sup> ନିଏପୁ କୁଜିପିନାଲୀ ଦାନ୍ସତ୍ତ୍ଵଦିଲୀ ଦିନ ଦିନ ନେନପୁମାକିରି। ନିମ୍ନ ଦେଇପରାଦ ଯୀହୋଇପନୁ ନିମ୍ନ ନୁ ବିକିଶିଦିନୁ। ଅଦୁଦରିଂଦ ନାମ କୁ ଅଜ୍ଞୀଯନ୍ତୁ ନିମ୍ନଗୀ କୋଇତ୍ତିଦ୍ଦେଇନେ।

<sup>16</sup> “ଆଦରେ ନିମ୍ନ ସେବକରିଲ୍ଲ ବିଭୁନୁ, ‘ନାମ ନିମ୍ନ ନୁ ବିଟୁହୋଇଗୁପଦିଲ୍ଲ’ ଏଠିଦୁ ହେଇଦରେ, ନିମ୍ନ ନୁ ମୁହଁ ନିମ୍ନ କୁଟୁମ୍ବପନ୍ତୁ ଅପନ ତ୍ରୀତିମ ପ୍ରଦରିଂଦ ମୁହଁ ନିମ୍ନ ଦିଗି ବୈଚ୍ଛିଯ ଜୀବିତପନ୍ତୁ ଅପନ ଅନୁଭବିଶିଦ୍ଧିରିଂଦ ଅପନ ନିମ୍ନ ଦିଗି ଜୀରି ଜୀଷ୍ଟପଟ୍ଟରେ<sup>17</sup> ନିମ୍ନ ବାଗିଲିନ ନିଲୁପ କଂବଦ ବଳୀଯିଲୀ ନିଲିଥି ଅପନ କିମିଯନୁ ବଂଦ କରିପାଦ ନାଧନଦିଂତ ତୁମତୁ ମାଦବେକୁ। ଜିମ ଅପନ ନିମ୍ନ ଥାର୍ତ୍ତତ ଦାଶନ ଏଠିଦୁ ତୋରିପୁପୁଦୁ। ଗୁଲାମ ଛିଙ୍ଗ ଜିମ ଅନ୍ୟାନ୍ୟ ନୁହେବେକୁ।

<sup>18</sup> “ନିମ୍ନ ଗୁଲାମରନ୍ତୁ ସ୍ଵତଂତ୍ରରାଗି ବିଦବେକଲାଗୁ ଏଠିଦୁ ବେନେରପଦବେକୁ। ଅପର ଅଧିକାରୀ ତେଣୁ କୋଠିଦୁ ଆର ପରୁଷ ନିମ୍ନ ସେବେ ମାକିଦ୍ବାରିଲାକୁ? ନିମ୍ନ କାଯିର ଗଳିନ୍ତୁ ଲାଲ ନିମ୍ନ ଦେଇପରାଦ ଯୀହୋଇପନୁ ନେବେଲାପଦିନୁକିମିନୁ।

### ଜୋଜ୍ବଲ ପ୍ରାଣିଗଳ ବର୍ଣ୍ଣ ନିଯମଗଲୁ

<sup>19</sup> “ନିମ୍ନ ହିଂଦିନଲାଗୁରୀ ହଟ୍ଟିଯ ଲାଗୁରୀ ଜୋଜ୍ବଲମରିଗଳୁ ନନ୍ଦି ବିତୀଷିବାଦପରିଗଳୁ। ନିଏପୁ ଅପାଗଳନ୍ତୁ ଯୀହୋଇପନୀଗେ ନମ୍ବିକିପଦବେକୁ। ଅଠା ପାଣିଗଳନ୍ତୁ ନିମ୍ନ କେଲିକାଯିର ଗଳିଗାର ଉପ ଯୋଗିକରିଦିନୁ। ମୁହଁ ଅଠା କୁରିମରିଗଳ ଉଣ୍ଡୀ ଯିନ୍ତୁ କର୍ତ୍ତିରିବବାରଦୁ। <sup>20</sup> ପ୍ରତି ପରୁଷ ଜୋଜ୍ବଲ ପାଣିଗଳନ୍ତୁ ନିମ୍ନ ଦେଇପରାଦ ଯୀହୋଇପନୁ ଅରିଶିଦ ସ୍ଫୁଲିଲ୍ଲ ନିଏପୁ ନିମ୍ନ ହେଁଡ଼ିତେ ମରକୁଣ୍ଡିଗି ତିନ୍ତୁବେକୁ।

<sup>21</sup> “ଆଦରେ ଆ ଜୋଜ୍ବଲ ପାଣିଗଳୁ କୁଂଟାଗିଦରେ କୁରୁକୁରିଦରେ ଅଧିବା ବେରାପ ଅଂଗଵିଶକତେଗି ବଳ ଗାଗିଦରେ, ନିମ୍ନ ଦେଇପରାଦ ଯୀହୋଇପନୀ ଅପ ଗଳନ୍ତୁ ନମ୍ବିକିପଦକରିଦିନୁ। <sup>22</sup> ଅପାଗଳନ୍ତୁ ନିମ୍ନ ମନେ ଗଳିଲୀଯେ ବେକାଦରେ ତିନ୍ତୁବକୁମଦୁ। ଅଦୁନ୍ତୁ ଯାରୁ ବେକାଦରରୁ ଅଠରେ ଶୁଦ୍ଧରରୁ ଅଶୁଦ୍ଧରରୁ ତିନ୍ତୁ ବକୁମଦୁ। ଜୀଂକେଯନ୍ତୁ କରିବାରୁ ଯାବେ

ନିଯମଗଲୁ ଜୀବେକୋ, ଅଦେ ନିଯମଗଲୁ ଜୀଦକରୁ ଅନ୍ୟାନ୍ୟ ନୁ ପ୍ରଦାନ କରିବେ। <sup>23</sup> ଅପାଗଳ ରକ୍ତପନ୍ତୁ ତିନ୍ତୁବାରଦୁ। ଅଦୁନ୍ତୁ ନୀରିନଂତେ ନେଲଦ ମେଲୀ ଚିଲ୍ଲ ବିଦବେକୁ।

### ପ୍ରସ୍ତରଭୂତ

**16** “ଅବିଭା ତିଂଗଳନ୍ତୁ ନେନପିନଲୀ ଟୁପ୍ତକେଲ୍ଲିରି। ଆ ତିଂଗଳିଲ୍ଲ ନିମ୍ନ ଦେଇପରାଦ ଯୀହୋଇପନ୍ତୁ ଗୋରିପିଲାପଦକାରୀ ପ୍ରସ୍ତରଭୂତପନ୍ତୁ ଆଶରିନବେକୁ। ଯାକଂଦରେ ଆ ତିଂଗଳିଲ୍ଲ ନିମ୍ନ ଦେଇପରାଦ ଯୀହୋଇପନ୍ତୁ ରାତ୍ରିଯିଲୀ ନିମ୍ନ ନୁ ତାଜିପିନିନିଦ କରିଦୁକୋଠିଦୁ ବଂଦନୁ। <sup>2</sup> ନିମ୍ନ ଦେଇପରା ଆରିଶିବାଦ ପ୍ରସ୍ତରଭୂତକେ ମାକି ନିମ୍ନ ଯୀହୋଇପନ୍ତୁ ମହିମେପଜିନବେକୁ। ଅଲ୍ଲ ଦନପନ୍ନାଗୁରୀ ଆଦନାଗୁରୀ ଯୁଜ୍ଜ୍ଵାଗା ଅଧିକିନ ବେଳେକୁ। <sup>3</sup> ଯୁଜ୍ଜ୍ଵାପଦକାରୀ ନିଲିପି ଅନ୍ତରିକ୍ଷରେ ଯୁଜ୍ଜ୍ଵାପଦକାରୀ ହୁଲିଯାଲ୍ଲଦ ରୋଟ୍ରି ଯିନ୍ତୁ ପଥ ଦିନ ତିନ୍ତୁବେକୁ। ଆ ଶମୁଯିଦଲୀ ହୁଲି ବେରିଶିଦ ରୋଟ୍ରିଯିନ୍ତୁ ତିନ୍ତୁଲେବାରଦୁ। ହୁଲିଯିଲ୍ଲଦ ରୋଟ୍ରିଗ୍ରେ ସଂକଟଦ ରୋଟ୍ରି ଏଠିଦୁ କେରେଯବେକୁ। ଯାକଂଦରେ ନୀଏପୁ ତାଜିପିନଲୀ ଦାନ୍ସତ୍ତ୍ଵଦିଲୀଦାଗୁ ଅନୁ ଭବିଶିଦ ସଂକଟପନ୍ତୁ ଅଦୁ ନେନପିଗେ ତରୁତ୍ତିଦେ। ଅଲ୍ଲିଠିଏ ଏପ୍ରତି ଅପରିଶିବାଦ ନୀଏପୁ ହୋରବଂଦିରି! ଇଦନ୍ତୁ ନିମ୍ନ ଜୀପଦାନ ପରିମାତ୍ର ଜାଳ ପିଲିକୋଇଲ୍ଲବେକୁ। <sup>4</sup> ପଥ ଦିନଗଲ ତନକ ଇକିଏ ଦେଇତରିଲୀ ଯାର ମନେଯିଲୀ ଯାଦରର ରୋଟ୍ରିଗ୍ରେ ବେରିଶିବା ହୁଲିଯି ଜରବାରଦୁ। ମୁହଁ ମୋଦଲନେ ଦିନଦ ନାଯିଂକାଲ ନୀଏପୁ ପଥିଶିବ ପାଣିଯ ମାଠପରୁ ମୁହଁଜାନେ ଯୋଗି ତିଠିମୁକିଶକ୍ତ୍ୟଦୁ।

“ପ୍ରସ୍ତରଭୂତପନ୍ତୁ ଦେଇତର ବେଳେ ଯାବେ ସ୍ଫୁଲ ଦଲୀଯାର କୋଯିବାରଦୁ। <sup>6</sup> ନିମ୍ନ ଦେଇପରାଦ ଯୀହୋଇପନ୍ତୁ ଗୋରିପିଲାପଦକାରୀ ଅରିଶି କୋଲ୍ବୁ ପ୍ରସ୍ତରଭୂତଦିଲୀଯେ ନାଯିଂକାଲ ସରଯାରିପଦମ ପାଦାଗ ପ୍ରସ୍ତରଭୂତ ପ୍ରସ୍ତରଭୂତ ଅଧିକିନବେକୁ। ଦେଇପରା ନିମ୍ନ ନୁ ତାଜିପିନିନିଦ କରିଦୁକୋଠିଦୁ ବଂଦ କାଲପନ୍ତୁ ତା ପିଲିତ୍ର ଦିନପୁ ନିଯମଗାନେ ନେନପିପଦକାରୀ ତିଠିମୁକିଶକ୍ତ୍ୟଦୁ।

<sup>7</sup> ନିମ୍ନ ଦେଇପରାଦ ଯୀହୋଇପନ୍ତୁ ପ୍ରସ୍ତରଭୂତଦିଲୀଯେ ନିଯମଗାନେ ନେନପିପଦକାରୀ ଅରିଶିବାଦ ପ୍ରସ୍ତରଭୂତଦିଲୀଯେ ନିଯମଗାନେ ନେନପିପଦକାରୀ ତିଠିମୁକିଶକ୍ତ୍ୟଦୁ। ଅମେଲୀ ମୁହଁଜାନେ ନୀଏପୁ ନିମ୍ନ ନୁ ମନେଗାଗିରି ହୋଇଗଭବଦୁ। <sup>8</sup> ଆର ଦିନଗଲ ତନକ ନୀଏପୁ ହୁଲି ଇଲ୍ଲଦ ରୋଟ୍ରିଗଳନ୍ତୁ ତିନ୍ତୁବେକୁ। ପଥନେଯ ଦିନଦିଲୀ ନୀଏପୁ ଏନା କେଲି ମାଦଦ ଜୀବିତ ଭାବରୁ ଏକିମିନେ ପଥନେଯ ଦିନଦିଲୀ ନୀଏପୁ ନିମ୍ନ ଦେଇପରାଦ ଯୀହୋଇପନ୍ତୁ ପଥନେଯ ଦିନଦିଲୀ ବେଳେକୁ।

### पंचाशत्तम् कट्टु

“निमृ हेलगळ बीजेयन्नु कौय्यलु  
प्रारंभीसिद दिनदिंद पशु वारगळन्नु लेक्के  
मा किरि। <sup>10</sup> अल्ल निमृ दीवराद यीकौवेनीग  
वारगळ हब्बवन्नु आजरिसिरि। अल्ल निमृ वित्तेष  
काणीकेगळन्नु तंदु समुक्तिसिरि। निमृ दीवरु  
निमृन्नु एष्टु आत्मेवं दिसिरुत्तानेंदु यींचेसि  
अदर प्रकार निमृ काणीकेगळन्नु सल्लिसिरि।  
<sup>11</sup> यीकौवेनु आरिसिरुव स्फळदल्ल निमृव  
जनरु उक्कागी सेरी दीवरु सन्निधानदल्ल संतोषेष  
प्रकारि। निमृ कौंदति मुक्काल्ल अल्लदे निमृ सैवेक  
सैवेकियरन्नु निमृ उक्कालदल्लरुव लैवियरन्नु  
मत्तु विधवेयरन्नु अनाधरन्नु, परदेशीगळन्नु  
कर्देमकौंदु संतोषेषप्रकारि। <sup>12</sup> निमृ काजिप्पिनल्ल  
गुलामुरागिद्दीर एंदु ने नपुवाकीकौंदु  
यीकौवेन विधिगळन्नु तप्पदे अनुसरिसिरि।

### पंचाशत्तम् कट्टु

<sup>13</sup> “कणगळ कैलन मत्तु दूरक्किय अलीगळ कैलन  
मुमकाय्यागिरि निमृ मुनीगळल्ल अपुगळन्नु तैविरि  
सिद बल्कि पशु दिनगळ नंतरि निमृ पंचाशत्तम  
हब्बवन्नु आजरिसेवैकौंदु। <sup>14</sup> निमृ कैंदेकि मुक्के  
ज्ञौंदिगी, सैवेक सैवेकियरौंदिगी, मत्तु निमृ  
लालरुगळल्लरुव लैवियरौंदिगी, परदेशीग  
ज्ञौंदिगी, अनाधरौंदिगी मत्तु विधवेय  
रौंदिगी अनंददिंद हब्बु मा किरि। <sup>15</sup> निमृ  
यीकौवेनु आरिसिकौंदिरुव वित्तेष स्फळदल्ल कै  
हब्बवन्नु पशु दिन आजरिसिरि। निमृ दीवराद  
यीकौवेनन्नु घनवदिसिवुदकागी संतोषेष  
दिंद हब्बवन्नु आजरिसिरि। निमृ दीवराद  
यीकौवेनु निमृ सुरीयन्नु मत्तु निमृ एल्ल  
कैलसकायगळन्नु आत्मेवं दिसिदनु। अद्दरिंद  
संतोषेषप्रकारि!

<sup>16</sup> “यीकौवेनु तन्नु आलयकागी अरिसुव आ  
वित्तेष स्फळक्की निवेल्ल वरुवदल्ल मुरुरु बारि  
अंदरी हुल्लियल्लरुव रौचियु हब्बु पंचाशत्तम  
हब्बु मत्तु पंचाशत्तम अलीगळ हब्बुल्ल सेरिभरबैकौंदु।  
यीकौवेनु बल्कि बरुव प्रतियोग्यनु काणीकै  
यींदिगी बरु बैकौंदु। <sup>17</sup> प्रतियोग्यनु  
यीकौवेनु तन्नु आत्मेवं दिसिद मैरीगी अतिनीग  
काणीकैयन्नु तीसेवैकौंदु।

### नायायाधिपतिगळु अधिकारीगळु

<sup>18</sup> “निमृ दीवरु निमृगी कौंदुव दीर्घद एल्ल  
उक्कालगळल्ल नायायाधिकारीगळन्नु अधिकारीगळन्नु  
आरिसिकौंदु। प्रतियोंदु कुलदवरु इदन्नु  
मा देवैकौंदु; अरिसल्लुक्काल नायायवंतरागिर  
बैकौंदु। <sup>19</sup> निमृ यावागलुव प्रक्षपातेविल दव  
रागिरबैकौंदु। जनरिंद लंब तेगेदुकौंदु  
अनायायवाद तैमान कौंदेबारदु। कृष्णपु  
कृष्णगळन्नु कुरुकु मा कि अवर बुद्धियन्नु  
मंद मादुपुदु। <sup>20</sup> निमृ बीजेयवरुव नायाय  
वंतरु अगिद्दरी निमृ दीवराद यीकौवेनु  
निमृगी कौंदलीरुव दीर्घदल्ल वासिसुविरि मत्तु  
अदन्नु निमृ वर्तदल्ल टुप्पेलाल्लविरि।

### दीवरु विग्रहगळन्नु द्वैक्षिमुवनु

<sup>21</sup> “निमृ निमृ दीवराद यीकौवेनिगिरि  
यज्ज्वेदिकैयन्नु कृष्णवाग अदर प्रक्षदल्ल  
अतीर्ल दीवतेगे गौरववन्नु तरुवंद याव  
मुरद कंबगळन्नु नेंदेबारदु; <sup>22</sup> सुल्लु दीवरु  
गळ वूजेगागि वित्तेषवाद कल्लुगळन्नु नेंदे  
बारदु; निमृ दीवराद यीकौवेनु अपुगळन्नु  
द्वैक्षिमुत्ताने।

### कैलंक दीवेविल्लद व्याणीगळन्ने बलीकौंदिरि

**17** “निमृ दीवराद यीकौवेनिगी निमृ  
वशुगळन्नु गली आकुकुरुमिरगळन्नु गली  
संपुक्षिमुवाग अपु कैलंकविल्लदे प्रकांड ०१  
वागिरबैकौंदु; दीवेप्रवारित यज्ज्ववन्नु आत्मु  
द्वैक्षिमुत्ताने।

### विग्रहाराधने मा किदरी द्वारुहुव तीर्ते

<sup>23</sup> “निमृ दीवराद यीकौवेनु निमृगी कौंदुव  
दीर्घद बौदु उक्कालदल्ल निमृ उक्के सुद्दी  
योंदन्नु अंदरै बूबू श्रीयागली अधवा  
पुरुवन्नागली दीवरौंदिगी मा किद उक्कंबिकै  
यन्नु मुरिद अतिनीगी विरुद्धवागि वाव मा किद  
<sup>3</sup> अवरु बैरी दीवरुगळन्नु गली, सूर्युचंद्र,  
नक्षत्रगळन्नु गली वूजेसुत्तारै एंब सुद्दीयन्नु  
निमृ कैलंकरु कैलंकभुदु अदु दीवरुकैक्की  
विरुद्धवादद्दु। <sup>4</sup> जंधा कैक्के सुद्दीयन्नु निमृ  
कैलंकरै वूजेमोदलागी अदु सत्त्वेला सुक्की  
वांबुदन्नु सरियागि वरितीलसेवैकौंदु। अंब  
भयुंकर संगकियु इस्त्रैलन्ल संभविसिद्दु

ନିଜବାଗିଦ୍ଧଲ୍ଲ, ୫ ଆ ପାପମାତିଦିଵନିଗି ଶିକ୍ଷେ ଯୁନ୍ନୁ  
ବିଧିସବେଇକୁ. ପଢ଼ିଲାଦ ହେବ୍ବାଗିଲ ହୋରିଗୁପ ବୟ  
ଲିଗ ଆ ତପ୍ତୁ ମୂଳିଦ ଶ୍ରୀଯୁନ୍ନୁ, ପୁରୁଷନନ୍ଦୀ  
ତେଗେଦିଶେଳିଠିଏ ହୋଇ ଅଲ୍ଲ ଅପରନ୍ତୁ କଲ୍ପିନେମୁ  
ନାଯିଶବେଇକୁ. ୬ ଅପର ବିଗ୍ରହାରାଧନେ ମୂଳିଦିଶେ  
ଚିଂଦୀ ନାକ୍ଷି ଇରୁପୁଦାରେ ଅପରିଗେ ମରଣ ଶିକ୍ଷେ  
ଯାଗ ଭାରମୁ. ଆଦେ ଜିଭୁରୁ ଅଧିକ ମୂଳପରୁ  
ନାକ୍ଷିଗଲୁ ଅପର ବିଗ୍ରହାରାଧନେ ମୂଳିଦ୍ବୁ ସତ୍ୟପେଂଦୁ  
ହେଉଛିଦିମେତୁ ଅପରନ୍ତୁ ନାଯିଶବେଇକୁ. ୭ ସତ୍ୟପେଂଦୁ  
ହେଉଛିଦ ନାକ୍ଷିଗଲୁ ମୋଦଲୁ ଅପର ମେଲେ କଲ୍ପିନେମୁ  
ବେଇକୁ. ଅନନ୍ତର ବେଇଯେପରୁ କଲ୍ପିନେମୁ ଅପରନ୍ତୁ  
ନାଯିଶବେଇକୁ. ତା ରିତିଯାଗି ନିମ୍ନ ମୁଦ୍ରା ଇନ୍ଦ୍ର ଦୁଷ୍କୁ  
ତେବନ୍ତୁ ତେଗେଦିଶବେଇକୁ.

ನ್ಯಾಯಸ್ಥಾನದಲ್ಲಿ ಬಗೆಹರಿಸಲಾಗದ ವಿಷಯಗಳು

“<sup>८</sup> ‘‘నిమ్మ న్యాయస్తానదరల్లి న్యాయతీరిసలాగద  
కశ్చద సమస్యగళు బరువపు. అపు కోలే ఆధవా  
ఇబ్బర మద్దై వివాదివిరభకుడు; ఆధవా జగళ  
మాడి గాయగొండిరువ ప్రకరణవాగిరభకుడు.  
నిమ్మ పట్టణిగళ న్యాయస్తానదరల్లి ఈ ప్రకరణిగళ  
విజారణే నకిసువాగ సరియాద ఇత్యథమాడి  
తీఏప్రమాదలు కష్టవాదల్లి నిఎవు దేవరు ఆరిసువ  
స్థల్చే హోగబేశు. <sup>९</sup> లోహికులద యాజసర బలగే  
హోగి ఆల్లి ఆ సమయదల్లిరువ న్యాయాధితనన్న  
కండు అవరిగి విషయవన్న తిలోసబేశు. అపరు నిమ్మ  
ముందిరువ బగికరియలాగద ప్రకరణవన్న  
ఆల్సి, విజారిం, <sup>१०</sup> యిహోవన వితీషపాద స్థల  
దల్లి తమ్మ తీఏప్రన్న కోకువరు. అవరు ఏను హేఖు  
తారో ఆరద్దై సంపూర్ణమాగి ఒట్టిగీ నిఇడబేశు.  
నిఎవు ఏను మాడబేశిందు అపరు హేళుతారో  
అదన్న నిఎవు మాడలేబేశు. <sup>११</sup> అపరు హేళిద  
కాగి ఎల్లవన్న అక్కరిం పరిపాలిసబేశు. అపర  
తీఏప్రను బదలాయిసబారదు.

12<sup>“</sup> నిమ్మ దేవరాద యిహోనెన సేపే మాడుక్తి రువ యాజకనాగలీ, న్నయాధిశనాగలీ కేళిద తీపచన్న ఉల్ల ఓఫిసిదపనిగి మరణదండనే ఆగ బేచు. నీఎు ఆ దుష్టాన్ను ఇస్తేలీసింద నిమూరుల మాడబేచు. 13ఆ దండనేయ బగ్గి జనరు కేళి భయపటు, అంద శేటక్కుగళను మాడదిరువరు.

ಅರಸನನು ಅರಿಸುವ ರೀತಿ

14“ ನಿಮ್ಮ ದೇವರಾದ ಯೆಹೋವನು ನಿಮಗೆ  
ಕೊಡುವ ದೇಶವನ್ನೈ ನೀವು ಪ್ರವೇಶಿಸುವಿರಿ. ಆ ಸೆಳ್ಳ

గళన్ను స్వాధీనపడిసిశోండ అల్లి నేలిసువిరి. ఆగ నీఎవు 'నమ్మ సుత్తలీన దేశదల్లిరువంటియే నమగూ ఒబ్బి రాజను బేసు' ఎందు హేళువిరి.  
15 అంధా నమయదల్లి యిహోఎవను ఆరిసికోండవ నన్నే నీఎవు రాజనన్నగి ఆరిసికోళ్ళబేసు; అవను నిమ్మ స్వీత జనరల్ ఒబ్బాగిరబేసు; పరదేశస్త నన్ను నీఎవు నిమ్మ రాజనన్నగి ఆరిసబారదు.  
16 అరసను తన్న ఖంపయోగకాగి హచ్చి ఖ్యాతి కుదురే గళన్న ఖంపాదిసబారదు; జనరన్న ఈజిప్పిగ్గి కంఖిసి అల్లింద హచ్చి హచ్చి కుదురేగళన్న తరిసబారదు; యాకండరే, 'నీఎవు ఆ మాగాదల్లి హింద్యే హోగ లేబారదు' ఎందు యిహోఎవను హేళిద్దానే.  
17 అరసనిగి మితి మీరి పెంచి యిరు ఇరబారదు. యాకండరే అవరు అరసన్ను యిహోఎవన మాగాదల్లి నడెయదంతి మాడి బేరె కడెగి తిరుగిసువరు. రాజను బేళ్ళిబంగారగళన్న తేఱిరిసి తన్నన్న బిశ్వయింపాననాగి మాడికోళ్ళబారదు.

## ಯಾಜಕರು ಮತ್ತು ಲೇವಿಯರ ಜೀವನಾಧಾರ

**18** “ଜ୍ଞେଁର୍ଲ ଦେଇଚୋଳାଗି ଲୀଏକୁଳାଲଦଵରିଗେ  
ସାପ୍ତାପୁ ଜରୁପୁଣିଲ୍ଲ. ଅପର ଯାଇକରାଗି  
ନେହିଁ ନାଲିମୁଖରୁ. ଦେଇପରିଗେ ସମ୍ବନ୍ଧିତିକିରିଦିଶ କାଳକେଗାଳିଲ୍ଲ  
ବିଂଠିଯିଲ୍ଲ ବେଳିଦିଶ ଯିଜ୍ଞାତୀକେବେ ଅପର ଆକାର.  
ବେଳେ କୁଲଦଵରଙ୍ଗେ ଅପରିଗେ ଭାବମି ଦୋରେଯି  
ପୁଣିଲ୍ଲ. ଦେଇରୁ ହେଉଛି ପ୍ରକାର ଅପର ପାଲୁ  
ଯିହୋଇବନେହିଁ.

‘‘నీఎవు యజ్ఞకూగి ఒందు దనవన్నాగలీ కురి  
యన్నాగలీ కేంయ్యాగ యాజకరిగి భుజవన్ను  
ఎరడు దవడేగళ్ళను మత్తు ఉదర భాగవన్ను

ಕೊಡಬೇಕು. <sup>4</sup>ನಿಮ್ಮ ಯಾಜಕರಿಗೆ ನಿಮ್ಮ ಬೆಳೆಯ ಪ್ರಥಮ ಘೆಲವನ್ನು ಕೊಡಬೇಕು. ನಿಮ್ಮ ಧಾರ್ಣಗಳ ಪ್ರಥಮ ಘೆಲವನ್ನು ದ್ರಾಕ್ಷರಸದಲ್ಲಿ ಎಣ್ಣೆಯಲ್ಲಿ ಮತ್ತು ನಿಮ್ಮ ಉಣಿಯಲ್ಲಿ ಪ್ರಥಮ ಘೆಲವನ್ನು ಕೊಡಬೇಕು.

<sup>5</sup>ಯಾಕಂದರೆ ನಿಮ್ಮ ದೇವರಾದ ಯೀಹೋವನು ಇಸ್ತೇಲ್ಲಾ ಕುಲದವರಿಂದ ಲೇವಿಕುಲದವರನ್ನು ನಿರಂತರ ವಾಗಿ ಆತನ ಸೇವೆಮಾಡುವುದಕ್ಕೆ ಆರಿಸಿಹೋಂಡಿರುತ್ತಾನೆ.

<sup>6</sup>“ಪ್ರತಿಯೊಬ್ಬ ಲೇವಿಯಿನಿಗೂ ದೇವಾಲಯದಲ್ಲಿ ಸೇವೆಮಾಡಲು ಬಂದು ನಿರ್ದಿಷ್ಟ ಸಮಯವನ್ನು ಗೊತ್ತೆ ಪಡಿಸಲಾಗಿದೆ ಆದರೆ ಬೇರೆ ಸಮಯದಲ್ಲಿಯೂ ಸಹ ಅವನು ಅಲ್ಲಿ ಸೇವೆಮಾಡಲು ಇಷ್ಟಪಟ್ಟಿರೆ, ಅವನು ತನಗೆ ಇಷ್ಟಬಂದ ಸಮಯದಲ್ಲಿ ಸೇವೆ ಮಾಡಬಹುದು. ಇಸ್ತೇಲ್ಲಿನ ಯಾವುದೇ ಭಾಗದಲ್ಲಿರುವ ಯಾವುದೇ ಉಲ್ಲಿನಲ್ಲಿರುವ ಲೇವಿಯನು ತನ್ನ ಸ್ವರ್ಪಂತ ಸ್ಥಳವನ್ನು ಬಿಟ್ಟು ಯೀಹೋವನ ವಿಶೇಷ ಸ್ಥಳಕ್ಕೆ ಬರಬಹುದು. ಅವನು ತನಗೆ ಇಷ್ಟಬಂದ ಯಾವುದೇ ಸಮಯದಲ್ಲಿ ಬೀಕಾದರೂ ಹೀಗೆ ಮಾಡಬಹುದು. <sup>7</sup>ಯೀಹೋವನ ಸನ್ನಿಧಿಯಲ್ಲಿ ಸೇವೆಮಾಡುತ್ತಿರುವ ತನ್ನ ಎಲ್ಲ ಸಹಕೋದರರಾದ ಲೇವಿಯರಂತೆ ಈ ಲೇವಿಯನು ಸಹ ತನ್ನ ದೇವರಾದ ಯೀಹೋವನ ಹೆಸರಿನಲ್ಲಿ ಸೇವೆ ಮಾಡಬಹುದು. <sup>8</sup>ಆ ಲೇವಿಯನು ಇತರ ಲೇವಿಯರೊಂದಿಗೆ ಸಮಾನ ಪಾಲನ್ನು ಹೊಂದುವನು. ಇದಲ್ಲದೆ ಅವನ ಕುಟುಂಬದವರು ಯಥಾ ಪ್ರಕಾರ ತಮಗೆ ಬರತಕ್ಕ ಪಾಲನ್ನು ಹೊಂದುವರು.

### ಇತರ ಜನಾಂಗಗಳವರಂತೆ ಇಸ್ತೇಲರು ಜೀವಿಸಬಾರದು

<sup>9</sup>“ನಿಮ್ಮ ವಾಗ್ದತ್ತ ದೇಶಕ್ಕೆ ಬಂದಾಗ ಸುತ್ತಮುತ್ತಿಲೆನ ಜನರು ನಡೆಯುವ ರೀತಿಯಲ್ಲಿ ನಿಮ್ಮ ನಡೆಯಬಾರದು. ಅವರ ಅಸಹ್ಯವಾದ ಪದ್ದತಿಗಳನ್ನು ಅನುಸರಿಸಬಾರದು. <sup>10</sup>ನಿಮ್ಮ ಗ್ರಂಥಮಕ್ಕಳನ್ನಾಗಲೀ ಹೆಣ್ಣುವುಕ್ಕಳನ್ನಾಗಲೀ ನಿಮ್ಮ ಯಜ್ಞವೇದಿಕೆಯ ಬೆಂಂತಿಯ ಮೇಲೆ ಅರ್ಪಿಸಬೇಕಿ. ನಿಮ್ಮ ಭವಿಷ್ಯವನ್ನು ತೀಳಿದುಕೊಳ್ಳುವುದಕ್ಕಾಗಿ ಕರ್ತವೀಳುವರ ಬಳಿಗಾಗಲೀ, ಮಂತ್ರಗಾರರ ಬಳಿಗಾಗಲೀ, ಬೇತಾಳಿಕರ ಬಳಿಗಾಗಲೀ, ಮಾಟಗಾರರ ಬಳಿಗಾಗಲೀ ಹೋಗಬೇಕಿ. <sup>11</sup>ಬೇರೆ ಯವರ ಮೇಲೆ ಮಂತ್ರ ಮಾಡಲು ಯಾರಿಗೂ ಅವಕಾಶ ಕೊಡಬೇಕಿ. ಬೇತಾಳಿಕರಾಗುವುದಕ್ಕಾಗಲೀ ಮಾಟಗಾರರಾಗುವುದಕ್ಕಾಗಲೀ ನಿಮ್ಮಲ್ಲಿ ಯಾರಿಗೂ ಅವಕಾಶ ಕೊಡಬೇಕಿ. ಸಹ್ಯಹೋದವನೋಡನೆ ನಿಮ್ಮಲ್ಲಿ ಯಾರಾ ಮಾತಾಡಕುಂಡು. <sup>12</sup>ಇಂಥ ಕಾರ್ಯಗಳನ್ನು ಮಾಡುವ ಜನರನ್ನು ದೇವರು ದ್ವೇಷಿಸುತ್ತಾನೆ. ಆದ್ದರಿಂದಲೇ ಆ ಜನಾಂಗಗಳವರನ್ನು ನಿಮ್ಮಗೋಣಸ್ಥರಾಗಿರಬೇಕು.

ಹೊರಡಿಸಿದನು. <sup>13</sup>ನಿಮ್ಮ ದೇವರಾದ ಯೀಹೋವನಿಗೆ ನಿಮ್ಮ ನಂಬಿಗಳ್ಳಿರಬೇಕು.

### ಯೀಹೋವನ ಮಾತುಗಳನ್ನು ತೀಳಿಸುವ ಪ್ರವಾದಿ

<sup>14</sup>“ನಿಮ್ಮ ದೇಶದೊಳಗಿಂದ ಇತರ ಜನಾಂಗದವರನ್ನು ನಾಶಮಾಡಬೇಕು. ಆ ಜನರು ಮಾಟಮಂತ್ರ ಮತ್ತು ಕಣಿ ಹೇಳುವುದರಿಂದ ತಮ್ಮ ಭವಿಷ್ಯವನ್ನು ವಿಚಾರಿಸುವರು. ಆದರೆ ನಿಮ್ಮ ದೇವರಾದ ಯೀಹೋವನು ಅಂಥ ಕೆಲಸ ವನ್ನು ಮಾಡಲು ನಿಮ್ಮನ್ನು ಬಿಡುವುದಿಲ್ಲ; <sup>15</sup>ನಿಮ್ಮ ದೇವರು ನಿಮ್ಮ ಬಳಿಗೆ ಪ್ರವಾದಿಯನ್ನು ಕಳುಹಿಸುವನು. ಆ ಪ್ರವಾದಿಯನ್ನು ನಿಮ್ಮ ಕುಲದವರಲ್ಲಿ ಒಬ್ಬನಿಗಾಗಿರುವನು. ಅವನು ನನ್ನ ಹಾಗೆ ಇರುವನು ಮತ್ತು ನಿಮ್ಮ ಅವನ ಮಾತುಗಳನ್ನು ಕೇಳಬೇಕು. <sup>16</sup>ನಿಮ್ಮ ಕೇಳಿದ ಪ್ರಕಾರ ದೇವರು ನಿಮಗೊಬ್ಬ ಪ್ರವಾದಿಯನ್ನು ಕಳುಹಿಸುವನು. ನಿಮ್ಮ ಹೋರೇಬ್ರ (ಸೀನಾಯಿ) ಪವತದಲ್ಲಿ ಒಟ್ಟಾಗ್ಗಿ ಸೇರಿದಾಗ ದೇವರ ಸ್ವರ್ಪಕ್ಕೆ ಭಯಿಪಟ್ಟಿರಿ; ಪವತದಲ್ಲಿದ್ದ ಬೆಂಂತಿಯನ್ನು ನೋಡಿಯೂ ತತ್ತರಿಸಿದಿರಿ. ಅಗ ನಿಮ್ಮ ದೇವರಾದ ಯೀಹೋವನ ಸ್ವರ್ಪವನ್ನು ನಾವು ತಿರುಗಿ ಕೇಳಿದ ಹಾಗೆ ಮಾಡು. ನಾವು ತಿರುಗಿ ಆ ಮಹಾ ಬೆಂಂತಿಯ ಜ್ಞಾನ್ಯನ್ನು ನೋಡಿದ ಹಾಗೆ ಮಾಡು; ಇಲ್ಲವಾದರೆ ನಾವು ಸಾಯಿತ್ತೇವೆ! ಎಂದು ನನ್ನನ್ನು ಕೇಳಿಹೋಂಡಿ.

<sup>17</sup>“ಆಗ ಯೀಹೋವನು ನನಗೆ ಹೇಳಿದ್ದೇನಿಂದರೆ, ‘ಅವರು ಕೇಳುವ ವಿವಯವು ಬೆಳೆಯದೇ ಇಂತಿಯದೇ. <sup>18</sup>ನಾನು ಅವರಿಗಾ ನಿನ್ನ ತರಹದ ಒಬ್ಬ ಪ್ರವಾದಿಯನ್ನು ಕಳುಹಿಸುವೇನು. ಅವನು ಅವರ ಜನರಲ್ಲಿ ಒಬ್ಬನಿಗಾಗಿರುವನು. ಅವನು ಜನರಿಗೆ ತೀಳಿಸಬೇಕಾದ ವಿವಯವನ್ನು ನಾನೇ ಅವನಿಗೆ ತೀಳಿಸುವೇನು. ನಾನು ಆಜ್ಞಾಹಿಸುವುದೆಲ್ಲವನ್ನು ಅವನು ಜನರಿಗೆ ತೀಳಿಸುವನು. <sup>19</sup>ಈ ಪ್ರವಾದಿಯನ್ನು ನನ್ನ ಪ್ರತಿನಿಧಿಯಾಗಿ ಮಾತನಾಡುವನು. ಅವನು ಮಾತಾಡುವಾಗ ಯಾವನಾದರೂ ನನ್ನ ಆಜ್ಞಾಗಳನ್ನು ಕೇಳಿದೊಂದರೆ ನಾನು ಅವನನ್ನು ತೀಳಿಸುವನು.’

### ಸಳ್ಳು ಪ್ರವಾದಿಗಳನ್ನು ಕಂಡುಹಿಡಿಯುವ ಬಗ್ಗೆ

<sup>20</sup>“ಒಬ್ಬ ಪ್ರವಾದಿಯನು ನಾನು ಹೇಳಿದ ಸಂಗತಿಯನ್ನು ನಿಮಗೆ ಹೇಳಿದರೂ ಹೇಳಬಹುದು. ದೇವರಿಂದ ಬಂದ ಸಂದೇಶವನ್ನು ನಿಮಗೆ ತೀಳಿಸುತ್ತಿರುವೆನು ಎಂದು ಅವನು ಹೇಳಬಹುದು. ಇಂಥಾ ಸಂದರ್ಭಗಳು ಬಂದಲ್ಲಿ ಆ ಪ್ರವಾದಿಯನ್ನು ಸಾಯಿಸಬೇಕು. ಇಷ್ಟ ಮಾತ್ರ, ವಲ್ಲ ಇತರ ದೇವರುಗಳ ಸಂದೇಶವನ್ನು ಕೊಡುವ ಪ್ರವಾದಿಗಳೂ ಬರಬಹುದು. ಅವರನ್ನು ನಿಮ್ಮ ಸಾಯಿಸಬೇಕು. <sup>21</sup>ಆ ಪ್ರವಾದಿಯ ಹೇಳಿದ್ದ ದೇವರ ಮಾತಲ್ವವೆಂದು ತೀಳಿದುಕೊಳ್ಳುವುದು ಹೇಗೆ? ಎಂದು ನಿಮ್ಮ ಅಂದುಕೊಳ್ಳಬಹುದು. <sup>22</sup>ಒಬ್ಬ ಪ್ರವಾದಿಯ ತನು ಯೀಹೋವನಿಂದ

ಕಳುಹಿಸಲ್ಪಟ್ಟವನು ಎಂದು ಹೇಳಿಕೊಂಡರೆ ಮತ್ತು ಅವನು ಹೇಳಿದ ಮಾತುಗಳು ನಿಮಗೆ ರದೆ ಹೋದರೆ ಆಗ ಆ ವಿವಯಗಳನ್ನು ಯೆಹೋವನು ಹೇಳಲಿಲ್ಲವೆಂದು ನಿಮಗೆ ಗೊತ್ತಾಗುವುದು. ಆ ಪ್ರವಾದಿಯು ತನ್ನದೆ ಅದ ಆಲೋಚನೆಯನ್ನು ನಿಮಗೆ ಹೇಳುತ್ತಿದ್ದಾನೆಂದು ನಿಮಗೆ ತಿಳಿಯುವುದು. ನೀವು ಅವನಿಗೆ ಬಯಪಡಬೇಕಿರಿ.

### ಆಶ್ರಯನಗರಗಳು

**19** <sup>‘</sup>ಬೇರೆ ಜನಾಂಗಗಳು ವಾಸಿಸುವ ದೇಶವನ್ನು ನಿಮ್ಮ ದೇವರು ನಿಮಗೆ ಕೊಡುತ್ತಿದ್ದಾನೆ. ಆ ಜನಾಂಗಗಳನ್ನು ಅತನು ನಾಶಮಾಡುತ್ತಾನೆ. ಅವರು ವಾಸಿಸುತ್ತಿದ್ದ ಸ್ಥಳಗಳಲ್ಲಿ ನೀವು ವಾಸಿಸುವಿರಿ. ಅವರ ಮನೆ ಗಳನ್ನೂ ಪರಿಷ್ಟಣಗಳನ್ನೂ ನೀವು ಪರವಡಿಸಿಕೊಳ್ಳುವಿರಿ. ಅಂಥಾ ಸಮಯದಲ್ಲಿ <sup>2-3</sup> ನಿಮ್ಮ ದೇಶವನ್ನು ನೀವು ಮೂರು ವಿಭಾಗ ಮಾಡಬೇಕು. ಪ್ರತಿಯೋಂದು ವಿಭಾಗ ದಲ್ಲಿ ನೀವು ಒಂದು ನಗರವನ್ನು ಆರಿಸಬೇಕು. ಅದು ಎಲ್ಲಾ ಜನರಿಗೆ ಹೋಗಲು ಅನುಕೂಲವಾಗಿರಬೇಕು. ಅದಕ್ಕಾಗಿ ನೀವು ರಸ್ತೆಗಳನ್ನು ಮಾಡಬೇಕು. ಆಗ ಯಾವ ನಾದರೂ ಅಪ್ಪಿತ್ವಿ ಇನ್ನೊಬ್ಬನನ್ನು ಕೊಂಡರೆ ಅವನು ರಕ್ಷಣೆಗಾಗಿ ಆ ನಗರಗಳಿಗೆ ಒಡಿ ಹೋಗಬಹುದು.

<sup>4</sup>“ಅಂಥಾ ಮನುಷ್ಯನಿಗೆ ಅನ್ವಯಿಸುವ ನಿಯಮಗಳು ಯಾವೆಂದರೆ; ಆ ಮನುಷ್ಯನು ಇನ್ನೊಬ್ಬನನ್ನು ಕೊಂಡದ್ದು ಆಕ್ಸಿಕೆವಾಗಿರಬೇಕು; ಕೊಲ್ಲಲ್ಪಟ್ಟವನೆ ಮೇಲೆ ಅವನಿಗೆ ದ್ವೇಷಿತವಿರಬಾರದು. <sup>5</sup>ಇದೊಂದು ಉದಾಹರಣೆ: ಒಬ್ಬನು ಇನ್ನೊಬ್ಬ ವ್ಯಕ್ತಿಯೋಂದಿಗೆ ಅಡವಿಗೆ ಕಟ್ಟಿ ಕಡಿಯಲು ಹೋಗುತ್ತಾನೆ. ಒಂದು ಮರವನ್ನು ಕಡಿಯಲು ತನ್ನ ಕೊಡಲಿಯನ್ನು ಬೀಸುವಾಗ ಅವನ ಕೊಡಲಿಯು ಕಾಪುನಿಂದ ಕಳಚಿಕೊಂಡು ಪಕ್ಕದಲ್ಲಿ ನಿಂತಿದ್ದವನಿಗೆ ಬಡಿದು ಅವನು ಸಾವಿಗೆ ಕಾರಣವಾದರೆ, ಕೊಡಲಿಯನ್ನು ಬೀಸಿದವನು ಆ ಮೂರು ನಗರಗಳಲ್ಲಿ ಒಂದರಲ್ಲಿ ಆಶ್ರಯವನ್ನು ಪಡೆದುಕೊಂಡು ಸುರಕ್ಷಿತವಾಗಿರಬಹುದು. <sup>6</sup>ಆದರೆ ಆ ನಗರವು ತುಂಬಾ ದೂರ ವಿದ್ದಲ್ಲಿ ಅವನು ಅಲ್ಲಿಗೆ ಸೇರುವ ಮೊದಲೇ ಸತ್ವವನೆ ಹೆಚ್ಚಿರದ ಸಂಬಂಧಿ ಅವನನ್ನು ಹಿಂಬಾಲಿಸಿ ಅವನ ಮೇಲೆ ಮುಯ್ಯತೀರಿಸಿಕೊಳ್ಳುವನು. ಅವನ ಮೇಲೆ ಕೊಂಡ ಗೊಂಡು ಅವನನ್ನು ಕೊಂಡರೆ ನಿಮಗೆ ಕೊಟ್ಟಿರುವ ಆ ಭೂಮಿಗೆ ಗುರುತಾಗಿದೆ.

<sup>8</sup>“ದೇವರಾದ ಯೆಹೋವನು ನಿಮ್ಮ ಪೂರ್ವಿಕರಿಗೆ ನಿಮ್ಮ ದೇಶವನ್ನು ವಿಸ್ತಾರ ಮಾಡುವುದಾಗಿ ವಾಗ್ನನ್

ಮಾಡಿದನು. ಅವರಿಗೆ ಕೊಡುಪುದಾಗಿ ವಾಗ್ನನ್ ಮಾಡಿದ ದೇಶವನ್ನು ಲಾ ನಿಮಗೆ ಹೊಡುವನು. <sup>9</sup>ಈ ಹೊತ್ತು ನಾನು ನಿಮಗೆ ಕೊಡುವ ಆಜ್ಞೆಗಳಿಗೆ ನೀವು ವಿಧೀಯರಾದರೆ ಮಾತ್ರ ನಿಮ್ಮ ದೇಶವನ್ನು ಅತನು ವಿಸ್ತರಿಸುವನು. ನೀವು ನಿಮ್ಮ ದೇವರಾದ ಯೆಹೋವನನ್ನು ಯಾವಾಗಲೂ ಪ್ರೀತಿಸಬೇಕು. ದೇವರು ನಿಮ್ಮ ದೇಶದ ಮೇರೆಯನ್ನು ವಿಸ್ತರಿಸಿದಾಗ ನೀವು ಇನ್ನೂ ಮೂರು ಆಶ್ರಯ ನಗರಗಳನ್ನು ಆರಿಸಿಕೊಳ್ಳಬೇಕು. <sup>10</sup>ಆಗ ಯೆಹೋವನು ನಿಮಗೆ ಕೊಡಲಿರುವ ದೇಶದಲ್ಲಿ ಅಂಥ ನಿರಪರಾಧಿಗಳು ಕೊಲ್ಲಲ್ಪಡುವುದಿಲ್ಲ; ನೀವು ಯಾವ ಮರಣದ ವಿಷಯದಲ್ಲಿ ಯೂ ದೋಷಿಗಳಾಗಿರುವುದಿಲ್ಲ.

<sup>11</sup>“ಆದರೆ ಒಬ್ಬನು ಇನ್ನೊಬ್ಬ ವ್ಯಕ್ತಿಯನ್ನು ದ್ವೇಷಿಸಿದರೆ ಅವನನ್ನು ಉದ್ದೇಶಪೂರ್ವಕವಾಗಿ ಹೊಂದು ಆಶ್ರಯ ನಗರದೊಳಗೆ ಸುರಕ್ಷಿತನಾಗಿದ್ದಲ್ಲಿ <sup>12</sup>ಆವನ ಉರಿನಿಂಹಿರಿ ಯರು ಅವನನ್ನು ಆ ಆಶ್ರಯನಗರದೊಳಗಿಂದ ಹಿಡಿದು ತಂದು ಕೊಲೆ ಮಾಡಲ್ಪಟ್ಟವನು ಸಮೀಪಬಂಧುವಿಗೆ ಬಿಟ್ಟಬೇಕು. ಕೊಲೆಗಾರನು ಸಾಯಿಲೇಬೇಕು. <sup>13</sup>ನೀವು ಅವನ ವಿಷಯದಲ್ಲಿ ದುಃಖಪಡಬಾರದು. ಯಾಕಂದರೆ ಅವನು ನಿರಪರಾಧಿಯನ್ನು ಕೊಂಡ ಅವರಾಧಿಯಾಗಿ ದ್ದಾನೆ. ಅವನು ಮಾಡಿದ ಪಾವವನ್ನು ಇಸ್ತೇಲಿನಿಂದ ತೆಗೆದುಹಾಕಬೇಕು. ಆಗ ನಿಮಗೆ ಈಭವಾಗುವುದು.

### ಆಶ್ರಯ ಮೇರೆಗಳು

<sup>14</sup>“ನಿಮ್ಮ ನೆರಿಯವನ ಭೂಮಿಯ ಗಡಿಕಲ್ಲುಗಳ ಸ್ಥಳವನ್ನು ನೀವು ಬದಲಾಯಿಸಬಾರದು. ಹಿಂದಿನ ಕಾಲದಲ್ಲಿ ಜನರು ತಮ್ಮ ಭೂಮಿಯ ಮೇರೆಯನ್ನು ಗುರುತಿಸಲು ನೆಟ್ಟಿರುತ್ತಾರೆ. ಆ ಗಡಿಕಲ್ಲುಗಳು ನಿಮ್ಮ ದೇವರಾದ ಯೆಹೋವನು ನಿಮಗೆ ಕೊಟ್ಟಿರುವ ಆ ಭೂಮಿಗೆ ಗುರುತಾಗಿದೆ.

### ಸಾಕ್ಷಿಗಳು

<sup>15</sup>“ಒಬ್ಬನು ಕಟ್ಟಳೆಗಳಿಗೆ ವಿರುದ್ಧವಾಗಿ ನಡೆದು ಕೊಂಡು ಅಪಾದಿಸಲ್ಪಟ್ಟಿದ್ದಲ್ಲಿ ಒಬ್ಬನು ಸಾಕ್ಷಿಯಿಂದ ಅವನು ತಪ್ಪಿತಷ್ಟನೆಂದು ತೀವ್ರಾನಿಸಿಸಬಾರದು. ಅವನು ತಪ್ಪಿತಷ್ಟನೆಂದು ತೋರಿಸಲು ಎರಡು ಆಧ್ಯಾತ್ಮಿಕ ಸಾಕ್ಷಿಗಳಿರಬೇಕು.

<sup>16</sup>“ಒಬ್ಬ ಸಾಕ್ಷಿದಾರನು ಇನ್ನೊಬ್ಬನು ತನಗೆ ಹಾನಿ ಮಾಡಿದಾನೆಂದು ಸುಳ್ಳಹೇಳಿ ಅವನನ್ನು ಶಿಕ್ಷಣ ಒಳ ವಡಿಸಲು ಪ್ರಯತ್ನಿಸಿದಾಗ <sup>17</sup>ಆ ಪ್ರಕರಣಕ್ಕೆ ನೇರಿದವ ರಿಖ್ಯಾರೂ ಯೆಹೋವನು ಅರಿಸಿದ ಸ್ಥಳಕ್ಕೆ ಹೋಗಿ ಅಲ್ಲಿ ಕಾರ್ಯತಪ್ತರಾಗಿರುವ ಯಾಜಕರನ್ನು ಮತ್ತು ನ್ಯಾಯ ದಿಕ್ಷರನ್ನು ಕಾಣಬೇಕು. <sup>18</sup>ನ್ಯಾಯಧಿಕರು ಅವರನ್ನು

ಪ್ರತ್ಯೇಕಿಸಿ ಸರಿಯಾಗಿ ವಿಚಾರಿಸಬೇಕು. ಸಾಕ್ಷಿಯವನು ಸುಳ್ಳು ಹೇಳಿದ್ದಾನೇಂಬುದನ್ನು ಅವರು ಕಂಡುಹಿಡಿದರೆ<sup>19</sup> ಆ ಸಾಕ್ಷಿಯವನಿಗೆ ಶಿಕ್ಷೆ ವಿಧಿಸಬೇಕು. ತನ್ನ ವಿರೋಧಿಗೆ ಯಾವ ಶಿಕ್ಷೆ ಬರಬೇಕೆಂಬುದಾಗಿ ಅವನು ಸುಳ್ಳು ದಿದ್ದನೋ, ಅದೇ ಶಿಕ್ಷೆಯನ್ನು ಅವನಿಗೆ ವಿಧಿಸಬೇಕು. ಈ ರೀತಿಯಾಗಿ ಆ ದುಷ್ಪತನವನ್ನು ನಿಮ್ಮ ಕುಲಗಳಿಂದ ತೆಗೆದುಹಾಕಬೇಕು.<sup>20</sup> ಇದನ್ನು ಬೇರೆಯವರು ಹೇಳಿ ಭಯವಟ್ಟು ಅಂಥಾ ದುಷ್ಪತಾಯವನ್ನು ಅವರು ಮಾಡುವುದಿಲ್ಲ.

<sup>21</sup> “ಅವರಾಧ ಎಷ್ಟು ಭಯಂಕರವಾಗಿರುವುದೋ ಅಷ್ಟೇ ಭಯಂಕರ ಶಿಕ್ಷೆಯೂ ಇರಬೇಕು. ತಪ್ಪ ಮಾಡಿದ ವನನ್ನು ಶಿಕ್ಷಿಸಲು ಬೇಸರವಟ್ಟಕೊಳ್ಳಬಾರದು. ಬಬ್ಬನು ಪ್ರಾಣಕಾರ್ಯ ಮಾಡಿದರೆ ಅವನ ಪ್ರಾಣವೂ ತೆಗೆಯಲ್ಪಡಬೇಕು. ಕಣ್ಣಿಗೆ ಕಣ್ಣ ಹಲ್ಲಿಗೆ ಹಲ್ಲು, ಕೈಗೆ ಕೈ ಕಾಲಿಗೆ ಕಾಲು ಎಂಬ ನೀತಿಯನ್ನು ಅನುಸರಿಸಬೇಕು.

### ಯುದ್ಧಕ್ರಮಗಳು

**20** “ನೀವು ನಿಮಿಗಿಂತ ಬಲಿಪಡಾದ ವೈರಿಗಳ ಮೇಲೆ ಯುದ್ಧಕ್ಕೆ ಹೋದಾಗ ಅವರ ರಥಾಶ್ವಗಳನ್ನು ಮತ್ತು ನಿಮಿಗಿಂತಲೂ ಹೆಚ್ಚಿದ ಸೈನ್ಯ ಬಲವನ್ನು ನೋಡಿ ನೀವು ಭಯಗ್ರಸ್ತರಾಗಬೇಕಿರಿ. ನಿಮ್ಮ ದೇವರಾದ ಯಿಹೋವನು ನಿಮ್ಮೊಂದಿಗಿದ್ದನೇ. ನಿಮ್ಮನ್ನು ಈಚಿಪ್ಪಿ ನಿಂದ ಬಿಡಿಸಿ ತಂಡವನು ಆತನೇ.

<sup>22</sup> “ನೀವು ಯುದ್ಧಕ್ಕೆ ಹೋರಬುನಿಂತಾಗ ಯಾಜಕನು ಸ್ನೇಹಿತ ಬಳಿಗೆ ಹೋಗಿ ಹೀಗೆ ಹೇಳಬೇಕು:<sup>3</sup> ‘ಇಸ್ತೇಲ್ಲಾ ಜನರೇ, ನನ್ನ ಮಾತನ್ನು ಆಲಿಸಿರಿ. ಈ ದಿವಸ ನಿಮ್ಮ ವೈರಿಗಳೊಂದಿಗೆ ಕಾದಾಡಲು ಹೋಗುತ್ತಿದ್ದೀರಿ. ನೀವು ಅಧ್ಯಯನಗೊಳಳುಬೇಕಿರಿ. ಗಲಿಬಿಲಿಗೆ ಸಿಕ್ಕಿಕೊಳ್ಳಬೇಕಿ; ವೈರಿಗಳಿಗೆ ಭಯವಡಕಬೇಕಿರಿ. <sup>4</sup>ನಿಮ್ಮ ದೇವರಾದ ಯಿಹೋವನು ನಿಮ್ಮ ಮುಂದೆ ಹೋಗುವನು. ವೈರಿಗಳೊಂದಿಗೆ ಯುದ್ಧಮಾಡಲು ಆತನು ನಿಮಿಗೆ ಸಹಾಯ ಮಾಡುವನು ಮತ್ತು ನಿಮಿಗೆ ಜಯವನ್ನು ಹೊಡುವನು.’

<sup>5</sup> “ಆ ಲೇಖಿಯ ಅಧಿಕಾರಿಗಳು ಸ್ನೇಹಿತರಿಗೆ, ‘ನಿಮ್ಮಲ್ಲಿ ಯಾರಾದರೂ ಹೋಸಮನೆಯನ್ನು ಕಟ್ಟಿ ಗೃಹವುವೇಶ ಮಾಡಿರದಿದ್ದರೆ ಅವನು ತನ್ನ ಮನಿಗೆ ಹೋಗಲಿ. ಒಂದುವೇಳೆ ಅವನು ರಣರಂಗದಲ್ಲಿ ಸತ್ತರೆ ಇನ್ನೊಬ್ಬನು ಅವನ ಮನಿಗೆ ಸೇರಿಹೋಳುಬಹುದು. <sup>6</sup>ನಿಮ್ಮಲ್ಲಿ ಯಾವ ನಾದರೂ ದ್ರಾಕ್ಷಾತೋಽಟವನ್ನು ಮಾಡಿ ಅದರ ಫಲವನ್ನು ಕೂಡಿಸಿಲ್ಲದಿದ್ದರೆ ಅವನು ತನ್ನ ಮನಿಗೆ ಹೋಗಲಿ. ಅವನು ರಣರಂಗದಲ್ಲಿ ಮುಕಿದರೆ ಅವನ ದ್ರಾಕ್ಷಾತೋಽಟದ ಫಲಗಳು ಬೇರೊಬ್ಬನು ವಾಲಾಗುವುದು. <sup>7</sup>ನಿಮ್ಮಲ್ಲಿ ಯಾರಾದರೂ ಮಂದವೆಯಾಗಲು ಹೆಣ್ಣನ್ನು ನಿಶ್ಚಯಿಸಿದ್ದರೆ

ಅವನು ತನ್ನ ಮನಿಗೆ ಹಿಂತಿರುಗಿಹೋಗಲಿ; ಯಾಕಂದರೆ ಅವನು ರಣರಂಗದಲ್ಲಿ ಮುಕಿದರೆ ಅವನಿಗೆ ನಿಶ್ಚಯಾದ ಹೆಣ್ಣನ್ನು ಇನ್ನೊಬ್ಬನು ಮಂದವೆ ಮಾಡಿಕೊಳ್ಳಬಹುದು’ ಎಂದು ಹೇಳುವರು.

<sup>8</sup> “ಆ ಲೇಖಿಯ ಅಧಿಕಾರಿಗಳು ಹೇಳಬೇಕಾದದ್ದೇ ನೆಂದರೆ: ‘ನಿಮ್ಮಲ್ಲಿ ಯಾರಾದರೂ ತಮ್ಮ ದ್ಯುಮ್ಯವನ್ನು ಕಳೆದುಹೊಂಡಿದ್ದರೆ ಅವನು ತನ್ನ ಮನಿಗೆ ಹೋಗಲಿ. ಅವನ ನಿಂದಾಗಿ ಇತರ ಸ್ನೇಹಿತರೂ ತಮ್ಮ ದ್ಯುಮ್ಯವನ್ನು ಕಳೆದು ಹೊಳ್ಳಬಹುದು.’ <sup>9</sup>ಲೇಖಿಯ ಅಧಿಕಾರಿಗಳು ಸ್ನೇಹಿತರೂಂದಿಗೆ ಮಾತಾಡುವುದನ್ನು ನೀಲಿಸಿದ ಬಳಿಕ ಅವರು ತಮಿಗೆ ಸ್ನೇಹಾಧಿಕಾರಿಗಳನ್ನು ನೇಮಿಸಬೇಕು.

<sup>10</sup> “ನೀವು ಒಂದು ಪಟ್ಟಣವನ್ನು ಆಕ್ರಮಿಸಲು ಹೋದಾಗ, ಅಲ್ಲಿಯ ಜನರಿಗೆ ‘ಶಾಂತಿಸಂಧಾನ’ ಹ್ಯಾಕೆ ಯಿನ್ನು ಕೊಡಬೇಕು. <sup>11</sup> ಅವರು ನಿಮ್ಮ ಸಂಧಾನವನ್ನು ಸ್ವೀಕರಿಸಿ ನಿಮಿಗೆ ತಮ್ಮ ಬಾಗಿಲುಗಳನ್ನು ತೆರೆದುಹೊಣಿಸುತ್ತಿರೆ ಆ ಪಟ್ಟಣದಲ್ಲಿರುವರೆಲ್ಲರೂ ನಿಮಿಗೆ ಗುಲಾಮರಾಗುವರು. ಅವರು ನಿಮ್ಮ ಕೆಲಸಗಳನ್ನು ಮಾಡಲೇಬೇಕು.

<sup>12</sup> ಇದರೆ ಆ ಪಟ್ಟಣದವರು ನಿಮ್ಮೊಂದಿಗೆ ಶಾಂತಿಸಂಧಾನ ಮಾಡಲು ಬಷಪ್ಪೇಹೋದಲ್ಲಿ ಮತ್ತು ನಿಮ್ಮೊಂದಿಗೆ ಕಾದಾಡಲು ಬಂದಲ್ಲಿ ನೀವು ಆ ಪಟ್ಟಣವನ್ನು ಸ್ವಾಧೀನ ಮಾಡಲು ಸಹಾಯಮಾಡಿದಾಗ ನೀವು ಆ ಪಟ್ಟಣದೊಳಗಿದ್ದ ಗಂಡಸರನ್ನೆಲ್ಲ ಕೊಂಡುಬಿಡಬೇಕು.

<sup>13</sup> ನಿಮ್ಮ ದೇವರಾದ ಯಿಹೋವನು ಆ ಪಟ್ಟಣವನ್ನು ಸ್ವಾಧೀನ ಮಾಡಲು ಸಹಾಯಮಾಡಿದಾಗ ನೀವು ಆ ಪಟ್ಟಣದೊಳಗಿದ್ದ ಗಂಡಸರನ್ನೆಲ್ಲ ಕೊಂಡುಬಿಡಬೇಕು. <sup>14</sup> ಹಂಗಸರನ್ನು, ಮರ್ಕಳನ್ನು, ದನಕುರಿಗಳನ್ನು ಮತ್ತು ಪಟ್ಟಣದೊಳಗಿದ್ದವರುಗಳನ್ನೆಲ್ಲ ನಿಮ್ಮ ಸ್ವಂತ ಉಪಯೋಗಕ್ಕಾಗಿ ತೆಗೆದುಹೊಳ್ಳಬಹುದು. ನಿಮ್ಮ ದೇವರಾದ ಯಿಹೋವನು ಅಪಗಳನ್ನು ನಿಮಿಗೆ ಕೊಟ್ಟಿದ್ದಾನೆ. <sup>15</sup> ನಿಮ್ಮೊಂದ ಬಹುದೂರವಿರುವ ಪಟ್ಟಣಗಳಿಗೆ ಅಂದರೆ ನೀವು ವಾಸಿಸಲಿರುವ ದೇಶದಿಂದ ದೂರವಿರುವ ಪಟ್ಟಣಗಳಿಗೆ ನೀವು ಆ ದೀತಿಯಾಗಿ ಮಾಡಬೇಕು.

<sup>16</sup> “ಆದರೆ ನಿಮಿಗೆ ವಾಗ್ಣನ ಮಾಡಿದ ದೇಶದ ಪಟ್ಟಣಗಳನ್ನು ಸ್ವಾಧೀನ ಮಾಡುವಾಗ ನೀವು ಪಟ್ಟಣದಲ್ಲಿರುವರೆಲ್ಲರನ್ನು ಕೊಲ್ಲಬೇಕು. <sup>17</sup> ನೀವು ಹಿತೀಯರನ್ನು, ಅಮೋರಿಯರನ್ನು, ಕಾನಾಸರನ್ನು, ವೆರಿಜ್ಡಿಯರನ್ನು, ಹಿವಿಯರನ್ನು ಮತ್ತು ಯಿಬಳೂಸಿಯರನ್ನು ಸಂಪೂರ್ಣವಾಗಿ ಹತ್ತೆ ಮಾಡಬೇಕು. ಇದು ನಿಮ್ಮ ದೇವರಾದ ಯಿಹೋವನು ಅಪಣ. <sup>18</sup> ಯಾಕಂದರೆ ಆಗ ಅವರು ನಿಮ್ಮ ದೇವರಾದ ಯಿಹೋವನಿಗೆ ವಿರೋಧವಾಗಿ ವಾಪ ಮಾಡುವಂತೆ ನಿಮಿಗೆ ಉಪದೇಶಿಸಲು ಸಾಧ್ಯವಾಗುವುದಿಲ್ಲ; ಅವರು ತಮ್ಮ ದೇವರುಗಳನ್ನು ಪ್ರಾಜೆಸುವಾಗ ಮಾಡುವ ಭಯಂಕರ ಕೃತ್ಯಗಳನ್ನು ನಿಮಿಗೆ ಉಪದೇಶಿಸಲು ಸಾಧ್ಯವಾಗುವುದಿಲ್ಲ.

19. “నీవు ఒందు వట్టణవన్న బహుకాలదింద ముత్తిగే కొకిదరి సుత్తముత్తెల్చిరువ మరగళన్న కటిదుకాబారదు. అవగాళ ఫలగళన్న తెన్న బహుదు; ఆదరే కటియబారదు. అపు నిష్ట వేరిగళ లవల్లా? అపు నిష్ఠోందిగే యుద్ధ మాడుపుదిల్ల వల్ల? 20 కణ్ణగళన్న కోడద మరగళన్న కటియ బహుదు. ఆ మరగళింద ఆయుధగళన్న తయారిసి\* ఆ పట్టణద జనరోందిగే యుద్ధ మాడభముదు. ఆ పట్టణవ నిష్ట కైవల్యాగువ తనశ నీవు అదన్న ఖపయోగిసిభముదు.

### కోలీయాద వ్యక్తియ దేశ పత్తేయాదరీ

**21** “నిష్ట దేవరాద యీహోవను నిమగే కోడువ దేశదల్లి ఒచ్చ వ్యక్తి కోలీయాగి హోలదల్లి బిద్దిరుపుదన్న నీవు కండరేమత్తు అవ నన్న కోలీయాడిద్దు యారు ఎందు నిమగే గోల్ల దిద్దర్ 2 ఆగ్ ఆ పట్టణద నాయకరు మత్తు న్నాయా , దీశరు ఒందు పట్టణికర్చు ఆ తపద స్థలక్కు ఎప్పు దంరివిదే ఎందు ఆశియబేశు. 3 యావ పట్టణవ కోలీయాద వ్యక్తియ తవశ్శే కట్టిరవాగిదేయో ఆ పట్టణద నాయకరు మత్తు న్నాయా దీశరు తమ్మ కట్టియింద ఎందూ కరు ఈయద, కెలసక్కే ఉప యోగిసిద ఒందు హసువన్న తెగిదుకోండు 4 హరి యావ నీరిరువ తగ్గి అట్టికోండు హోగబేశు. ఆ తగ్గి ఉఱిమే మాకిద జాగ్మాగిరిబారదు మత్తు ఆ స్తోచదల్లి యావ సిసియూ నేట్లి రిబారదు. అల్ల ఉఱర హిరియరు ఆ హసువిన కుత్తిగే మురియబేశు. 5 ఉరినల్లిద్ద లేవియరూ అల్లగే హోగబేశు. యిహోవను అవర జనరన్న ఆతన హేసరినల్లి ఆతిఏవ దినపుదక్కాగియూ తన్న సేఎవ మాడుపుద క్కాగియూ అరిసిదానే. ఎల్లా వాగ్వదగళన్న యాజ కనే ఇత్తథించమాడువను. 6 కోలీయాదవన దేశద సమిచిరువ పట్టణద హిరియరు కుత్తిగే మురియ ల్పట్ట హసువిన మేలి తమ్మ తమ్మ కేగళన్న తోళియ బేశు. 7 ఆ హిరియరు హీగన్నబేశు, ‘నాపు ఈ వ్యక్తియన్న కుత్తే మాడలీల్ మత్తు అవను కోలీ మాడ ల్పట్టదన్న నాపు నోఎడిల్ 8 యీహోవనే, నీను ఇస్రేలన్న రశిసిరువ నాపు నిష్ట జనగళాగిద్దేశి. ఈగ నీను నమ్మన్న శుద్ధికరిసు; నిదోణియ

కోలీగే నమ్మన్న కారణరన్నగి మాడబేశ! 9 హిగే నీవు యీహోవన దృష్టియల్లి సరియాదదన్న మాడి నిష్ట సమూహదింద దోషపున్న తేగెదు కాశవిరి.

### యుద్ధదల్ల సరిహితియల్పట్ట శ్రీయరు

10. “నీవు నిష్ట శత్రుగళోందిగే యుద్ధమాడి దేవరప సహాయదింద అవరన్న సోఎసివిరి. నీవు నిష్ట శత్రుగళన్న సరిహితిదు కోండోయ్యవిరి. 11 సరిహితియల్పట్టపరల్లి సుందరియాద శ్రీయన్న నోఎడి ఆశేయన్న నిష్ట హండితియన్నగి తేగెదు కోళ్ళబయిసిదరు. 12 ఆశేయన్న నిష్ట మనసోళగే కశేదుకోండు బరబేశు. ఆశేయు తలేయన్న బోఎళ్ళికోండు ఉగురన్న కత్తరిసికోళ్ళబేశు. 13 ఆశేయు తన్న సేరేవాసద బట్టియన్న తేగెదిట్టు ఒందు తింగళు పూతిక తన్న తందెతాయిగళాగి శోఇసబేశు. అనంతర నీను ఆశేయ బళిగి హోగి ఆశేయన్న వరిసి గండనాగబముదు. ఆశేయు నిష్ట హండితియాగవశు. 14 ఆశేయన్న నీను మెజ్జిదిద్దరే వివాహ విచ్ఛేదనే మాడి ఆశేయన్న స్వతంత్రాగాగు వంతే బిట్టుబిడిపుదు. ఆదరే నీను ఆశేయన్న మారబారదు. ఆశేయన్న గులామళంతే నోడ బారదు. యాశందరే నీను ఆశేయోందిగి ల్చిగిస సంబంధపున్నిట్టుకోండిద్దియల్లా?

### హిరియ మగను

15. “ఒచ్చ మనుష్యోగి ఇబ్బరు హండతియరిద్దరే అపరల్లి ఒబ్బాకేయన్న అవను హచ్చాగి ప్రీతిసిదరూ ప్రీతిసబముదు. ఆ ఇబ్బరు అవనిగే మక్కళన్న హేరు వరు. హిరిమగను తాను ప్రీతిసిద హండతియల్లి హట్టిదరే 16 ఆ మనుష్యను తన్న ఆస్తియన్న తన్న మక్కళిగే పాలుమాడికోడువాగ జోళ్ళమగనిగి సిగబేకాద ఆస్తియన్న తాను ప్రీతిసుప హండతియ మగనిగి కోడజారదు. 17 తాను ప్రీతిసిద ఇరువ హండతియ జోళ్ళలమగనన్న అవను స్వీకరిస బేశు. ఆ జోళ్ళలమగనిగి బేరే మక్కళిగిత ఎరఁడు పాలు ఆస్తియన్న కోడబేశు. యాశందరే ఆవను నిష్ట జోళ్ళల మగను. జోళ్ళల మగన కశ్చ అవనిగి సేరిద్దు.

### విధేయరాగద మక్కళ బగీ

18. “ఒచ్చ మనుష్యోగి హరమారియాద అవిధేయ మగనిరిబముదు. ఈ మగను తందెయ వాత

ನ್ನಾಗಲೀ ತಾಯಿಯ ಮಾತನ್ನಾಗಲೀ ಕೇಳಿದವನಾಗಿದ್ದರೆ ಅವನಿಗೆ ಅವರು ತೀಕ್ಕಿ ಕೊಟ್ಟರೂ ಅವನು ಅವರಿಗೆ ವಿಧೇಯನಾಗಿದ್ದರೆ; ಅವರ ಮಾತುಗಳನ್ನು ಕೇಳಿದಿದ್ದರೆ,<sup>19</sup> ಆಗ ಅವನ ತಂದೆತಾಯಿಗಳು ಆ ಮಗನನ್ನು ಪಟ್ಟಣದ ಹಿರಿಯರು ಸೇರಿಬಿರುವ ಸ್ಥಳಕ್ಕೆ ಕರೆದು ಕೊಂಡು ಹೋಗಿ.<sup>20</sup> ಪಟ್ಟಣದ ಹಿರಿಯರಿಗೆ ಹೀಗೆ ಕೇಳಿ ಬೇಕು: 'ನಮ್ಮ ಮಗನು ಹರಮಾರಿಯೂ ಅವಿಧೇಯನೂ ಆಗಿರುತ್ತಾನೆ. ನಾವು ಹೇಳಿದ ಮಾತುಗಳ ನ್ನೊಂದೂ ಅವನು ಕೇಳುವುದಿಲ್ಲ. ಅವನು ಬಹಳವಾಗಿ ತಿಂದು ಶುಡಿಯುತ್ತಾನೆ.'<sup>21</sup> ಆಗ ಆ ಪಟ್ಟಣದ ಜನರು ಸೇರಿ ಆ ಮಗನನ್ನು ಕಲ್ಲಿಸೆದು ಕೊಲ್ಲಬೇಕು. ಹೀಗೆ ನಿಮ್ಮಲ್ಲಿರುವ ದುಷ್ಪತನವನ್ನು ತೆಗೆದುಹಾಕಬೇಕು. ಎಲ್ಲಾ ಇನ್ನೇಲರು ಇದನ್ನು ಕೇಳಿ ಭಯಗ್ರಸ್ತರಾಗುವರು.

### ಅವರಾಧಿಗಳನ್ನು ಕೊಂಡು ನೇತು ಹಾಕುವ ಬಗ್ಗೆ

<sup>22</sup> 'ಒಬ್ಬ ಮನುಷ್ಯನು ಮರಣತ್ವಕ್ಕಿಗೆ ಯೋಗ್ಯವಾದ ಅವರಾಧವನ್ನು ಮಾಡಿದ್ದಿರಬಹುದು. ಅವನಿಗೆ ಮರಣ ತೀಕ್ಕಿ ಕೊಟ್ಟನಂತರ ಅವನ ದೇಹವನ್ನು ಒಂದು ಮರಕ್ಕೆ ತೂಗುಹಾಕಿದರೆ<sup>23</sup> ಇಡೀ ರಾತ್ರಿ ಆ ಮರದಲ್ಲಿ ಅವನ ಶರೀರ ನೇತಾಡುವರೆ ಮಾಡಬಾರದು. ಅದೇ ದಿವಸ ದಲ್ಲಿ ಅವನ ಶವವು ಹೂಳಲ್ಪಡಬೇಕು. ಯಾಕಂದರೆ ಮರದಲ್ಲಿ ತೂಗುಹಾಕಲ್ಪಿಸುವ ಮನುಷ್ಯನು ದೇವರಿಂದ ಶರೀರವನ್ನು ದೇಶವನ್ನು ನೀವು ಹೊಲಸು ಮಾಡಬೇಕಿರಿ.

### ಇತರ ಕಟ್ಟಿಗಳು

**22** 'ನಿಮ್ಮ ನೇರಿಯವನ ಕಟ್ಟಿರುವ ದನವಾಗಲೀ ಕುರಿಯಾಗಲೀ ಹಗ್ಗ ಬಿಳಿಕ್ಕೊಂಡಿರುವುದನ್ನು ನೀವು ಕಂಡರೆ ಅದನ್ನು ನಿರ್ಫ ಕ್ಕಿಸಿದೆ ಕೂಡಲೇ ಅದನ್ನು ಅದರ ಧರ್ಜೆಯ ಬಳಿಗೆ ಅಟ್ಟಿಕೊಂಡು ಹೋಗಬೇಕು.<sup>24</sup> ಆ ಪಶುವಿನ ಧರ್ಜೆ ಯಾರೆಂದು ನಿಮಗೆ ಗೊತ್ತಾಗುವಿದ್ದರೆ ಅಥವಾ ಅವನು ನಿಮಗೆ ಹಂಂಬಾ ದೂರದಲ್ಲಿದೆ ಅದರ ಧರ್ಜೆಯು ಅದನ್ನು ಮಹಡಿಕೊಂಡು ಬರುವ ತನಕ ನೀವು ಪಶುವನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಬೇಕು. ಅವನು ಬಂದಾಗ ಅದನ್ನು ಹಿಂದಿರುಗಿಸಬೇಕು.<sup>3</sup> ನಿಮ್ಮ ನೇರಿಯವನ ಕತ್ತೆಯಾಗಲೀ, ಅವನ ಬಟ್ಟಿಯಾಗಲೀ ಕತ್ತೆಯ ವಿಷಯದಲ್ಲಿಯೂ ಬಟ್ಟಿಯ ವಿಷಯದಲ್ಲಿಯೂ ಇದೇ ನಿಯಮ ಅನ್ನಯಿಸುತ್ತೇದೆ.

<sup>4</sup> 'ನಿಮ್ಮ ನೇರಿಯವನ ಕತ್ತೆಯಾಗಲೀ ಹಸುವಾಗಲೀ ದಾರಿಯಲ್ಲಿ ಬಿದ್ದಿರುವುದನ್ನು ನೋಡಿದರೂ ನೋಡಿದಂತೆ ಹೋಗಿದೆ ಅದಕ್ಕೆ ಪಳ್ಳಲು ಸಹಾಯಮಾಡಬೇಕು.

೫ 'ಹೆಂಗಸು ಗಂಡಸರ ಬಟ್ಟಿ ಧರಿಸಿಕೊಳ್ಳಬಾರದು, ಗಂಡಸು ಹೆಂಗಸರ ಬಟ್ಟಿ ಧರಿಸಬಾರದು. ಇದು ಯಿಹೋಽವನ ದೃಷ್ಟಿಯಲ್ಲಿ ಅಸಹ್ಯ.

೬ 'ನೀವು ದಾರಿಯಲ್ಲಿ ಹೋಗುತ್ತಿರುವಾಗ ನೇಲದ ಮೇಲಾಗಲೀ ಮರದಲ್ಲಿಯಾಗಲೀ ಗೂಡುಕಟ್ಟಿಕೊಂಡು ಅರರೊಳಗೆ ತಾಯಿ ಪಕ್ಷಿಯ ತನ್ನ ಮೊಟ್ಟಿಗೆಳೊಂದಿಗೆ ಇಲ್ಲವೇ ಮರಿಗಳೊಂದಿಗೆ ಇರುವುದನ್ನು ಕಂಡಾಗ ನೀವು ಮರಿಗಳೊಂದಿಗೆ ತಾಯಿ ಪಕ್ಷಿಯನ್ನು ಹಿಡಿದು ಕೊಂಡೊಯ್ದಬಾರದು.<sup>7</sup> ನೀವು ತಾಯಿ ಪಕ್ಷಿಯನ್ನು ಬಿಟ್ಟು ಮರಿಪಕ್ಷಿಗಳನ್ನು ಕೊಂಡೊಯ್ದಬಹುದು. ಈ ನಿಯಮಗಳನ್ನು ನೀವು ವಾಲಿಸಿದರೆ ನೀವು ಬಹುಕಾಲ ಬದುಕುವಿರಿ ಮತ್ತು ನಿಮಗೆ ಈಭಾಗುವುದು.

೮ 'ನೀವು ಮನೆಕಟ್ಟುವಾಗ ಅದರ ಮೇಲಾಗುವಣಿಯ ಸುತ್ತಲೂ ಅರ್ಥಗೊಳಿಸಿಯನ್ನು ಕಟ್ಟಬೇಕು. ಹೀಗೆ ಮಾಡದ ಹೋದರೆ ಯಾರಾದರೂ ಮೇಲಾಗುವಣಿಯಂದ ಕಳಗೆ ಬಿಡ್ಡಿ ಸತ್ತಲ್ಲಿ ಅವನ ಸಾವಿಗೆ ನೀವು ಕಾರಣ ರಾಗುವಿರಿ.

೯ 'ನೀವು ಧಾಸ್ಯವನ್ನು ಮತ್ತು ದ್ರಾಕ್ಷಾಲತೆಗಳನ್ನು ಒಂದೇ ಹೊಲದಲ್ಲಿ ಬೆಳಿಸಬಾರದು. ಯಾಕಂದರೆ ಅವರಿಂದ ಚನಾಗಿ ಬೆಳಿಯದೆ ಫಲ ಕೊಡದ ಹೋಗುವುದು.

೧೦ 'ಕತ್ತೆಯನ್ನೂ ಹಸುವನ್ನೂ ಬಟ್ಟಿಗೆ ನೋಗಕ್ಕೆ ಕಟ್ಟಿ ನೇಲ ಉಳಿಬಾರದು.

೧೧ 'ನಾರುಮಾಡಿಯನ್ನು ಉಣಿಯನ್ನು ಮಿಶ್ರವಾಗಿ ನೇಯ್ಯ ಬಟ್ಟಿಯನ್ನೂ ತೊಡಬಾರದು.

೧೨ 'ನಾಲಿನಿಂದ (ದಾರಗಳಿಂದ) ಮಾಡಿದ ಗೊಂಡಿ ಗಳನ್ನು ನಿಮ್ಮ ನಿಲವಂಗಿಗಳ ನಾಲ್ಕು ಮೂಲಗಳಿಗೆ ಕಟ್ಟಬೇಕು.

### ಮದುವೀ ಸಂಬಂಧಿಸಿದ ರಟ್ಟಿಗಳು

೧೩ 'ಒಬ್ಬ ಪುರುಷನು ಒಬ್ಬ ಸ್ತ್ರೀಯನ್ನು ಮದುವೀಯಾಗಿ ಆಕೆಯೊಂದಿಗೆ ಲೇಂಗಿಕ ಸಂಬಂಧವನ್ನಿಟ್ಟು ಕೊಂಡಿದ್ದು ಅಮೇಲಿ ಆಕೆಯನ್ನು ಇಟ್ಟವಡದೆ,<sup>೧೪</sup> 'ನಾನು ಆಕೆಯನ್ನು ಮದುವೀಯಾದಾಗ ಆಕೆಯು ಕಸ್ಯೆಯಲ್ಲವೆಂದು ನನಗಿ ತಿಳಿದುಬಂತು' ಎಂದು ಸುಳ್ಳು ಹೇಳಿ ಜನರಿಗೆ ಆಕೆಯ ಮೇಲೆ ಸುಳ್ಳು ಅವರಾಧ ಹೊರಿಸಿದರೆ.<sup>೧೫</sup> ಮಹಡಿಗಿಯ ತಂದೆತಾಯಿಗಳು ಉರಿನ ಹಿರಿಯರ ಮುಂದೆ ಆಕೆಯು ಕನ್ನಿಕೆಯಾಗಿದ್ದಳ್ಳಿಂದು ರುಜುವಾತುವಡಿಸಬೇಕು.

೧೬ ಮಹಡಿಗಿಯ ತಂದೆಯು ಹಿರಿಯರಿಗೆ, 'ನನ್ನ ಮಗಳನ್ನು ಇವರಿಗೆ ಹಂಡಿಸಿಯನ್ನಾಗಿ ಕೊಟ್ಟಿನು. ಅದರೆ ಈಗ ಅವನು ಆಕೆಯನ್ನು ದ್ವೇಷಿಸಿ ಬೇಡವನ್ನುತ್ತಾನೆ.'<sup>೧೭</sup> ಅವನು ನನ್ನ ಮಗಳ ವಿಷಯದಲ್ಲಿ ಸುಳ್ಳು ಹೇಳುತ್ತಿದ್ದನೇ.

‘ఆశేయల్లి కన్నికేయ గురుతు ఇరలీల్’ ఎందు హేఖు త్రీర్థానే, ఆదరే నన్న మగళు మదువేగింత ముంజి పురువ సంపర్క వాడలీల్వంబుదక్కే ఇదే గురుతు’ ఎందు హేఖీ రశ్చద కలగియీరువ బట్టియన్న తోరిసబీఏకు. <sup>18</sup>ఆగ ఉరిన హిరియలు ఆమనుష్ట నిగి తిక్కే విధిసబీఏకు. <sup>19</sup>హిరియలు ఆవసింద నలపత్తు తోలె బెల్లియన్న ముడుగియ తందేగి హొడిసబీఏకు. యాకందరే ఒందు ఇస్రేలిన ముడుగిగి అవను అవమానపడిసిద కారణ ఆ ముడుగియు అవను హెండకియాగియే బాళబీఏకు. అవను ఆశేయన్న ఎందిగొ వివాహవిశ్శేధిన మాడబారదు,

<sup>20</sup>‘ఆదరే ముడుగియ గండను ఆశేయ బగ్గె హేఖీద్దు సత్కావారిద్దరే, ముడుగియ తందేతయిందిర బళీ ఆశేయు పురువ సంపర్కవిల్లదశాగిద్దభు ఎంబుదక్కే పురావే ఇల్లదిద్దల్ <sup>21</sup> ఉలరహిరియలు ఆ ముడుగియన్న ఆశేయ తందేయ మనబాగిలిగి తర బేఏకు. అల్లి ఉలర జనరు ఆశేయన్న కల్గిసేదు సాయిసబీఏకు. యాకందరే ఆశేయు ఇస్రేలినల్లి నాబిశకరవాద కృత్యవన్న నడిసిద్దాళి; తన్న తందేయ మనేయల్లిద్దు కొండు వేత్యావృత్తి నడిసిద్దాళి. అంధా పావవన్న నీఎపు నిమ్మ మధ్యదింద తేగెదు కాకబేఏకు.

### ల్యూరిక పాపకృత్యగ్రంథము

<sup>22</sup>‘బట్ట మనుష్టను ఇన్నోబ్బ మనుష్టన హెండ తియ జొతేగి ల్యూరిక సంబంధపన్ని టిప్పిద్దే ఆవరిభ్య రన్ను నాయిసబీఏకు. ఆ కేడుకన్న నీఎపు ఇస్రేలి నింద తేగెదుకాకబేఏకు.

<sup>23</sup>‘బట్టను ఇన్నోబ్బిగి నిశ్చితాధ్వవాద కన్నికే యొబ్బిన్న సంధిసి ఆవళన్న కొడిదరే, <sup>24</sup> నగరద బాగిలిన బళియిరువ సావం జనిక స్థలక్కే నీఎపు ఆవరిభ్యరన్న కరెదుకొండు ఒందు ఆవరిభ్యరన్న కల్గిసేదు కొల్లబేఏకు. నీఎపు ఆ ప్రయంపన్న కొల్లబేఏకు. పశిందరే అవను మత్తొబ్బన హెండియన్న ల్యూరికవాి హింసిదిను. నీఎపు ఆ స్తీయన్న కొల్లబేఏకు; యాకందరే ఆశేయు నగరదల్లద్దరూ సహాయక్కాగి కొకిలోళ్లల్ల. ఆ కేడుకన్న నీఎపు నిమ్మ జనరింద తేగెదుకాకబేఏకు.

<sup>25</sup>‘అదరే బట్టను మత్తొబ్బిగి నిశ్చితాధ్వ వాగిరువ కోణ్ణియొబ్బిన్న కొలదల్ల కండు ఆశేయన్న బలాత్మారవాి కొడిదరే, అవనన్న మాత్ర కొలబేఏకు. <sup>26</sup>ఆ ముడుగిగి నీఎపు పనన్న మాడ

బారదు. ఆశేయల్లి కన్నికేయ గురుతు ఇరలీల్ ఎందు హేఖు త్రీర్థానే, ఆదరే నన్న మగళు మదువేగింత ముంజి పురువ సంపర్క వాడలీల్వంబుదక్కే ఇదే గురుతు’ ఎందు హేఖీ రశ్చద కలగియీరువ బట్టియన్న తోరిసబీఏకు. <sup>18</sup>ఆగ ఉరిన హిరియలు ఆమనుష్ట నిగి తిక్కే విధిసబీఏకు. <sup>19</sup>హిరియలు ఆవసింద నలపత్తు తోలె బెల్లియన్న ముడుగియ తందేగి హొడిసబీఏకు. యాకందరే ఒందు ఇస్రేలిన ముడుగిగి అవను అవమానపడిసిద కారణ ఆ ముడుగియు అవను హెండకియాగియే బాళబీఏకు. అవను ఆశేయన్న ఎందిగొ వివాహవిశ్శేధిన మాడబారదు,

<sup>20</sup>‘బట్టను నిశ్చితాధ్వవాగిల్లద బట్ట కన్నికేయన్న కండు ఆశేయన్న బలాత్మారదింద కొడుపుదన్న బేరీయవరు కండరే <sup>29</sup>అవను ముడుగియ తందేగి ఇప్పత్తు తోల బెల్లియన్న కొట్టు ఆశేయన్న తన్న హెండకియిన్నగి తేగెదుకోళ్లబేఏకు. అవను ఆశేయన్న మదువేగింత ముంజి కొడిద్దరింద అవను ఆశేయన్న ఎందిగొ బిట్టుబ్బిడబారదు.

<sup>30</sup>‘బట్టను తన్న తందేయ హెండకియిన్న కొడి తందేగి అవమాన మాడబారదు.’

### ఇస్రేలర దేవారాధనగి యోగ్యదాదము

**23** “జననాంగద బేజపన్న హొడిసి కొండవ నాగలీ జననాంగద బందు భాగపన్న కత్తరిసికోండవనాగలీ ఇస్రేలో జనరోందిగి దేవారాధన మాడబారదు. <sup>2</sup>బట్ట తందేతాయి గళు కానూనుబడవాగి మదువేయాగిల్లదిద్దరే, అవను దేవారాధనేయల్లి ఇస్రేలరోడనే సేర కొడము. అవను సంతకియవరు హత్తేనేయ తలేమారిన తనశ ఇస్రేలో సమూహదొందిగి ఆరాధన మాడబారదు.

<sup>3</sup>“ఆమ్రోణియనాగలీ వోఏబ్బనాగలీ ఇస్రేలరోందిగి సేరి దేవారాధన మాడకొడము. అవరు సంతకియ హత్తేనేయ తలేమారినపరేగూ ఆరా, దనస మాడబారదు. <sup>4</sup>యాకందరే అవరు ఊబెష్టి నింద హొరటుబందు ప్రయాణదల్లదాగ ఆవరిగి రింట్టియన్నగలీ నీరెన్నాగలీ కోడలు నిరాశరి సిద్దరు. అవరు మేసేపోటోమియదింద బిళామ నన్న కరెసి ఇస్రేలరన్న కపిసువంతే బలవంత పడిసిదురు. <sup>5</sup>ఆదరే యిహోవను నిమ్మన్న శ్రీతిసుత్తి దుదరింద ఆ జాపవన్న నిమ్మగి ఆశీర్వాదవాగి పరిపతిసిదును. <sup>6</sup>ఆమ్రోణియరోందిగాగలీ వోఏబ్బరోందిగాగలీ నీఎపు సంధాన మాడి కోళ్లబేబారదు; నిమ్మ జీవమానవేల్ల అవరొందిగి స్వేహత్వదల్లరబారదు.

“‘एदेहमृतन् नीवु द्यौसिंहसभारदु अवरु नीमृत संबांधिकरागद्युर्देरि. तज्जीविन्वरन्सु नीवु द्यौसिंहसभारदु. अवर दीर्घदल्ली नीवु वरदेहि गजागिद्विरलाल? ५ एदेहमृतमृतु तज्जीविन्वर मुरान्से तेलमारिन्वरु इस्त्रीलरोंदिगे दीवा राधने मांडबहुमु. ६

### वाशियवन्नु शुद्धवागिदबीकु

“‘नीमृत स्नेहपु वैरिगज्ञोंदिगे युद्धमात्रलु होइदाग नीमृतन्नु अशुद्धविसुव पृथियोंद रिंदलु नीवु द्युरवागिरि. १० उच्चनीगे रात्रि वीयुस्त्वलन्वादरे अवनु वाशियदिंद होरागे होइरि वृत्तीर्कवागिदबीकु. ११ नायांकालावादाग अवनु सान्नवाकि नायांमुलुगिद बीके वाशियदोळे बरबहुमु. १२

“‘वाशियद होरागे बहिदीर्घके होइगलु बिंदु स्फृतवन्नु नीमीनसबीकु. १३ नीमृत अयुध गज्ञोंदिगे नीवु बिंदु कोइलन्नु इच्छुकोइल्ल बीकु. तज्जीविन्वरन्से तेलेनींद मूल्लु अग्दमु नेलदली जिके गुंडिके तेलेदलु मृतु होक्टी खाली मादिद बल्ले आ गुंडियन्नु मूल्लींद मूल्लुला सकाय वाग्नुपुदु. १४ नीमृत दीवराद यीक्षेवनु नीमृतन्नु संरक्षितलु वैरिगज्ञन्नु सोइलिस्वरंते सकायमात्रलु नीमृतिदिगे वाशियदली रुपुद रिंद नीमृत वाशियपु वैत्रिवागिदबीकु. इल्ल दिद्वली नीमृत वाशियदलीरुप होलसन्नु नोइकि अत्सु हिंदिरिगे होइगवनु.

### भृतर विधिनियमगढु

“‘उच्चु गुलामनु तन्तु धर्णिय बल्लीयांद बिंदु होइरि नीमृत बल्लीगे बिंदरे नीवु अवन धर्णिगे अवनन्नु उप्पिसभारदु. १६ अवनु नीमृत बल्लीयली इरलु इष्टप्रष्टप्रस्त्रे अध्वा बीरे लोरिगे होइगलु इष्टप्रष्टप्रस्त्रे नीवु अवनिगे तेलादरे कोडबारदु.

“‘इस्त्रीलर गंदसागली होंगसागली दीव सान्धन्द वैत्तीयाग्भारदु. १८ सोइतन्दिंद गज्ञी सिद्धकलन्नु नीमृत दीवराद यीक्षेवनु वित्तीप वासन्थान्ते तेग्दमुक्षोंद बरबारदु. उच्चुन्ता नु होतुतेलाद तरे यीलन्नु अ कलन्दिंद पूर्वर्स्तकोदमु. याकंदरे लींगिक वापदली तम्मु दीक्षगज्ञन्नु वारुववरन्नु नीमृत दीवराद

यीक्षेवनु द्यौसिंहसत्ताने; लींगिक वापग्ज आदायदिंद बिंदु कलन्दिंद वर्तीद माकिद काटकेगलन्नु अत्सु द्यौसिंहसत्ताने.

“‘नीवु इन्नेवू बू इस्त्रीलीगे सालकोइल्ल अदक्षे बिंदु वसोलु मांडबारदु. २० वरदीर्घस्तरिगे नीवु बिंदु गे सालकोइबहुमु. अदरे स्त्रीर्घदेवनाद इस्त्रीलेवनिगे बिंदु गे साल कोडबारदु. नीवु हींगे वादिद्वली नीवु होइरि नेलिसुव दीर्घदल्ली नीवु मादुव पृथियोंदरलाल नीमृत दीवराद यीक्षेवनु नीमृतन्नु आत्रीव दिसुवनु.

“‘नीवु नीमृत दीवराद यीक्षेवनिगे हरके होतुते अदन्नु सलीसलु निधान मांडबीकु. नीमृत दीवराद यीक्षेवनु अदन्नु नीमृत दीवलुपव नाग्नाने. हरके होतु सलीसदिद्वली नीवु वाप मादुववरागिद्विरि. २२ नीवु हरके माकिकोइल्ल दिद्वली वाप मादुवपुदिल. २३ अदरे नीनु पनन्नु मादुत्ती एंदु हरके काटकेसोंदेरे कागीये मांडबीकु. २४ नीवु हरके मादुवपांते दीवरु नीमृतन्नु बलवांत माडलिल्लवलाल. अदुदरिंद नीवु वाग्नान मादिद्वन्नु पूर्वर्स्तकेकु.

“‘उच्चुन्त तेलेउटदोळीगिंद नीवु कादु होइगुत्तीरुवाग नीमीगे बीकागुवप्पु खण्डन्नु तितु तिन्नु त्रिदरे नीवु मृक्तरियली तुंबिकीकोंदु होइग्भारदु. २५ उच्चुन्त धान्तेद होलदली कादु होइगुत्तीरुवाग नीन्तु क्यैयांद मौसेद्य तिन्नुवप्पु धान्तेवन्नु नीवु तिन्नु बहुमु; अदरे नीवु क्तीयांद धान्तेवन्नु क्यैयांदु नीमृतोंदिगे उच्चुबीकु.

**24** “‘उच्चुके यन्नु उच्चुन्त मुदुवेयाद बीके, अवल्ली ताजिकेकरवादद्वैनादरु इद्वली अवनु विवाहवित्तीदना प्रत्यगज्ञीगे नहि काढी अवल्ली येयली कोडबीकु. अमीले आकेयन्नु तन्तु मून्नेयांद होरागे कल्पकेबीकु. २ अवन मून्नेयांद अवल्ले होरागे कल्पकेसल्लप्रस्त्रे मैली आके बीरोउच्चुन्नु मुदुवेयाग्भारदु. ३-४ आकेयु होन गंदनो आकेयन्नु इष्टप्रष्टदे मून्नेयांद होरागे कल्पकेसिदरे अध्वा वरदेने गंदनु सप्तु होइदरे आकेयु मूलदलन्ये गंदनु अकेयन्नु मृते मुदुवेयाग्भारदु. अवनु आकेयन्नु मृते मुदुवेयादली अवनु आकेयु मूलदलन्ये असक्तवादद्वन्नु वादुववनाग्नाने. नीमृत दीवराद

ಯೆಹೋವನು ನಿಮಗೆ ಕೊಡುವ ದೇಶದಲ್ಲಿ ನೀವು ಇಂಥಾ ಪಾವಗಳನ್ನು ಮಾಡಬಾರದು.

೫“ಒಬ್ಬನು ಹೊಸದಾಗಿ ಮದುವೆಯಾಗಿದ್ದಲ್ಲಿ ಅವನನ್ನು ಸೈನ್ಯದೇಶದ ಕಳುಹಿಸಬಾರದು; ವಿಶೇಷವಾದ ಜವಾಬ್ದಾರಿಯನ್ನು ಅವನಿಗೆ ಕೊಡಬಾರದು. ಒಂದು ವರ್ಷ ಅವನು ಮನೆಯಲ್ಲಿದ್ದಕೊಂಡು ತನ್ನ ಹೆಂಡತಿಯನ್ನು ಸಂತೋಷಪಡಿಸಬೇಕು.

೬“ಒಬ್ಬನು ನಿಮ್ಮಿಂದ ಏನಾದರೊಂದು ವಸ್ತೇವನ್ನು ಎರವಲಾಗಿ ತೆಗೆದುಕೊಳ್ಳಬ್ಬಾದರೆ ಅವನ ಬೀಂಬವಕಲ್ಲಿನ ಒಂದು ಭಾಗವನ್ನು ಒತ್ತೆಯಾಗಿಟ್ಟುಕೊಳ್ಳಬಾರದು. ಇಲ್ಲವಾದರೆ ಅವನ ಆಹಾರವನ್ನೇ ಅವನಿಂದ ಕಿತ್ತುಕೊಂಡು ಹಾಗಾಯಿತು.

೭“ಒಬ್ಬನು ಇನ್ನೊಬ್ಬ ಇಸ್ತೇಲನನ್ನು ಕದ್ದುಕೊಂಡು ಹೋಗಿ ಅವನನ್ನು ಗುಲಾಮನ್ನಾಗಿ ಮಾರಬಾರದು. ಹಾಗೆ ಮಾಡಿದವರನ್ನು ಸಾಯಿಸಬೇಕು. ನಿಮ್ಮ ಶುಲ್ಷಿಂದಿಂದ ಅಂಥಾ ಪಾವವನ್ನು ತೆಗೆದುಹಾಕಬೇಕು.

೮“ನಿಮ್ಮಲ್ಲಿ ಯಾರಿಗಾದರೂ ಜರ್ಮನೀಯೆಹೋಗವಿದ್ದಲ್ಲಿ ಯಾಜಕನು ಹೇಳುವ ರೀತಿಯನ್ನು ಅನುಸರಿಸಬೇಕು. ನಾನು ಯಾಜಕರಿಗೆ ತಿಳಿಸಿದ ಮೇಲರೆಗೆ ನೀವು ಮಾಡಬೇಕು. <sup>೧</sup>ಈಚಿಪ್ಪಿನೀಂದ ಹೊರಟುಬಂದಾಗ ದಾರಿಯಲ್ಲಿ ದೇವರಾದ ಯೆಹೋವನು ಮಿರ್ಯಾಮಳಿಗೆ ಏನು ಮಾಡಿದ ನೆಂದು ಸ್ವೀಕಿರಿ.

೯“ನೀವು ಯಾರಿಗಾದರೂ ಸಾಲ ಹೊಟ್ಟಿಗೆ ಅದಕ್ಕೆ ಒತ್ತೆಯಾಗಿ ವಸ್ತುವನ್ನು ತೆಗೆದುಕೊಳ್ಳಲು ಅವನ ಮನೆಯೊಳಗಿಗೆ ಹೋಗಬೇಡಿ. <sup>೧೧</sup>ನೀವು ಹೊರಗಿ ನಿಂತುಕೊಳ್ಳಬೇಕು. ಸಾಲ ತೆಗೆದುಕೊಂಡ ವ್ಯಕ್ತಿಯು ತನ್ನ ಮನೆಯೊಳಗಿಂದ ಏನಾದರೂ ವಸ್ತುವನ್ನು ಒತ್ತೆಯಾಗಿ ನಿಮಗೆ ತಂದು ಕೊಡುವನು. <sup>೧೨</sup>ಅವನು ಬಡವನಾದರೆ ಅವನು ತನ್ನ ಕಂಬಳಿಯನ್ನೇ ತಂದುಕೊಡಬಹುದು. ಅದನ್ನು ರಾತ್ರಿ ಇಟ್ಟುಕೊಳ್ಳಬಾರದು. <sup>೧೩</sup>ಪ್ರತೀ ನಾಯಂಕಾಲ ಆ ಕಂಬಳಿಯನ್ನು ಹಿಂದಕ್ಕೆ ಕೊಡಬೇಕು. ಆಗ ಅವನಿಗೆ ರಾತ್ರಿ ಹೊದ್ದುಕೊಳ್ಳಲು ಇರುವುದು. ಅವನು ನಿನ್ನನ್ನು ಅಶೀವರ ದಿಸುವನು. ಅಲ್ಲದೆ ದೇವರಾದ ಯೆಹೋವನು ನಿಮ್ಮ ಆಳ್ಳಿಯ ಕಾರ್ಯವನ್ನು ಗಳಿನೆಗೆ ತರುವನು.

೧೪“ಬಡವನಾಗಿರುವ ದಿನಕೂಲಿಯವನಿಗೆ ಮೋನ ಮಾಡಬಾರದು. ಅವನು ಇಸ್ತೇಲನಾಗಿರಬಹುದು ಅಥವಾ ಪರದೇಶಸ್ತನಾಗಿರಬಹುದು. <sup>೧೫</sup>ಸಾಯಂ ಮುಳುಗುವುದರೊಳಗೆ ಅವನಿಗೆ ಸಲಬೀಕಾದ ಕೂಲಿಯನ್ನು ಹೊಟ್ಟಿಬಿಡು. ಅವನು ಬಡವನಾಗಿದ್ದನೇ. ನೀನು ಕೊಡುವ ಕೂಲಿಯಿಂದಲೇ ಅವನು ತನ್ನ ಹಸಿವನ್ನು ನೀಗಿಸಿ ಕೊಳ್ಳಬೇಕು. ನೀನು ಅವನು ಕೂಲಿ ಕೊಡಬಿದ್ದಲ್ಲಿ ಅವನು

ದೇವರಾದ ಯೆಹೋವನಿಗೆ ದೂರು ಹೇಳುವನು. ಆಗ ನೀನು ಪಾಪಮಾಡುವವನಾಗಿರುವೆ.

೧೬“ಮಂಕೆಳು ಮಾಡಿದ ಪಾಪಕ್ಕಾಗಿ ಅವರ ತಂದೆ ತಾಯಿಗಳಿಗೆ ಮರಣತ್ವದ್ವಿಷಯನ್ನು ವಿಧಿಸಿಕೊಡುತ್ತಾನೆ. ತಂದೆ ತಾಯಿಗಳು ಮಾಡಿದ ಪಾಪಕ್ಕಾಗಿ ಮಂಕೆಳಿಗೆ ಮರಣ ತೀವ್ರ ಯನ್ನು ವಿಧಿಸಿಕೊಡುತ್ತಾನೆ. ಪಾಪ ಮಾಡಿದವರಿಗೇ ಮರಣ ತೀವ್ರ ಯಾಗ ಬೇಕು.

೧೭“ಪರದೇಶಸ್ತರನ್ನು ಮತ್ತು ಅನಾಧರನ್ನು ಯೋಗ್ಯವಾದ ರೀತಿಯಲ್ಲಿ ನೋಡಿಕೊಳ್ಳಬೇಕು. ವಿಧವೆಯರ ಬಟ್ಟೆಗಳನ್ನು ಒತ್ತೆ ಲಿಟ್ಟುಕೊಳ್ಳಬಾರದು. <sup>೧೮</sup>ನೀವು ಈಚಿಪ್ಪಿನಲ್ಲಿ ಬಡವರಾದ ಗುಲಾಮರಾಗಿದ್ದನ್ನು ಸ್ರೇಸಿ ಕೊಳ್ಳಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಬಿಹಿಸಿ ಸ್ವತಂತ್ರರಾಗಿ ಮಾಡಿದನು. ಆದುದರಿಂದ ನೀವು ಬಡವರಿಗೆ ದಯಿ ತೋರಿಸಬೇಕು.

೧೯“ನೀವು ಹೊಲದಲ್ಲಿ ಬೆಳೆದ ಬೆಳೆಯನ್ನು ಕೊಯ್ದು ಮನಿಗೆ ತರುವಾಗ ಕೆಲವು ಸಿವುಗಳನ್ನು ನೀವು ಹೊಲದಲ್ಲಿಯೇ ಬಿಟ್ಟು ಬಂದಿದ್ದರೆ ಅದನ್ನು ತರಲು ಹಿಂದಕ್ಕೆ ಹೋಗಬೇಡಿ. ಅದನ್ನು ನಿಮ್ಮ ಉರಿಸಿಲ್ಲಿರುವ ಅನಾಧರಿಗೂ ವಿಧವೆಯವರಿಗೂ ಪರದೇಶಸ್ಥರಿಗೂ ಬಿಡಿರಿ. ನೀವು ಹಾಗೆ ಮಾಡಿದರೆ ದೇವರಾದ ಯೆಹೋವನು ನಿಮಗೆ ಶುಭವನ್ನು ಉಂಟುಮಾಡುವನು. <sup>೨೦</sup>ನೀವು ನಿಮ್ಮ ಬಣ್ಣೆಮರಗಳ ಕಾಯಿಗಳನ್ನು ಉದುರಿಸುವಾಗ ಮತ್ತೆ ಹೋಗಿ ಕೊಂಬಿಗಳಲ್ಲಿ ಕಾಯಿ ಹುಡುಕಬಾರದು. ಬಿಟ್ಟು ಕಾಯಿಗಳು ಪರದೇಶಸ್ಥರಿಗೂ ಉರಿಸಿನ ಅನಾಧಮತ್ತು ವಿಧವೆಯವರಿಗೂ ಆಗುವುದು. <sup>೨೧</sup>ನಿಮ್ಮ ತೋರಿದಿಂದ ಹಣಗಳನ್ನು ಕೂಡಿಸುವಾಗ ಉಳಿದ ಹಣಗಳನ್ನು ಶೈವಿರಿಸಲು ಹಿಂಡಿರುಬೇಡಿ; ಆ ಉಳಿದ ದಾಕ್ಷಿಷಯಣ್ಣಗಳು ಉರಿಲ್ಲಿರುವ ಅನಾಧರಿಗೂ ವಿಧವೆಯವರಿಗೂ ಮತ್ತು ಪರದೇಶಸ್ಥರಿಗೂ ಬಿಡಿರಿ. <sup>೨೨</sup>ನೀವು ಈಚಿಪ್ಪಿನೀಂದ ದಲ್ಲಿ ದಿಕ್ಕಿಲ್ಲದ ಬಡಗುಲಾಮರಾಗಿದ್ದರಿಂದು ನೆನಹಿನಲ್ಲಿಟ್ಟುಕೊಳ್ಳಿರಿ. ಆದುದರಿಂದಲೇ ಬಡವರಿಗೆ ನೀವು ಹೀಗೆ ಮಾಡಬೇಕೆಂದ ನಿಮಗೆ ತಿಳಿಸುತ್ತಿದ್ದೇನೆ.

**25** “ನಿಮ್ಮಲ್ಲಿ ಯಾರಿಗಾದರೂ ಇಬ್ಬಿರಿಗೆ ವಾಗ್ವಾದವಿದ್ದಲ್ಲಿ ಅವರು ಅದನ್ನು ನಾಯಾಂಕಾನ್ಕೆ ತೆಗೆದುಕೊಂಡು ಹೋಗಲಿ. ಅಲ್ಲಿ ನಾಯಾಧಿತರು ಯಾರು ಸರಿ ಯಾರು ತಪ್ಪೆ ಎಂದು ತೀಮಾರಿಸಿಸುವರು. <sup>೨</sup>ನಾಯಾಧಿತರು ಒಬ್ಬನಿಗೆ ಕೊರಡೆ ಏಟು ಹೊಡಬೇಕೆಂದು ತೀಮಾರಿಸಿದರೆ ಅವನು ಆ ತೀವ್ರ ಹೊಂದುವಷಣನ್ನು ಚೋರಲು ಮಲಗಿಸಿ ನಾಯಾಧಿತನ ಕಣ್ಣ ಮುಂದೆ ಅವರಿಗೆ ಕೊರಡೆ ಏಟು ಹೊಡಿಸಬೇಕು. ಅವನು ಅವರಾಧಕ್ಕನುಸಾರವಾಗಿ ಕೊರಡೆ ಏಟುಗಳ ಸಂಖ್ಯೆಯು ಏರುವದು. <sup>೩</sup>ಒಬ್ಬನಿಗೆ ನಲವತ್ತು ಹೊರಡೆ ಏಟುಗಳಿಂದ

ಹೆಚ್ಚುಗ್ಗಿ ಹೊಡೆಯಬಾರದು. ಅದಕ್ಕಿಂತ ಹೆಚ್ಚು ಹೊಡೆ ದರೆ ಅವನ ಪ್ರಾಣವು ನಿಮ್ಮ ದೃಷ್ಟಿಗೆ ಅಮೂಲ್ಯವಾಗಿಲ್ಲ ವೆಂದು ತಿಳಿದುಬರುತ್ತದೆ.

<sup>4</sup>“ಕಣವನ್ನು ತುಳಿಯಲು ಎತ್ತುಗಳನ್ನು ಉವೆಯೋಗಿಸುವಾಗ ಅಪ್ಯಾಗಳು ಧಾನ್ಯ ತಿನ್ನುತ್ತವೆ ಎಂದು ಅಪ್ಯಾಗ ಭಾಯಿಗಳನ್ನು ಕಟ್ಟಬಾರದು.

<sup>5</sup>ಇಬ್ಬರು ಅಣ್ಣತಮ್ಮುಂದಿರು ಜೀವಿಸುತ್ತಿರುವಾಗ ಒಬ್ಬನು ಮರ್ಕಾರ್ಲಿಲ್ಲದೆ ಸತ್ಯ ಹೋದರೆ ಅವನ ಹೆಂಡಿಯು ಕುಟುಂಬದಿಂದ ಹೊರಗೆ ಮದುವೆಯಾಗಬಾರದು. ಅವಳ ಮೈದುನ ಆಕೆಯಿನ್ನು ಮದುವೆಯಾಗಿ, ತನ್ನ ಮೈದುನ ಧರ್ಮವನ್ನು ನೆರವೇರಿಸಬೇಕು. <sup>6</sup>ಅಪಳಿಗೆ ಅವನಿಂದ ಹುಟುವ ಮೌದಲನೆಯ ಮಗು ಅವಳ ಮೌದಲನೆಯ ಗಂಡಸಿಗೆ ನೇರಿದ್ದೀಂದ ಪರಿಗಳಿಸಲ್ಪಡಬೇಕು. ಹೀಗೆ ಸತ್ಯಹೋದಿದ ಅಣ್ಣನ ವಂಜವು ಮುಂದುವರಿಯುವುದು. <sup>7</sup>ಆದರೆ ಮೈದುನನು ಸತ್ಯ ಹೋದ ತನ್ನ ಅಣ್ಣನ ಸ್ಥಾನವನ್ನು ತೆಗೆದುಕೊಳ್ಳಲು ಇಷ್ಟಪಡೆದೆ ಹೋದಲ್ಲಿ. ಆಕೆಯು ಉರಿನ ಹಿರಿಯರ ಬಳಿಗೆ ಹೋಗಿ ಹಿರಿಯರಿಗೆ ಹೀಗೆ ಹೇಳಬೇಕು: ‘ನನ್ನ ಮೈದುನನು ತನ್ನ ಅಣ್ಣನ ಹೆಸರು ಇನ್ನೇಲೀನಲ್ಲಿ ಉಳಿಸಲು ಇಷ್ಟಪಡುವುದಿಲ್ಲ.’ <sup>8</sup>ಆಗ ಉರಿನ ಹಿರಿಯರು ಆ ಮೈದುನನ್ನು ಕರಿಸಿ ಅವನಿಂದಿಗೆ ಮಾತನಾಡಬೇಕು. ಅವನು ತನ್ನ ನಿರಾರವನ್ನು ಬಡಲಾಯಿಸದೆ, ‘ನನಗೆ ಅವಳನ್ನು ಹೆಂಡಿಯಾಗಿ ತೆಗೆದುಕೊಳ್ಳಲು ಇಷ್ಟವಿಲ್ಲ’ ಎಂದು ಹೇಳಿದರೆ, <sup>9</sup>ಅವನ ಅಣ್ಣನ ಹೆಂಡಿಯು ಮುಂದೆ ಬಂದು ಹಿರಿಯರ ಸಮುಖಿದಲ್ಲಿ ಅವನ ಕಾಲಿನಿಂದ ಚಪ್ಪಲಿಗಳನ್ನು ತೆಗೆದು ಅವನ ಮುಖಕ್ಕೆ ಉಗಿಯಬೇಕು. ‘ತನ್ನ ಮೈದುನ ಧರ್ಮವನ್ನು ನೆರವೇರಿಸದೆ ತನ್ನ ಅಣ್ಣನಿಗೆ ವಂಜವನ್ನು ಕೊಡಿದವ ನಿಗೆ ಇದೇ ಗತಿ’ ಎಂದು ಹೇಳಬೇಕು. <sup>10</sup> ಆಗ ಅವನ ಸಂತಾನವು, ‘ಚಪ್ಪಲಿ ತೆಗೆಯಲ್ಪಟ್ಟ ಸಂತಾನ’ ಎಂದು ಕರೆಯಲ್ಪಡುವುದು.

<sup>11</sup>“ಇಬ್ಬರು ಗಂಡಸರು ಜಗಳವಾಡುತ್ತಿರುವಾಗ ಒಬ್ಬನ ಹೆಂಡಿಯು ಗಂಡನ ಸಹಾಯಮಾಡಿಕ್ಕೆ ಬಂದು ಜಗಳ ವಾಡುವ ಇನ್ನೊಬ್ಬ ಗಂಡಿನ ಗುತ್ತಾಂಗವನ್ನು ಹಿಡಿಯಬಾರದು. <sup>12</sup>ಅಂಥವಳ ಕೈಯನ್ನು ಕಡಿದು ಹಾಕಿರಿ; ದಯಿತೋರಿಸಬೇಡಿ.

<sup>13</sup>“ಮೋಸದ ತೂಕದ ಕಲ್ಲುಗಳನ್ನು ಉಪಯೋಗಿಸಬೇಡಿ. <sup>14</sup>ನಿಮ್ಮ ಮನೆಯೊಳಗೆ ಮೋಸದ ತೂಕದ ಕಲ್ಲುಗಳನ್ನಿಡಬೇಡಿ. <sup>15</sup>ನೀವು ಸರಿಯಾದ ತೂಕದ ಕಲ್ಲುಗಳನ್ನು ಉಪಯೋಗಿಸಬೇಕು. ಆಗ ನಿಮ್ಮ ದೇವರಾದ ಯಿಹೋವನು ನಿಮ್ಮವನ್ನು ಸ್ನಾನಿಸಿದ್ದಾನದಲ್ಲಿ ನೀವು ಹೀಗೆ ಅರಿಕೆ ಮಾಡಬೇಕು: ‘ನಮ್ಮ ಪೂರ್ವಿಕರು ಉರೂರು ತಿರುಗುತ್ತಿದ್ದ ಅರಾಮ್ಯರಾಗಿದ್ದರು. ಅವರು ಈಜಿಪ್ಪನ್ನು ಸೇರಿ ಅಲ್ಲಿಯೇ ನೇಲಿಸಿದರು. ಅಲ್ಲಿಗೆ ಅವರು ಹೋದಾಗ ಅವರು ಕೆಲವೇ ಆಗಿದ್ದರು. ಆದರೆ ಕಾಲಕ್ರಮೇಣ ಅವರು ದೊಡ್ಡಜಾಂಗವಾಗಿ ಅಭಿವೃದ್ಧಿ ಹೊಂದಿದರು. ಈಜಿಪ್ಪನವರು ನಮ್ಮನ್ನು ಕರಿಣವಾಗಿ ನೋಡಿಕೊಳ್ಳುತ್ತಿದ್ದರು. ನಮ್ಮನ್ನು ಗುಲಾಮರಾಗಿ ಉಪಯೋಗಿಸಿದರು. ನಮ್ಮನ್ನು ಹಿಂಸಿಸಿ, ಕಷ್ಟಕರವಾದ ಕೆಲವೆನ್ನು ಹೊಟ್ಟರು. <sup>17</sup>ಆಗ ನಾವು ನಮ್ಮ

ದ್ವೇಷಿಸುತ್ತಾನೆ. ಹೌದು, ಆತನು ಮೋನ ವಾಡುವವರನ್ನು ದ್ವೇಷಿಸುತ್ತಾನೆ.

### ಅಮಾಲೇಕ್‌ರನ್ನು ನಾಶಮಾಡಬೇಕು

<sup>17</sup>“ನೀವು ಈಜಿಪ್ಪನ್ನಿಂದ ಹೊರಬರುವಾಗ ಅಮಾಲೇಕ್‌ರು ನಿಮಗೆ ಏನು ಮಾಡಿದರಿಂಬುದನ್ನು ನೆನಪಿನಲ್ಲಿದಿರಿ. <sup>18</sup>ಅಮಾಲೇಕ್‌ರು ದೇವರನ್ನು ಗೌರವಿಸಲಿಲ್ಲ. ನೀವು ಆಯಾಸಗೊಂಡು ಬಲಹಿನರಾಗಿದ್ದಾಗ ಅವರು ನಿಮ್ಮ ಮೇಲೆ ಬಿದ್ದರು. ನಿಮ್ಮ ಗುಂಪಿನಲ್ಲಿ ಹಿಂದೆ ಉಳಿದವರನ್ನು ಲಾಲ್ ಕೊಂಡರು. <sup>19</sup>ಆದುದಿರಂದಲೇ ಅಮಾಲೇಕ್‌ರನ್ನು ಈ ಭೂಮಾಳದಲ್ಲಿರದಂತೆ ಮಾಡಬೇಕು. ನೀವು ನಿಮ್ಮ ದೇಶವನ್ನು ಪ್ರವೇಶಿಸುವಾಗ ನೀವು ಹಾಗೆ ಮಾಡಬೇಕು. ನಿಮ್ಮ ಸುತ್ತಮುತ್ತಿರುವ ವೇರಿಗೆಂದ ದೇವರು ನಿಮಗೆ ಶಾಂತಿಯನ್ನು ಅನುಗ್ರಹಿಸುವನು. ಆದರೆ ಅಮಾಲೇಕ್‌ರನ್ನು ನಾಶ ಮಾಡುವ ಕಾರ್ಯವನ್ನು ಮರಿಯಬೇಡಿರಿ.

### ಪ್ರಥಮ ಘಳಿ

**26** “ನಿಮ್ಮ ದೇವರಾದ ಯಿಹೋವನು ನಿಮಗೆ ಕೊಡುವ ದೇಶವನ್ನು ನೀವು ಬೇಗನೆ ಪ್ರವೇಶಿಸಲಿದ್ದಿರಿ. ಆ ದೇಶವನ್ನು ಸ್ವಾಧೀನಮಾಡಿಕೊಂಡು ಅಲ್ಲಿ ನೇಲಿಸುವಿರಿ. <sup>2</sup>ಯಿಹೋವನು ಕೊಡುವ ಆ ದೇಶದಲ್ಲಿ ನೀವು ಪ್ರಥಮ ಬೆಳಿಯನ್ನು ಕರಿಸುವಿರಿ. ಪ್ರಳಿಗಳಲ್ಲಿ ಧಾಸ್ಯವನ್ನು ಕೂಡಿಸುವಾಗ ಪ್ರಥಮ ಭಾಗವನ್ನು ಪ್ರತ್ಯೇಕ ವಾಗಿಟ್ಟು ದೇವರಾದ ಯಿಹೋವನು ತನ್ನ ಆಲಯಕ್ಕೂಗಿ ಅರಿಸುವ ಸ್ಥಳಕ್ಕೆ ಅದನ್ನು ತೆಗೆದುಕೊಂಡು ಹೋಗಿ. <sup>3</sup>ಅಲ್ಲಿ ನೇವೆ ಮಾಡುತ್ತಿರುವ ಯಾಜಕನಿಗೆ, ‘ಯಿಹೋವನು ನನ್ನ ಪೂರ್ವಿಕರಿಗೆ ಒಂದು ದೇಶವನ್ನು ಕೊಡುವುದಾಗಿ ವಾಗ್ಣನ ಮಾಡಿದನು. ನಾನು ಆ ದೇಶಕ್ಕೆ ಬಂದಿರುತ್ತೇನೆ’ ಎಂದು ಹೇಳಬೇಕು.

<sup>4</sup>“ಯಾಜಕನು ನಿಮ್ಮ ಕೈಯಲ್ಲಿರುವ ಪ್ರಟಿಯನ್ನು ತೆಗೆದುಕೊಂಡು ಯಿಹೋವನು ಯಜ್ಞವೇದಿಕೆಯ ಎದುರು ಇಡುವನು. <sup>5</sup>ಆಗ ನಿಮ್ಮ ದೇವರಾದ ಯಿಹೋವನು ಸ್ನೇಧಾನದಲ್ಲಿ ನೀವು ಹೀಗೆ ಅರಿಕೆ ಮಾಡಬೇಕು: ‘ನಮ್ಮ ಪೂರ್ವಿಕರ ಕರಿಣವಾಗಿ ನೋಡಿಕೊಳ್ಳುತ್ತಿದ್ದರು. ನಮ್ಮನ್ನು ಗುಲಾಮರಾಗಿ ಉಪಯೋಗಿಸಿದರು. ನಮ್ಮನ್ನು ಹಿಂಸಿಸಿ, ಕಷ್ಟಕರವಾದ ಕೆಲವೆನ್ನು ಹೊಟ್ಟರು. <sup>7</sup>ಆಗ ನಾವು ನಮ್ಮ

ପୂର୍ବିକର ଦେଵରାଦ ଯେହୋଏବିଗେ ମୋରେଯିଟ୍ଟିପୁ. ଆତନୁ ନମ୍ବୁ ଶୋଗନ୍ତୁ ଆଲିହିଦନୁ; ନମ୍ବୁ ସଂକଟ, ବେଦନେଗଳନ୍ତୁ ନୋହିଦନୁ. ୫ଆମୀଏଲେ ତନ୍ତ୍ର ଭୁଜ ପରାକ୍ରମଦିନ ଯେହୋଏବନୁ ନମ୍ବୁନ୍ତୁ କୁଚିଷ୍ଟିନିଂ ହୋରତଂଦନୁ. ଆତନୁ ଅଧୁତକାର୍ଯ୍ୟ ଗଳନ୍ତୁ, ଆଶ୍ରୟକ କରିବାର କାର୍ଯ୍ୟ ଗଳନ୍ତୁ ମାକିଦନୁ. ୬ଅଲ୍ଲିଠ ନମ୍ବୁନ୍ତୁ କେରଦତଂଦ ନମ୍ବୁଗେ ତୁ ବେଳୀଯ ଦେଇପନ୍ତୁ କୋଟ୍ଟନୁ. ୧୦ତୁ ଯେହୋଏବନେ, ନୀଏନୁ କୋଟ୍ଟ ଦେଇତଦଲ୍ଲି ବେଳିଦ ବେଳୀଯିଲ୍ଲ ପ୍ରଥମ ଫଳଗଳନ୍ତୁ ତମିଦେଇନେ.''

“ଆ ପ୍ରଥମ ବେଳୀଯିନ୍ତୁ ନିମ୍ନ ଦେଵରାଦ ଯେହୋଏବନୁ ମୁହିଁ ସୁରିଦୁ ଆରାଧିନ୍ବେଇକୁ. ୧୧ନିଏବା ନିମ୍ନ ହେବଦି ମୁଖ୍ୟ ନେଇର ଅଲ୍ଲି ଉଲ୍ଲବ୍ଧ ମାକି ନାମେହିକିନ୍ବେଇକୁ. ନିମ୍ନ ଉଲିରିନ୍ତିରୁଵ ଲେଖିଯିରୋଳିଦିଗି ମୁହଁ ପରଦେଇଶସ୍ତରୀଂଦିଗି ନିମ୍ନ ପ୍ରଥମ ଫଳଗଳନ୍ତୁ ହଂଜିକୋଳ୍ଟିରି.

୧୨“ପ୍ରତିେ ମୁଖ୍ୟ ବେଳୀଯ ପରିପର୍ବ ଦଶମାଂତର ପରିଷାରିଯିରୁପଦୁ. ଆଗ ନିମ୍ନ ବେଳୀଯ ହେତୁନେଯ ବଂଦ ଅଂଶପନ୍ତୁ ଲେଖିଯିରିଗୁ ପରଦେଇଶସ୍ତରିଗୁ ଅନାଧରିଗୁ ବିଧବେଯିରିଗୁ କୋଡ଼ିବେଇକୁ. ଆଗ ଅପରିଗେ ଉଲ୍ଲବ୍ଧ ମାକିରି ନାକମ୍ପ୍ୟ ଜିରୁପଦୁ. ୧୩ନିନ୍ତୁ ଦେଇଵରାଦ ଯେହୋଏବନୀ ନୀଏନୁ ହେଇ ହେଇବେଇକୁ: ‘ନନ୍ଦ ମନୀଯେଳିଗାନ୍ତର ନନ୍ଦ ବେଳୀଯ ପରିକାଢ଼ ଭାଗ ପନ୍ତୁ ତେଗୁ ଲେଖିଯିରିଗେ ପରଦେଇଶସ୍ତରିଗେ, ଅନାଧ ରିଗେ. ବିଧବେଯିରିଗେ କୋଟ୍ଟିରୁତେଇନେ. ନିନ୍ତୁ କଟ୍ଟିଗଲ ନ୍ତ୍ରୀଲ୍ଲ ଅନୁସରିକିଦେଇନେ. ନିନ୍ତୁ ଆଶ୍ରୀଗାରୀ ବିଧୀଯ ନାଗଲୁ ନିରାକରିନିଲି. ନାନୁ ଅପରାଧନ୍ତୁ ମାରୀ ଲିଲ୍. ୧୪ନାନୁ ଦୁଃଖଦିଲ୍ଲିରୁଵାଗ ଆ ଆକାରପନ୍ତୁ ଉଲ୍ଲବ୍ଧମାକିଲିଲ୍. ତୁ ବେଳୀଯନ୍ତୁ ଲେଖିରିନିବାଗ ନାନୁ ଅଶୁଦ୍ଧନାଗିରିଲି. ସତ୍ତ୍ଵପରିଗାର ତୁ ଆକାର ପନ୍ତୁ ଅଧିକରିନିଲି. ନନ୍ଦ ଦେଇଵରାଦ ଯେହୋଏବନେ, ନାନୁ ନିନ୍ତୁ ଆଶ୍ରୀଗାରୀ ବିଧୀଯନାଗିଦେଇନେ. ନିନ୍ତୁ ଆଶ୍ରୀହିକିଦିଲା ଏବଂ କାର୍ଯ୍ୟ ଗଳନ୍ତୁ ନାନୁ ମାକିଦେଇନେ. ୧୫ନିନ୍ତୁ ପରିକାଢ଼ ନିବାସଦିନ ନନ୍ଦନ୍ତୁ ନୋହେଇ. ନିନ୍ତୁ ଜନାଂଗାଦ ଜ୍ଞାନେଲନ୍ତୁ ଆଶୀର୍ବଦିନୁ. ନିନ୍ତୁ ନମ୍ବୁଗେ କୋଟ୍ଟିରୁଵ ଦେଇପନ୍ତୁ ଆଶୀର୍ବଦିନୁ. ନମ୍ବୁପରିକାରିଗେ ନିନ୍ତୁ ବାଗ୍ନାନ ମାକିରୁବିଲୁ.

### ଯେହୋଏବନ ଆଶ୍ରୀଗାରୀ ବିଧୀଯରାଗି

୧୬“ତୁ ଏଲାଲ୍ଲ କଟ୍ଟିଗଲନ୍ତୁ ମୁହଁ ନିଯମଗଳନ୍ତୁ ଅନୁସରିଲୁ ନିମ୍ନ ଦେଇଵରାଦ ଯେହୋଏବନୁ ଜିମ୍ବଦୁ

ନିମ୍ବଗେ ଆଶ୍ରୀହିନୁତ୍ତାନେ. ନିମ୍ନ ପୂର୍ବିଣ ହୃଦୟ ଦିନଦିଲୁ ଆଶ୍ରୀଦିଲୁ ଅପରାଧନ୍ତୁ ଲେଖିରେଇଲୁ ଅନୁସରିଗିଲି. ୧୭ଯେହୋଏବନୁ ନିମ୍ନ ଦେଇଵରିଂଦୁ ନିଏପୁ ତୁ ଦିନ ପ୍ରତିଜ୍ଞାମାକିଦିଲି. ଆତନୁ ହେଇଦ ଏଲାଲ୍ଲ କଟ୍ଟିଲ୍, ଏଥି ନିଯମଗଳନ୍ତୁ ଅନୁସରିଲି. ରିଂଦୁ ପ୍ରତିଜ୍ଞା ମାକିରୁତେଇଲି. ଆତନୁ ହେଇଦିଲ୍ଲେଲା ମାଦୁପରିବିଲି. ୧୮ତୁ ହୋତୁ ଯେହୋଏବନୁ ନିମ୍ନ ତନ୍ତ୍ର ପ୍ରତିଜ୍ଞା ଜନାଂଗପାଦିନ ଶ୍ରୀକରିନ୍ଦ୍ରିଦ୍ଵାନେ ଏବଂ ବାଗ୍ନାନ ମାଦୁତ୍ତାନେ. ନିଏପୁ ଆତନ ଏଲାଲ୍ଲ ଆଶ୍ରୀଗାରୀ ବିଧୀଯରାଗିଲି. ୧୯ଏଲାଲ୍ଲ ଜନାଂଗଗାରିଙ୍କ ନିମ୍ନ ବୁଲିପରାଦ ଜନାଂଗପ ନାଗି ମାଦୁପରିବନୁ. ଦେଇରୁ ନିମ୍ବଗେ ଜନରିଂଦ ହୋଗାରେଇଯନ୍ତୁ ପ୍ରତ୍ୟାତିଯନ୍ତୁ ମୁହଁ ଗାରିପରନ୍ତୁ ବରମାଦୁପରିବନୁ; ଆତନ ବାଗ୍ନାନ ମାକିଦିନତେଇ ନିଏପୁ ପବିତ୍ର ଜନରାଗୁପିରି.”

ଜନରାଗୀ କଟ୍ଟିନିଂ ମାକିଦ ସ୍ଵାରକ କଲୁଗଲୁ  
**27** ୨୦ଏତେ ମୁହଁ ସମୁହଦ ହିରିଯିରୁ ଜନ ରୋଂଦିଗେ ମାତନାକିଦରୁ. ୨୧୦୧୦୧ ଯେହୋଏଯ ହେଇଦେଇନେନିଦରି, “ନାନୁ ଆଶ୍ରୀହିକିଦ ଏଲାଲ୍ଲ ଏଥି ଗଳନ୍ତୁ ଅନୁସରିଗିଲି. ୨୧ନିଏପୁ ବେଇନେଇ ଜୋଇନାର ନରିଯନ୍ତୁ ଦାଟି ନିମ୍ନ ଦେଇଵରାଦ ଯେହୋଏବନୁ କୋରୁପ ଦେଇପନ୍ତୁ ପ୍ରବୈତିନ୍ପିରି. ଆ ଦିନ ଦେଇଦ୍ରୁ ଦେଇଦ୍ରୁ କଲୁଗଲନ୍ତୁ ରାତି ହାର ଅନ୍ଦନ୍ତୁ ଗାରେ ମାକିରି. ୩ଅଦର ମେଲ୍ ନାନୁ ଆଶ୍ରୀହିଦେଇଲାଲ୍ଲ ବରେଯିରି. ନିଏପୁ ହୋଇ ଦାଟିଦାଗ ତୁ କାର୍ଯ୍ୟ ପନ୍ତୁ ମାଦ ବେଇକୁ. ଆନଂତର, ଆତନ ନିମ୍ନ ପୂର୍ବିକରିଗେ ବାଗ୍ନାନ ମାକିଦ ସମ୍ବନ୍ଧିଯାଦ ଦେଇଦିଲାଶ୍ରୀ ହୋଇଗିଲି.

“ନିଏପୁ ଆ ଦେଇଶିଦାଳିଗେ ପ୍ରବୈତିମାକିଦ ନନ୍ତର ନାନୁ ହେଇଦେଇଲାଲ୍ଲିପନ୍ତୁ ନିଏପୁ ପରିବାଲେନ୍ବେଇକୁ. ପବାଲ୍ଲ ବେଇଦ୍ରୁ ଦେଇଦ୍ରୁ ମେଲ୍ ସାକ୍ଷିର ଫ୍ରଣ୍ଟଭବନ୍ତୁ ନିଲିନ୍ ବେଇକୁ. ଅଦକେ ଗାରେ ମାକି. ୫ଅମୀଏଲ୍ ଆଲ୍ଲିଯେଇ କଲୀ ନିଂଦ ବଂଦ ଯୁଜ ପେଦିକେଯନ୍ତୁ କଟିରି. ଆ କଲୁଗଲନ୍ତୁ ଗଳନ୍ତୁ କେତ୍ରି କଟିଲି କଟିଲି ଦିନ ପରିବାଲେନ୍ବେଇକୁ. ବାରଦୁ. ୬କଟିଦ କଲୁଗଲ୍ଲିଠିଂ ଯୁଜ ପେଦିକେଯନ୍ତୁ କଟିବାରଦୁ. ଆ ଯୁଜ ପେଦିକେଯ ମେଲ୍ ନିମ୍ନ ଦେଇଵ ରାଦ ଯେହୋଏବନୀଗେ ସବାରୀଗକୋଏମବନ୍ତୁ ଅଧିକିଲି. ୭ନିଏପୁ ଆଲ୍ଲ ଯୁଜ ପ୍ରବୈତିକି ସମାଧାନ ଯୁଜ ଦ ହୋଇପନ୍ତୁ ମାଦବେଇକୁ. ଅଲ୍ଲ ଦେଇର ସନ୍ତ୍ରିଧାନଦିଲ୍ଲି ଲାଙ୍କଦ ତିଂଦୁ ନିଂଦାପରିଷଦିଲି. ୮ଆ କଲୁଗଲ୍ଲ ମେଲ୍ ତୁ ଲାଙ୍କଦେଇଶିଗଲନ୍ତୁ ଲାଙ୍କଦ ପ୍ରବୈତିକି ନିଂଦାପରିଷଦିଲି.

### नीतिक्रमगालीरुप आपके जनर समृद्धि

“मौलीयो यजाकरू इस्त्रैला समुक्त दरवर्दींदिगे मातनादिरु. आग मौलीयो, “इस्त्रैलरी, मासनवागि नन्ह मातुगालन्नु कैलीरि. तो दिन नीेवृ देवराद यीहोवन स्त्रैय पृजि याकिरुत्तीरि. १० आदुदरिंद आतनु कैलीदील वन्नु माकिरि. नानु तो होतु निमग्गी कैलीवंध आतन अप्पेत्तिगालिगो विधीया मागालो विधीया रागिरि.” वांदु कैलीदनु. ११ आदी दिवस वैलीयु जनरिग्गी कैलीदीनोंदरी, १२ “ज्ञोएन्ना नदि दाचिदनंतर, सिमेयैला, लैवी यीहोद, इस्त्राकारा, योलेस्फारा, मुत्तु बिन्नामीनन्न पंलदपरु गैरिज्जेमा बिंदूद मेली निंतु देवर आशीवादवन्नु छदबीकु. १३ आदी वैकार रोबीला, गादा, अल्लरा, ज्ञेयलोना, दाना मुत्तु नफ्तुली कुलदपरु पबाला बिंदूद मेली निंतु देवर आवचनवन्नु छदबीकु.

१४ “लैवीयरु गृष्टीयाद स्त्रैरदली इस्त्रैल रेल्लरीग्गी कैलीदीकु: १५ “सुल्खदीवरन्नु माकिगुप्त स्त्रैलदलीदुवन्नु आवग्रस्तनागली; आदेवरु गालु मनुव्वन शेकीलस्वेवै; केल्लु, मुर, कैताली गालींद माकिदपुगाली. यीहोवनु अव्वगालन्नु द्वैदीमुत्ताने.”

“आग वल्ला जनरु, ‘अमीना’ वांदु कैलीदीकु.

१६ “लैवीयरु, ‘तंदीतायीगालन्नु सनान्नीस दवन्नु आवग्रस्तनागली” वांदु कैलीदीकु.

“आग समुक्तदवर्लरू, ‘अमीना’ वांदु कैलीदीकु.

१७ “लैवीयरु, ‘नीरेयवन गिकल्लीन स्त्रैल बदलायीसुवन्नु आवग्रस्तनागली” वांदु कैलीदाग वल्लरू ‘अमीना’ वांदु कैलीदीकु.

१८ “लैवीयरु, ‘कुरुकिरी तप्पुदारि त्तोरिसु वन्नु आवग्रस्तनागली” वांदु कैलीदीकु.

“आग समुक्तदवर्लरू, ‘अमीना’ वांदु कैलीदीकु.

१९ “लैवीयरु, ‘वरदीस्त्रैरिगी, अनाधरिग मुत्तु विधवेयिरी नायीवाद त्रिवेषन्नु कौद दवन्नु आवग्रस्तनागली” वांदु कैलीदीकु.

“आग वल्लरू, ‘अमीना’ वांदु कैलीदीकु.

२० “लैवीयरु, ‘तंदीयु कैंदत्तियोंदिग्गी लैंगिक संबंधविट्टु कौलदवन्नु आवग्रस्तनागली. अवनु तन्नु तंदीगी अव्वान माकिदनु.”

“आग समुक्तदवर्लरू, ‘अमीना’ वांदु कैलीदीकु.

२१ “लैवीयरु, ‘यावनादरु वृजीयोंदिगी संभोगिसिदरे अवनु आवग्रस्तनागली” वांदु कैलीदीकु.

“आग वल्लरू, ‘अमीना’ वांदु कैलीदीकु.

२२ लैवीयरु, ‘तन्नु तंगियन्नु गली अधवा मल तायीयन्नु गली कोदुववन्नु आवग्रस्तनागली” वांदु कैलीदीकु.

“आग समुक्तदवर्लरू, ‘अमीना’ वांदु कैलीदीकु.

२३ “लैवीयरु, ‘तन्नु अत्तीयोंदिन लैंगिक संबंधविट्टु कौलदवन्नु आवग्रस्तनागली” वांदु कैलीदीकु.

“आग समुक्तदवर्लरू, ‘अमीना’ वांदु कैलीदीकु.

२४ “लैवीयरु, ‘ज्ञेलू बृजीकीयन्नु कौली माकिदवन्नु कौदियुल्लददिर्दूरू सक आवग्रस्तनागली” वांदु कैलीदीकु.

“आग समुक्तदवरु, ‘अमीना’ वांदु कैलीदीकु.

२५ “लैवीयरु, ‘नीरवराधीयन्नु कौल्लुल हण त्तेदुकौल्लुववन्नु आवग्रस्तनागली” वांदु कैलीदीकु.

“आग वल्लरू, ‘अमीना’ वांदु कैलीदीकु.

२६ “धर्म आस्त्रवन्नु वैलू ताप्तीसुवदकूली अव्वगालन्नु अनसरिसीकूली नीराकरिसुववन्नु आवग्रस्तनागली” वांदु लैवीयरु कैलीवाग समुक्तदवर्लरू, ‘अमीना’ वांदु कैलीदीकु.”

### कृष्णगालन्नु अनुसरिसिदवर आशीवाद

**28** “नानु कैलीदींद वल्ला धर्म आस्त्रवन्नु अनुसरिसी अदक्षे विधीयरादरे निम्मी देवराद यीहोवन्नु वृष्टंद वल्ला देशगाली गिंत निम्मी देशपु अति उन्नुत्तान्दलीरुव देशवन्नागी वादुववन्नु. २ नीेवृ देवरिग्गी विधीयरादरे तो वल्ला आशीवाददगुली निम्मीदागुवपु.

३ “यीहोवन्नु निम्मीन्नु कौलगालीरुयो वृष्टंदगालीरुयो अशीवंदिसुवन्नु.

४ यीहोवन्नु निम्मीन्नु अशीवंदिसी निमग्गी अनेक मक्तुलन्नु अनुग्रहिसुवन्नु. निम्मी

- ಹೊಲಗಳನ್ನು ಆಶೀರ್ವದಿಸಿ ಒಳ್ಳಿಯ ಬೆಳ್ಳಿಯನ್ನು ಅನುಗ್ರಹಿಸುವನು. ನಿಮ್ಮ ಪಶು ಪ್ರಾಣಿಗಳನ್ನು ಆಶೀರ್ವದಿಸಿ ಹೆಚ್ಚು ಮರಿಗಳನ್ನು ಈಯುವಂತೆ ಮಾಡುವನು ಆತನು ನಿಮ್ಮ ಎಲ್ಲಾ ಕರು ಕುರಿ ಮರಿಗಳನ್ನು ಆಶೀರ್ವದಿಸುವನು.
- 5 ಯಿಹೋವನು ನಿಮ್ಮ ಪ್ರಟಿಗಳನ್ನೂ ವಾತ್ತೆ ಗಳನ್ನೂ ಆಶೀರ್ವದಿಸಿ ಅವು ಯಾವಾಗಲೂ ಆಹಾರ ವಾರಾಧ್ಯಗಳಿಂದ ತುಂಬಿರುವಂತೆ ಮಾಡುವನು.
- 6 ನೀವು ಮಾಡುವ ಎಲ್ಲಾ ಕಾರ್ಯಗಳಲ್ಲಿ ಸಫಲ ಹೋಂದುವಂತೆ ಆಶೀರ್ವದಿಸುವನು.

7 “ವೈರಿಗಳು ನಿಮ್ಮೆದುರಾಗಿ ಯುದ್ಧವೂಡಲು ಬಂದಾಗ ನಿಮಗೆ ಆತನು ಸಹಾಯ ಮಾಡುವನು. ವೈರಿಗಳು ಒಂದು ದಿಕ್ಕಿನಿಂದ ಒಂದರೆ ಒಳು ದಾರಿಯಲ್ಲಿ ಪೆಲಾಯಿನ ಮಾಡುವರು.

8 “ಯಿಹೋವನು ನಿಮ್ಮನ್ನು ಆಶೀರ್ವದಿಸುವನು. ನೀವು ಮಾಡುವ ಕಾರ್ಯಗಳನ್ನೇಲ್ಲಾ ಆಶೀರ್ವದಿಸುವನು. ನಿಮಗೆ ಹೊಡುವ ದೇಶದಲ್ಲಿ ನೀವು ವಾಸಿಸುವಾಗ ನಿಮ್ಮನ್ನು ಆಶೀರ್ವದಿಸುವನು. <sup>9</sup> ನೀವು ಯಿಹೋವನು ಆಜ್ಞೆಗಳಿಗೆ ವಿಧೇಯರಾದರೆ ನಿಮ್ಮ ದೇವರಾದ ಯಿಹೋವನು ನಿಮ್ಮನ್ನು ತನ್ನ ವಾಗ್ಣನಕ್ಕನುಸಾರಾಗಿ ವಿಶೇಷಾದ ಸ್ವರ್ಚೀಯ ಪ್ರಜೀಯನಾಗಿ ಮಾಡುವನು. <sup>10</sup> ಆಗ ನಿಮ್ಮ ದೇಶದಲ್ಲಿ ವಾಸಿಸುವವರೆಲ್ಲರೂ ನೀವು ದೇವರ ಹೆಸರಿ ನಿಂದ ಕರೆಯಲ್ಪಟ್ಟವರೆಂಬುದನ್ನು ನೋಡುವಾಗ ನಿಮಗೆ ಭಯಪಡುವರು.

11 “ನಿಮ್ಮ ದೇವರಾದ ಯಿಹೋವನು ನಿಮಗೆ ಒಳ್ಳಿಯ ವಸ್ತುಗಳನ್ನು ಹೊಡುವನು; ನಿಮಗೆ ಹೆಚ್ಚು ಮಕ್ಕಳನ್ನು ಅನುಗ್ರಹಿಸುವನು. ನಿಮ್ಮ ಪಶುಗಳು ಹೆಚ್ಚು ಮರಿಗಳನ್ನು ಈಯುವಂತೆ ಮಾಡುವನು. ಯಿಹೋವನು ನಿಮಗೆ ಹೊಡುವಾಗಿ ವಾಗ್ಣನ ಮಾಡಿದ ದೇಶದಲ್ಲಿ ನಿಮ್ಮ ಹೊಲವೆ ಒಳ್ಳಿಯ ಬೆಳ್ಳಿಗಳನ್ನು, ವಲಿಸುತ್ತ ದೇ. <sup>12</sup> ಯಿಹೋವನು ತನ್ನ ಆಶೀರ್ವಾದಗಳಿಂಬ ಭಂಡಾರ ವನ್ನೇ ನಿಮಗೆ ತೆರೆಯುವನು. ಕಾಲಕ್ಕೆ ತಕ್ಕಹಾಗಿ ಮಳೆ ಸುರಿಯುವಂತೆ ಮಾಡುವನು; ನಿಮ್ಮ ಕಾರ್ಯವನ್ನೇಲ್ಲಾ ಸಫಲ ಮಾಡುವನು. ಇತರ ದೇಶಗಳಿಗೆ ಸಾಲ ಹೊಡಲು ನಿಮ್ಮಲ್ಲಿ ಹಣವಿರುವರು; ಬೇರೆಯವರಿಂದ ಸಾಲ ತೆಗೆದುಕೊಳ್ಳುವ ಅವಶ್ಯಕತೆ ನಿಮಗೆ ಬಾರದು. <sup>13</sup> ಯಿಹೋವನು ನಿಮ್ಮನ್ನು ತಲೆಯನಾಗಿ ಮಾಡಲು ಬಯಸುತ್ತಾನೆಯೇ ಹೊರತು ಬಾಲವನ್ನಾಗಿಯಲ್ಲ. ನೀವು ಮೇಲಿನ ಅಂತಸ್ತಿನಲ್ಲಿರಬೇಕು. ಕೆಳಗಿನದರಲ್ಲಿ

ಅಲ್ಲ. ನೀವು ಯಿಹೋವನ ಆಜ್ಞೆಯನ್ನು ಪಾಲಿಸಿದಾಗ ನಿಮಗೆ ಹೀಗೆ ಆಗುವರು. <sup>14</sup> ನಾನು ಈ ಹೊತ್ತು ಬೊಂಧಿಸುವ ಯಾವುದನ್ನೂ ನೀವು ಉಲ್ಲಂಘಿಸಬಾರದು. ಇತರ ದೇವರುಗಳನ್ನು ಹಿಂಬಾಲಿಸಿ ಅವರಗಳನ್ನು ಪೂಜಿಸಬಾರದು.

### ಕಟ್ಟಳಿಗಳನ್ನು ಅನುಸರಿಸದಿದ್ದಲ್ಲಿ ಶಾಪ

15 “ನಿಮ್ಮ ದೇವರಾದ ಯಿಹೋವನು ನಿಮಗೆ ಹೊಡುವ ಆಜ್ಞೆ ಕಟ್ಟಳಿಗಳಿಗೆ ನೀವು ವಿಧೇಯರಾಗದಿದ್ದ ಈ ಕಟ್ಟ ಸಂಗತಿಗಳು ನಿಮಗೆ ತಟ್ಟವಷ:

16 “ನಿಮ್ಮ ಹೊಲದಲ್ಲಿಯೂ ನೀವು ವಾಸಿಸುವ ಪಟ್ಟಣದಲ್ಲಿಯೂ ಯಿಹೋವನು ನಿಮ್ಮನ್ನು ಶಿಫಿಸುವನು.

17 ನಿಮ್ಮ ಪ್ರಟಿಗಳನ್ನೂ ವಾತ್ತೆಗಳನ್ನೂ ಆಹಾರ ವಿಲ್ಲದಂತೆ ಬರಿದಾಗಿ ಮಾಡುವನು.

18 ನಿಮಗೆ ಹೆಚ್ಚು ಮಕ್ಕಳಿಲ್ಲದಂತೆ ಮಾಡುವನು. ನಿಮ್ಮ ಹೊಲಗಳನ್ನು ಶಿಫಿಸಿ ನಿಮಗೆ ಹೆಚ್ಚು ಬೆಳ್ಳಿಯಾಗದಂತೆ ಮಾಡುವನು. ನಿಮ್ಮ ಪಶು ಪ್ರಾಣಿಗಳನ್ನು ಆಪುಗಳು ಮರಿಗಳನ್ನು ಈಯದಂತೆ ಮಾಡುವನು. ಆತನು ನಿಮ್ಮ ಎಲ್ಲಾ ಮರಿಗಳನ್ನೂ ಕರುಗಳನ್ನೂ ಶಿಫಿಸುವನು.

19 ನೀವು ಎಲ್ಲಾ ಸಮಯಗಳಲ್ಲಿ ಮಾಡುವ ಎಲ್ಲಾ ಕೆಲಸ ಕಾರ್ಯಗಳನ್ನು ನಿಮ್ಮ ದೇವರಾದ ಯಿಹೋವನು ಶಿಫಿಸುವನು.

20 “ನೀವು ಕಟ್ಟಕಾರ್ಯಗಳನ್ನು ಮಾಡಿ ಯಿಹೋವ ನಿಂದ ದೂರವಾಗಿ ಹೋದರೆ ನಿಮಗೆ ಕಟ್ಟಸಂಗತಿಗಳು ಉಂಟಾಗುವವು. ನಿಮಗೆ ಉಪದ್ರವಗಳೂ ಮನಸ್ಸಿಗೆ ಅಸಮಾಧಾನವೂ ಉಂಟಾಗುವವು. ನೀವು ಸಂಪೂರ್ಣವಾಗಿ ನಾಶವಾಗುವ ತನಕ ಈ ಸಂಗತಿಗಳು ನಿಮ್ಮನ್ನು ಬಾಧಿಸುವವು. ನೀವು ಆತನನ್ನು ತೊರದದ್ದರಿಂದ ನಿಮಗೆ ಹಾಗೆ ಮಾಡುವನು. <sup>21</sup> ನೀವು ಸ್ವಾಸ್ಥ್ಯಾಗಿ ಹೋಂದಲಿರುವ ದೇಶದಿಂದ ನೀವು ನಾಶವಾಗುವವರೆಗೆ, ನಿಮ್ಮ ದೇವರಾದ ಯಿಹೋವನು ನಿಮಗೆ ಭಯಂಕರವಾದ ರೋಗಗಳನ್ನು ಬರಮಾಡುವನು. <sup>22</sup> ಜ್ವರ, ಬಾಧೆ, ದೇಹ ಉದಿ ಹೊಳ್ಳುವಿಕೆ ಇಪುಗಳಿಂದ ನಿಮ್ಮನ್ನು ಶಿಕ್ಷಿಸುವನು. ನಿಮ್ಮ ದೇಶದೊಳಗೆ ಸಹಿಸಲಾರದ ಉಷ್ಣವನ್ನು ಕಳುಹಿಸಿ ಮಳೆ ಬೀಳದಂತೆ ಮಾಡುವನು. ನಿನ್ನ ಬೆಳೆ ರೋಗದಿಂದಲೂ ಬಿಸಿಲಿನಿಂದಲೂ ನಾಶವಾಗುವವುದು. ಇವೆಲ್ಲ ನಿಮಗೆ ಉಂಟಾಗಿ ನೀವು ನಾಶವಾಗುವ ತನಕ ಮುಂದ ರಿಯುವವು. <sup>23</sup> ಆಕಾಶದಲ್ಲಿ ಮೋಡಗಳೇ ಇರದ ಕಾದ

ಹಿತ್ತಾಳಿಯಂತಿರುವುದು. ಕಾಲಿನಡಿಯಲ್ಲಿರುವ ನೆಲವು ಕಚ್ಚಿಂದಂತೆ ಗಟ್ಟಿಯಾಗಿರುವುದು.<sup>24</sup> ಯಿಹೋವನು ನಿಮಗೆ ಮಳಿಯನ್ನು ಬೀಳಮಾಡುವುದಿಲ್ಲ; ಕೇವಲ ಧೂಳು ಮತ್ತು ಮರಳು ಆಕಾಶದಿಂದ ಬೀಳುವುದು. ನೀವು ನಾಶವಾಗುವವರೆಗೆ ಅದು ಹೇಳಿನಿಂದ ಬೀಳುತ್ತಿರುವುದು.

<sup>25</sup> “ನಿಮ್ಮ ವೈರಿಗಳು ಬಂದು ನಿಮ್ಮನ್ನು ಸೋಲಿಸಿದು ಪಂತೆ ಮಾಡುವನು. ನೀವು ಬಂದು ದಾರಿಯಿಂದ ನಿಮ್ಮ ವೈರಿಗೆ ಎದುರಾಗಿ ಯುದ್ಧಕ್ಕೆ ಇಳಿದರೆ ಪಳುದಾರಿಗಳಿಂದ ರಣರಂಗದಿಂದ ಪಲಾಯನ ಮಾಡುವಿರಿ. ನಿಮಗೆ ಸಂಭವಿಸುವ ಬಾಧೆಗಳನ್ನು ಸೋಣಿ ಇತರ ಜನಾಂಗ ದವರು ಭಯಪಡುವರು.”<sup>26</sup> ಕಾಡುವಕ್ಕಿಂತಿರುವುದು ಮತ್ತು ಕಾಡುವುದುಗಳಿಗೆ ನಿಮ್ಮ ಹೆಣಗಳು ಅಕಾರವಾಗುವವು. ಅವುಗಳನ್ನು ಒಡಿಸಲು ಯಾರೂ ಇರುವುದಿಲ್ಲ.

<sup>27</sup> “ಈಚೆಷ್ಟಿನವರಿಗೆ ಕಳುಹಿಸಿದಂತೆ ನಿಮಗೂ ಮೈಯಲ್ಲಿ ಬಾಧಿಸುವ ಹುಣ್ಣಿಗಳನ್ನು ಕಳುಹಿಸುವನು. ದೇಹದಲ್ಲಿ ಗಡೆಗಳುಂಟಾಗುವವು. ಕೀವುನೋರುವ ಹುಣ್ಣಿಗಳು, ಗುಣವಾಗದ ತುರಿಸುವ ಕಡ್ಡಿಗಳು ಉಂಟಾಗುವವು.”<sup>28</sup> ಯಿಹೋವನು ನಿಮ್ಮನ್ನು ದಿಗ್ವ್ಯಾಂತರನ್ನಾಗಿ ಮಾಡುವನು; ನಿಮ್ಮನ್ನು ಕುರುಡರನ್ನಾಗಿ ಮಾಡಿ ಗಲಿಬಿ ಮಾಡುವನು.

<sup>29</sup> ಹಗಲಿನಲ್ಲೂ ಕುರುಡರಂತೆ ನೀವು ತಡವರಿಸುವಿರಿ. ನೀವು ಮಾಡುವ ಕಾರ್ಯವೆಲ್ಲವೂ ನಿಷ್ಪಲಾಗಾಗುವವು. ಜನರು ನಿಮ್ಮನ್ನು ಬಾಧಿಸಿ ನಿಮ್ಮಲ್ಲಿರುವದನ್ನೇಲ್ಲಾ ದೋಷಿ ಕೊಂಡು ಹೋಗುವರು. ನಿಮ್ಮನ್ನು ರಕ್ಷಿಸಲು ಯಾರೂ ಬರುವುದಿಲ್ಲ.

<sup>30</sup> “ನೀವು ಮದುವೆಯಾಗಲು ಕಸ್ನಿಕೆಯೋಂದಿಗೆ ನಿಶ್ಚಿತಾಧಿಕ ಮಾಡಿಕೊಳ್ಳಬಿದಿ. ಆದರೆ ಬೇರೊಬ್ಬನು ಆಕಿಯನ್ನು ಕೂಡುವನು. ನೀವೋಂದು ಮನಿಯನ್ನು ಕಟ್ಟಿ ವಿರಿ. ಆದರೆ ಬೇರೊಬ್ಬನು ಅದರಲ್ಲಿ ವಾಸಿಸುವನು. ನೀವು ದ್ರಾಕ್ಷಾತೋಟ ಮಾಡಿ ದ್ರಾಕ್ಷಾಲತೆಗಳನ್ನು ನೇಡುವಿರಿ. ಆದರೆ ಆದರ ಫಲಗಳನ್ನು ನೀವು ಕೂಡಿಸುವುದಿಲ್ಲ.”<sup>31</sup> ನಿಮ್ಮ ದನಗಳನ್ನು ನಿಮ್ಮದುರಿನಲ್ಲಿ ಜನರು ಕೊಯ್ದುವರು. ಆದರೆ ನೀವು ಅದರ ಮಾಂಸವನ್ನು ತಿನ್ನುವುದಿಲ್ಲ. ನಿಮ್ಮ ಕತ್ತಿಗಳನ್ನು ಜನರು ನಿಮ್ಮಿಂದ ತೆಗೆದುಕೊಂಡು ಹೋಗುವರು. ಆದರೆ ಅವುಗಳನ್ನು ಹಿಂದಕ್ಕೆ ಕೊಡರು. ನಿಮ್ಮ ಶುರಿಗಳನ್ನು ವೈರಿಗಳು ಕೊಂಡೊಯ್ದುವರು. ನಿಮ್ಮನ್ನು ರಕ್ಷಿಸಲು ಯಾರೂ ಬರಲಾರು.

<sup>32</sup> “ನಿಮ್ಮ ಗಂಡುಹೆಣ್ಣು ಮಕ್ಕಳನ್ನು ಬೇರೆಯವರು ಎತ್ತಿಕೊಂಡು ಹೋಗುವರು. ನೀವು ಹಗಲಾರಾತ್ರಿ ನಿಮ್ಮ ಮಕ್ಕಳಿಗಾಗಿ ಹುಡುಕಾಡುವಿರಿ. ಹುಡುಕಾಡುತ್ತಾ ನಿಮ್ಮ ಕಣ್ಣಿಗಳು ಕಂಗೆಡುವವು; ಆದರೆ ಅವರು ನಿಮಗೆ

ದೊರಕುವುದಿಲ್ಲ. ಯಿಹೋವನು ನಿಮಗೆ ಸಹಾಯ ಮಾಡುವುದಿಲ್ಲ.

<sup>33</sup> “ನೀವು ಅರಿಯದಿರುವ ದೇಶದವರು ಬಂದು ನಿಮ್ಮ ವೈರಿನ್ನು ಕೊಯ್ದುಕೊಂಡು ಹೋಗುವರು; ನೀವು ದುಡಿದು ಸಂಪಾದಿಸಿದಪ್ರಗಳನ್ನು ಎತ್ತಿಕೊಂಡು ಹೋಗುವರು. ಜನರು ನಿಮ್ಮನ್ನು ಕುಗಿಸಿ ಬಲಹೀನರನ್ನಾಗಿ ಮಾಡುವರು.”<sup>34</sup> ನೀವು ಸೋಣವಂತಿಗಳಿನ ನಿಮ್ಮನ್ನು ಹುಜ್ಜರನ್ನಾಗಿ ಮಾಡುತ್ತವೆ.<sup>35</sup> ಯಿಹೋವನು ನಿಮ್ಮನ್ನು ಉರಿಯುವ ಹುಣ್ಣಿಗಳಿಂದ ಬಾಧಿಸುವನು; ಅವುಗಳು ಗುಣಾಗುವುದಿಲ್ಲ. ತಿಂದಿನ ಹುಣ್ಣಿಗಳು ನಿಮ್ಮ ದೇಹದ ಎಲ್ಲಾ ಭಾಗಗಳಲ್ಲಿ ಅಂದರೆ ನಿಮ್ಮ ವಾದದಿಂದ ಹಿಡಿದು ನಡುಸಿತ್ತಿರುತ್ತವೆ.

<sup>36</sup> “ಯಿಹೋವನು ನಿಮ್ಮನ್ನೂ ನಿಮ್ಮನ್ನೂ ನಿಮ್ಮನ್ನೂ ನಿಮ್ಮ ಅರಸನನ್ನೂ ನೀವು ಅರಿಯದ ದೇಶಕ್ಕೆ ಅಟಿಬೆಂದುವನು. ನೀವಾಗಲೀ ನಿಮ್ಮ ಪ್ರಾರ್ಥಿಕರಾಗಲೀ ಆ ದೇಶವನ್ನು ಎಂದೂ ಸೋಣಲಿಲ್ಲ. ಅಲ್ಲಿ ಮರ, ಕಲ್ಲಿಗಳಿಂದ ಮಾಡಿದ ಸುಳ್ಳ ದೇವರನ್ನು ಆರಾಧಿಸುವಿರಿ.”<sup>37</sup> ನೀವು ಯಾವ ದೇಶಕ್ಕೆ ಕಳುಹಿಸಲ್ಪಡುವಿರೋ ಆ ದೇಶದವರು ನಿಮ್ಮ ದುರವಸ್ಥಿಯನ್ನು ಸೋಣಿಸಿ ನಗುವರು; ಕೆಟ್ಟಂತಾತುಗಳನ್ನಾಡುವರು.

### ಸೋಣ

<sup>38</sup> “ಹೊಲದಲ್ಲಿ ಧಾನ್ಯ ಯಿಧೀಚ್ಛವಾಗಿ ಬೆಳೆದರೂ ನೀವು ಮನಿಯೋಳಿಗೆ ತರುವುದು ಸ್ವಲ್ಪ ಮಾತ್ರ. ಮಿಡ ತೆಯು ನಿಮ್ಮ ಬೆಳಿಯನ್ನು ತಿಂದುಬಿಡುವದು.”<sup>39</sup> ನೀವು ದ್ರಾಕ್ಷಾತೋಟ ಮಾಡಿ ಪ್ರಯಾಸವಟ್ಟು ಆದರಲ್ಲಿ ಕೆಲಸ ಮಾಡುವಿರಿ. ಆದರೆ ಆದರ ಫಲವನ್ನು ಮಳುಗಳು ತಿಂದು ಬಿಡುವುದರಿಂದ ನೀವು ದ್ರಾಕ್ಷಿಯನ್ನು ಸಂಗ್ರಹಿಸುವುದಿಲ್ಲ; ದ್ರಾಕ್ಷಾರಸವನ್ನು ಕುಡಿಯುವುದಿಲ್ಲ.”<sup>40</sup> ನಿಮ್ಮ ಭಾರಮಿಯಲ್ಲಿ ಅಲ್ಲಿವೂ ಮರಗಳು ತುಂಬಿದ್ದರೂ ಎಣ್ಣೆಯ ಬರದಲ್ಲಿ ಸಂಕಟಪಡುವಿರಿ. ಯಾಕಂದರೆ ಅಲ್ಲಿವೂ ಕಾಯಿಯ ಭಾರಮಿಯ ಮೇಲೆ ಉದುರಿಬಿದ್ದು ಹಾಳಾಗುವವು. <sup>41</sup> ನಿಮಗೆ ಗಂಡುಹೆಣ್ಣು ಮಕ್ಕಳು ಹುಟ್ಟುವರು. ಆದರೆ ಅವರು ನಿಮ್ಮೋಂದಿಗೆ ಇರುವುದಿಲ್ಲ. ಅವರು ನೇರಿಂದಿಯಲ್ಪಟ್ಟ ಒಯ್ದಲಪ್ಪಿನಿಂದ ಬರಲಾರು. <sup>42</sup> ನಿಮ್ಮ ತೋಟದ ಎಲ್ಲಾ ಮರಗಳನ್ನೂ ಹೊಲದ ವೈರುಗಳನ್ನೂ ಮಿಡತೆಗಳು ತಿಂದುಬಿಡುವದು.”<sup>43</sup> ನಿಮ್ಮ ಮಧ್ಯದಲ್ಲಿ ವಾಸಿಸುವ ಅನ್ಯರು ಬಲಿವ್ಯಾಪಕಾಗುವರು, ನೀವಾದರೋ ಬಲಹೀನರಾಗುವಿರಿ.”<sup>44</sup> ನಿಮಗೆ ಸಾಲ ಕೊಡಲು ವಿದೇಶಿಯರಿಗೆ ಹಣವಿರುವುದು. ಆದರೆ ಅವರಿಗೆ ಸಾಲ ಕೊಡಲು ನಿಮ್ಮಲ್ಲಿ ಹಣವಿರುವುದಿಲ್ಲ. ತೆಯು ದೇಹವನ್ನು ಹೇಗೆ ಹಿತಿತದಲ್ಲಿ ಚ್ಯಾಕೋಂಡಿರುತ್ತದೋ ಹಾಗಿಯೇ ಅವರು ನಿಮ್ಮನ್ನು ತಮ್ಮ ಹಿಡಿತದಲ್ಲಿ ಚ್ಯಾಕೋಂಡಿರುತ್ತದೋ ಹಾಗಿಯೇ ಅವರಿಗೆ ಬಾಲದಂತಿರುವಿರಿ.

45 “ನಿಮ್ಮ ದೇವರಾದ ಯಿಹೋವನು ಹೇಳಿದ ಸಂಗತಿ ಗಳಿಗೆ ನೀವು ಕಿವಿಗೊಡಿ ಹೋದದ್ದರಿಂದ, ಆತನು ಕೊಟ್ಟ ಅಜ್ಞೆಗಳಿಗೂ ನಿಯಮಗಳಿಗೂ ನೀವು ವಿಧೀಯ ರಾಗಿದ್ದ ಕಾರಣ ಈ ಶಾಪಗಳೆಲ್ಲಾ ನಿಮ್ಮ ಮೇಲೆ ಬರುತ್ತವೆ. ನೀವು ನಾಶವಾಗುವವರಿಗೂ ಅಪ್ಯ ನಿಮ್ಮನ್ನು ಅಟ್ಟಿಸಿಕೊಂಡು ಬರುತ್ತವೆ. <sup>46</sup> ನೀವೂ ನಿಮ್ಮ ಸಂತತಿ ಯವರೂ ದೇವರ ಶಾಶ್ವತವಾದ ತೀವೆನ್ನು ಹೊಂದಿದ್ದೀ ರೆಂಬುದಕ್ಕೆ ಬೇರೆಯವರಿಗೆ ಈ ಶಾಪಗಳೇ ಸೂಚನೆ ಯಾಗಿಯೂ ರುಜುವಾತಾಗಿಯೂ ಇರುತ್ತವೆ.

47 “ನಿಮ್ಮ ದೇವರಾದ ಯಿಹೋವನು ನಿಮುಗೆ ಹೆಚ್ಚಾದ ಆಶೀರ್ವಾದವನ್ನು ಕೊಟ್ಟನು. ಆದರೆ ನೀವು ಸಂತೋಷ ಮತ್ತು ಉಪಕಾರದ ಹೃದಯದಿಂದ ಆತನು ಸೇವೆ ಮಾಡೆ ಲಿಲ್; <sup>48</sup> ಅದುದರಿಂದ ಆತನು ನಿಮ್ಮ ವೈರಿಗಳನ್ನು ಕೆಲುಹಿಸಿ ಅವರ ಸೇವೆ ನೀವು ಮಾಡುವಂತೆ ಮಾಡುವನು. ನೀವು ಹಸಿವು ಬಾಯಾರಿಕೆಗಳಿಂದ ಬಳಲುವಿರಿ; ಬಟ್ಟೆಯಿಲ್ಲದೆ ಬದವರಾಗಿ ಜೀವಿಸುವಿರಿ. ನಿಮ್ಮ ಯಿಹೋವನು ನಿಮ್ಮ ಮೇಲೆ ಭಾರವನ್ನು ಹೊರಿಸುವನು. ಆ ಭಾರವನ್ನು ನಿಮ್ಮಿಂದ ತೆಗೆಯಲಾಗುವುದಿಲ್ಲ; ನೀವು ನಾಶವಾಗುವಿರಿ.

### ವೈರಿಜನಾಂಗದ ಶಾಪ

49 “ಬಹಳ ದೂರದಿಂದ ಒಂದು ಜನಾಂಗವು ನಿಮ್ಮೊಂದಿಗೆ ಯುದ್ಧಪೂರ್ವಕ ಬರುವಂತೆ ಯಿಹೋವ ವನು ಮಾಡುವನು. ನೀವು ಅವರ ಭಾವೇಯನ್ನು ಅರಿಯ ದಿರುವಿರಿ. ಆಕಾಶದಿಂದ ಹದ್ದು ಹಾರಿಬರುವಂತೆ ಆತ ವೇಗವಾಗಿ ಅವರು ನಿಮ್ಮ ಮೇಲೆ ಬೀಳುವರು. <sup>50</sup> ಅವರು ಮಹಾಕುರಿಗಳು. ಅವರು ನಿಮ್ಮಲ್ಲಿರುವ ಮುದುಕಿರಿಗೆ ಅಥವಾ ಎಳಿಗೊಸುಗಳಿಗೆ ಕರುಣೆ ತೋರಿಸಿರು. <sup>51</sup> ಅವರು ನಿಮ್ಮ ಪಶುಗಳನ್ನು ಅಟ್ಟಿಸಿಕೊಂಡು ಹೋಗುವರು; ನೀವು ಬಿಳಿದ ಬಿಳಿಯನ್ನು ಕೊಂಡೊಯುವರು. ನಿಮ್ಮನ್ನು ನಾಶ ಪಡಿಸಿ ತನಕ ಅವರು ಪ್ರತಿಯೋಂದನ್ನೂ ತೆಗೆದು ಕೊಂಡು ಹೋಗುವರು. ಅವರು ನಿಮುಗೆ ದವಸಧಾರ್ಶವ ನ್ನಾಗಲೀ ದ್ರಾಕ್ಷಾರಸವನ್ನಾಗಲೀ ಎಣ್ಣೆಯನ್ನಾಗಲೀ ಹನುಗಳನ್ನಾಗಲೀ ಕುರಿಗಳನ್ನಾಗಲೀ ಮೇರೆಗಳನ್ನಾಗಲೀ ಬಿಟ್ಟುಹೋಗುವುದಿಲ್ಲ. ಅವರು ನಿಮ್ಮನ್ನು ನಾಶಪಡಿಸುವ ತನಕ ಪ್ರತಿಯೋಂದನ್ನೂ ತೆಗೆದುಕೊಂಡು ಹೋಗುವರು.

<sup>52</sup> “ಆ ವೈರಿಗಳು ನಿಮ್ಮ ಪಟ್ಟಣಗಳನ್ನೆಲ್ಲಾ ಮುತ್ತಿ ವಶಪಡಿಸಿಕೊಳ್ಳುವರು. ಆ ಪಟ್ಟಣಗಳಿಗೆ ವಶ್ತರದ ಪೌಳಿಗೋಡಿಗಳಿವೆ. ಅದುದರಿಂದ ನಮಗೆ ಭಯವಿಲ್ಲವೆಂದು ನೀವು ಭರವಸೆಯಿಂದಿರುವಿರಿ. ಆದರೆ ಅವರು ಪೌಳಿಗೋಡಿಗಳನ್ನು ಕೆಡವಿ ನೇಲಸಮ ಮಾಡುವರು. ದೇವ

ರಾದ ಯಿಹೋವನು ನಿಮುಗೆ ಕೊಟ್ಟಿರುವ ಪಟ್ಟಣಗಳಲ್ಲಿಲ್ಲಾ ಹೊಂದಿರೆ ಮಾಡುವರು. <sup>53</sup> ವೈರಿಗಳು ನಿಮ್ಮ ಪಟ್ಟಣವನ್ನು ಮುತ್ತಿಗೆ ಹಾಕಿದಾಗ ನೀವು ಸಂಕಟ ಅನುಭಸುವಿರಿ. ಆಗ ನೀವು ಉಂಟಕ್ಕೆ ಇಲ್ಲದೆ ಹೊಂದಿರೆ ಗೊಳಗಾಗುವಿರಿ; ಹಸಿವು ತಾಳಲಾರದೆ ನಿಮ್ಮ ಮರ್ಕಳನ್ನೇ ತಿನ್ನುವಿರಿ.

<sup>54</sup> “ನಿಮ್ಮಲ್ಲಿರುವ ಮುದುವಾದ ಮತ್ತು ಕನಿಕರಪುಷ್ಟಿ ಮನುಷ್ಯನೂ ಬೇರೆಯವರಿಗೆ ಕೂರಿಯಾಗುವನು; ತನ್ನನ್ನು ಬಹಳವಾಗಿ ಶ್ರೀತಿಸುವ ಹೆಂಡತಿಗೂ ಅವನು ಕೂರಿಯಾಗುವನು; ಇನ್ನೂ ಜೀವಂತವಾಗಿರುವ ತನ್ನ ಮಕ್ಕಳಿಗೂ ಅವನು ಕೂರಿಯಾಗುವನು. <sup>55</sup> ಅವನಿಗೆ ಉಂಟಕ್ಕೆನೂ ಇಲ್ಲದಿರುವುದರಿಂದ ಸ್ವಂತ ಮರ್ಕಳನ್ನೇ ತಿನ್ನುವನು. ಅವರನ್ನು ಇತರರೊಂದಿಗೆ ಹಂಬಿಕೊಳ್ಳದೆ ತನ್ನ ಸ್ವಂತ ಕುಟುಂಬದವರೊಂದಿಗೆ ಹಂಬಿಕೊಳ್ಳದೆ ತನ್ನಾಂಬ್ಜನೆ ತಿನ್ನುವನು. ನಿಮ್ಮ ವೈರಿಗಳು ಬಂದು ನಿಮ್ಮ ಪಟ್ಟಣಕ್ಕೆ ಮುತ್ತಿಗೆ ಹಾಕಿದಾಗ ನಿಮುಗೆ ಇವಲ್ಲಾ ಸಂಭವಿಸುತ್ತವೆ.

<sup>56</sup> “ನಿಮ್ಮಲ್ಲಿರುವ ಅತ್ಯಂತ ಮುದುವಾದ ಮತ್ತು ಕನಿಕರಪುಷ್ಟಿ ಸ್ಥಿರ್ಯಾಗಿ ಕೂರಿಯಾಗುವಳು. ನೆಲದ ಮೇಲೆ ಬರಿಗಾಲನಲ್ಲಿ ಎಂದೂ ನಡೆಯದಷ್ಟು ಮುದುವೂ ಹೋಮ ಲಿಯೂ ಆಗಿದ್ದ ಆಕೆ ತನ್ನನ್ನು ಬಹಳವಾಗಿ ಶ್ರೀತಿಸುವ ಗಂಡಿಸಿಗೇ ಕೂರಿಯಾಗುವಳು; ಅವಳು ತನ್ನ ಸ್ವಂತ ಮಗನಿಗೂ ಮಗಳಿಗೂ ಕೂರಿಯಾಗುವಳು. <sup>57</sup> ಅವಳು ಅಡಗಿಕೊಂಡು ಮಗನವನ್ನು ಹೇರುವಳು. ಬಿಳಿಕ ಆ ಮಗನು ವನ್ನೂ ಅದರೊಡನೆ ಬರುವುದೆಲ್ಲವನ್ನೂ ಭಯಂಕರವಾದ ಹಸಿವೆಯಿಂದಾಗಿ ತಿಂದುಬಿಡುವಳು. ನಿಮ್ಮ ಶತ್ರುವು ಬಂದು ನಿಮ್ಮ ಪಟ್ಟಣಗಳಿಗೆ ಮುತ್ತಿಗೆ ಹಾಕಿ ನಿಮ್ಮನ್ನು ಸಂಕಟಕ್ಕೆ ಗುರಿಪೂರಿಸಿದಾಗ ಈ ಕೆಟ್ಟ ಸಂಗಡಿಗಳೆಲ್ಲಾ ನಿಮಗೆ ಸಂಭವಿಸುತ್ತವೆ.

<sup>58</sup> “ಈ ಪ್ರಸ್ತರದದಲ್ಲಿ ಬರೆದಿರುವ ಎಲ್ಲಾ ಅಜ್ಞೆಗಳಿಗೂ ನೀವು ವಿಧೀಯರಾಗಬೇಕು. ನಿಮ್ಮ ದೇವರಾದ ಯಿಹೋವನು ಅಧ್ಯತ್ಮವಾ ಭಯಂಕರವಾಗಿರುವುದರಿಂದ ಆತನ ಹೆಸರನ್ನು ನೀವು ಗೌರವಿಸಬೇಕು. <sup>59</sup> ನಿಮಗೂ ನಿಮ್ಮ ಸಂತತಿಯವರಿಗೂ ಅನೇಕ ತೊಂದರೆಗಳನ್ನು ಕೊಡುವನು. ಆ ತೊಂದರೆಗಳು ಮತ್ತು ರೋಗಗಳು ಭಯಂಕರವಾಗಿವೆ. <sup>60</sup> ನೀವು ಈಚೆಷ್ಟಿನಲ್ಲಿರುವಾಗ ದೇವರು ಅವರಿಗೆ ಕಳುಹಿಸಿದ ವ್ಯಾಧಿ ಸಂಕಟಗಳನ್ನು ನೋಡಿ ಭಯಗ್ರಸ್ತರಾದಿರಿ. ಅಂಥ ಸಂಕಟಗಳು ನಿಮಗೆ ಬರುವವು. <sup>61</sup> ಈ ಪ್ರಸ್ತರದದಲ್ಲಿ ಬರೆದಿಲ್ಲದ ಸಂಕಟಗಳೂ ರೋಗಗಳು ನಿಮಗೆ ಪ್ರಾಪ್ತಿಯಾಗುವವು. ನೀವು ನಾಶವಾಗುವ ತನಕ ಅವೆಲ್ಲಾ ನಿಮಗೆ ಬರುತ್ತವೆ. <sup>62</sup> ನೀವು ಆಕಾಶದ ಸಕ್ತಿದಷ್ಟು ಅಸಂಖ್ಯಾತರಾಗಿದ್ದರೂ

ನಿಮ್ಮಲ್ಲಿ ಕೆಲವರೇ ಉಳಿದುಕೊಳ್ಳುವರು. ಯಾಕಂದರೆ ನೀವು ನಿಮ್ಮ ದೇವರಾದ ಯಿಹೋವಿನಿಗೆ ಕೀರ್ತಿಸಿದಲ್ಲಿ.

<sup>೩೩</sup> “ಯಿಹೋವನು ನಿಮ್ಮ ಅಭಿವೃದ್ಧಿಯಲ್ಲಿ ಸಂತೋಷ ಪಡುವಂತೆ ನಿಮ್ಮ ಅವನಕಿಯಲ್ಲಿಯೂ ನಿಮ್ಮ ನಾಶನ ದಲ್ಲಿಯೂ ಸಂತೋಷಪಡುವನು. ನೀವು ಆ ದೇಶವನ್ನು ನಿಮ್ಮದನ್ನಾಗಿಸಿಕೊಳ್ಳಲು ಹೋಗುವಿರಿ. ಆದರೆ ಜನರು ನಿಮ್ಮನ್ನು ದೇಶದಿಂದ ಹೊರಡಿಸಿ ಅಟಿಬಿಡುವರು. <sup>೩೪</sup> ಯಿಹೋವನು ನಿಮ್ಮನ್ನು ಲೋಕದ ಎಲ್ಲಾ ದೇಶಗಳಿಗೆ ಚದರಿಸಿಬಿಡುವನು. ಆಶನು ಪ್ರವಂಚದ ಒಂದು ಕಡೆ ಯಾಂದ ಇನ್ನೊಂದು ಕಡೆಯ ತನಕ ನಿಮ್ಮನ್ನು ಚದರಿಸುವನು. ಅಲ್ಲಿ ನೀವು ಕಲ್ಲು ಮರಗಳಿಂದ ಮಾಡಿದ ದೇವರು ಗಳನ್ನು ಪೂಜಿಸುವಿರಿ. ಆ ಸಂಖ್ಯೆದೇವರುಗಳನ್ನು ನೀವಾಗಲೀ ನಿಮ್ಮ ಪೂರ್ವಿಕರಾಗಲೀ ಎಂದೂ ಪೂಜಿಸಿರಲ್ಲ.

<sup>೩೫</sup> “ಆ ಜನಾಂಗದವರೊಂದಿಗೆ ಜೀವಿಸುವಾಗ ನಿಮಗೆ ಸಮಾಧಾನವಿರುವುದಿಲ್ಲ; ನಿಮಗೆ ವಿಶ್ರಾಂತಿ ಇರುವುದಿಲ್ಲ. ನಿಮ್ಮ ಯಿಹೋವನು ನಿಮಗೆ ಜಿಂತೆ ಬೇಸರಗಳನ್ನು ತಂದು ತುಂಬಿಸುವನು. ನಿಮ್ಮ ಕಲ್ಲುಗಳು ಅಯಾಸದಿಂದ ತುಂಬಿರುವು; ನೀವು ಕಳಬಳಿದಿರುವಿರಿ. <sup>೩೬</sup> ನೀವು ಹಗಲಿರಬು ಭಯದಿಂದಿರುವಿರಿ ಮತ್ತು ಅವಾಯದಲ್ಲಿ ಜೀವಿಸುವಿರಿ. ನಿಮ್ಮ ಜೀವಿತದ ಬಗ್ಗೆ ನಿಮಗೆಂದಿಗೂ ನಿಷ್ಠೆಯತ್ವವಿರುವುದಿಲ್ಲ. <sup>೩೭</sup> ಮುಂಜಾನೆಯಲ್ಲಿ ನೀವು, ‘ಇದು ನಾಯಂಕಾಲವಾಗಿದ್ದರೆ ಉತ್ತಮವಾಗಿರುತ್ತಿತ್ತು’ ಎಂದು ಅನ್ನುವಿರಿ. ಸಾಯಂಕಾಲದಲ್ಲಿ, ‘ಇದು ಮುಂಜಾನೆಯಾಗಿದ್ದರೆ ಉತ್ತಮವಾಗಿರುತ್ತಿತ್ತು’ ಎಂದು ಅನ್ನುವಿರಿ. ನಿಮ್ಮ ಹೃದಯದಲ್ಲಿರುವ ಭಯ ಮತ್ತು ನೀವು ಕಣ್ಣಿನಲ್ಲಿ ಕಾಣುವ ಭಯಂಕರ ಸಂಗತಿಗಳೇ ಇದಕ್ಕೆ ಕಾರಣ. <sup>೩೮</sup> ಯಿಹೋವನು ನಿಮ್ಮನ್ನು ಹಡಗುಗಳ ಮುಖಾಂತರ ಈಚೆಷ್ಟಿಗೆ ಕೊಂಡೊಯ್ದುವನು. ನೀವು ಅಲ್ಲಿಗೆ ಹೋಗುವುದೇ ಇಲ್ಲವೆಂದು ನಾನು ಹೇಳಿದ್ದೇನು. ಆದರೆ ದೇವರು ನಿಮ್ಮನ್ನು ಅಲ್ಲಿಗೆ ಕಳುಹಿಸುವನು. ಈಚೆಷ್ಟಿನಲ್ಲಿ ನಿಮ್ಮನ್ನು ನೀವೇ ಗುಲಾಮರನ್ನಾಗಿ ನಿಮ್ಮ ವೈರಿಗಳಿಗೆ ಮಾರಿಕೊಳ್ಳುವಿರಿ; ಆದರೆ ಯಾರೂ ನಿಮ್ಮನ್ನು ಕೊಂಡುಕೊಳ್ಳುವರಿರುವುದಿಲ್ಲ.”

### ಮೋಷಾಬ್ಯರೋಂದಿಗೆ ಒಂಬಡಿಕೆ

**29** ಇಸ್ರೇಲ್ ಜನಾಂಗದೊಂದಿಗೆ ಹೋರೇಬ್ ಬಿಚ್ದರಲ್ಲಿ ಯಿಹೋವನು ಒಂದು ಒಂಬಡಿಕೆಯನ್ನು ವಾಡಿಕೊಂಡನು. ಅಲ್ಲದೆ ಇಸ್ರೇಲರು ಮೋಷಾಬ್ ಪ್ರಾಂತದಲ್ಲಿದ್ದಾಗ ಯಿಹೋವನು ಮೋಳಿಗೆ ಅವರೊಡನೆ ಇನ್ನೊಂದು ಒಂಬಡಿಕೆಯನ್ನು ಮಾಡಿಕೊಳ್ಳಲು ಹೇಳಿದ್ದನು. ಅದು ಯಾವುದೆಂದರೆ:

<sup>೨</sup> ಮೋಳಿಯು ಇಸ್ರೇಲರ ಜನಸಮೂಹವನ್ನು ಕರೆದು, “ಈಚೆಷ್ಟ ದೇಶದಲ್ಲಿ ಯಿಹೋವನು ನಡಿಸಿದ ಕಾರ್ಯ ಗಳನ್ನೆಲ್ಲಾ ನೀವು ನೋಡಿದ್ದೀರಿ. ಆಶನು ಘರೋಹನಿಗೂ ಅವನ ಪರಿವಾರದವರಿಗೂ ಮತ್ತು ಇದೀ ಈಚೆಷ್ಟಿನವರಿಗೂ ಮಾಡಿದ್ದೆಲ್ಲಾ ನೀವು ನೋಡಿದ್ದೀರಿ. <sup>೩</sup> ಅವರಿಗೆ ಕೊಟ್ಟಂಥ ಭಯಂಕರ ಸಂಕಟಗಳನ್ನು ನೋಡಿದಿರಿ; ಆಶನು ನಡಿಸಿದ ಅದ್ವಿತ್ಯಾಗಳನ್ನು ನೋಡಿದಿರಿ.

<sup>೪</sup> ಆದರೆ ಇಂದಿನ ತನಕವೂ ನೀವು ಅದನ್ನು ಸಂಪೂರ್ಣವಾಗಿ ಅರಿಯಲಿಲ್ಲ. ನೀವು ಕಂಡಪ್ರಾಗಳನ್ನು ಮತ್ತು ಕೇಳಿದಪ್ರಾಗಳನ್ನು ನಿಜವಾಗಿಯೂ ಅಧ್ಯಮಾಡಿಕೊಳ್ಳಿದಂತೆ ಯಿಹೋವನು ಮಾಡಿದನು. <sup>೫</sup> ನಲವತ್ತು ಪ್ರವಂಚಗಳ ತನಕ ಯಿಹೋವನು ನಿಮ್ಮನ್ನು ಅಡಿಯಲ್ಲಿ ನಡೆಸಿದನು. ಆದರೆ ನಿಮ್ಮ ಬ್ರಹ್ಮಗಳು ಜೀಣಂವಾಗಲಿಲ್ಲ ಮತ್ತು ಕಾಲಿಗೆ ಹಾಕಿದ ಕೆರಗಳು ಸವೆಯಲಿಲ್ಲ. <sup>೬</sup> ನಿಮ್ಮಲ್ಲಿ ಆಹಾರ ವಿರಲಿಲ್ಲ; ಕುಡಿಯಲು ದ್ವಾಕ್ಷರಸವಾಗಲೀ ವಾನಿಯ ವಾಗಲೀ ಇರಲಿಲ್ಲ. ಆದರೆ ಯಿಹೋವನು ಮನುಷ್ಯವನ್ನು ಮತ್ತು ನೀರನ್ನು ಕೊಟ್ಟಂತೆ. ಆಶನೇ ನಿಮ್ಮ ದೇವರಾದ ಯಿಹೋವನೆಂದು ನೀವು ಅರಿತುಕೊಳ್ಳುವ ಹಾಗೆ ಮಾಡಿದನು.

<sup>೭</sup> “ನಾವು ಈ ಸ್ಥಳಕ್ಕೆ ಬಂದಾಗ ಹೆಮ್ಮೇನಿನ ರಾಜ ಸೀಹೋನ ಮತ್ತು ಭಾವಾನಿನ ರಾಜ ಒಗನು ನಮ್ಮೊಂದಿಗೆ ಯಿದ್ದು ಮಾಡಲು ಬಂದರು. ನಾವು ಅವರನ್ನು ನೋಲೆಸಿದೆವು. <sup>೮</sup> ನಾವು ಅವರ ದೇಶವನ್ನು ರೂಬೆಂಣ, ಗಾದ್ ಮತ್ತು ಮನಸ್ಯರು ಅಧ್ಯಕುಲದವರಿಗೆ ಹಂಚಿದೆವು.

<sup>೯</sup> ನೀವು ದೇವರೊಡನೆ ಮಾಡಿದ ಒಂಬಡವನ್ನು ವಾಲಿ ಸುತ್ತಾ ಬಂದರೆ ನೀವು ನಿಮ್ಮ ಕಾರ್ಯಗಳಲ್ಲಿ ಜಯವನ್ನು ಹೊಂದಿರಿ.

<sup>೧೦</sup> “ಈ ದಿನ ನಿಂವೆಲ್ಲರೂ ದೇವರ ಮುಂದೆ ನಿಂತಿದ್ದೀರಿ. ನಿಮ್ಮ ನಾಯಕರು, ಹಿಡಿಯರು ನಿಮ್ಮ ಜನರೆಲ್ಲಾ ಇಲ್ಲಿ ಇರುವಿರಿ. <sup>೧೧</sup> ನಿಮ್ಮ ಹಂಡತೆಮಕ್ಕಳೂ, ನಿಮ್ಮೊಂದಿಗಿರುವ ಪರದೇಶಸ್ಥರೂ ನಿಮ್ಮ ಸೇವೆ ಮಾಡುವರೂ ಇದ್ದಾರೆ.

<sup>೧೨</sup> ನಿಂವೆಲ್ಲಾ ನಿಮ್ಮ ದೇವರಾದ ಯಿಹೋವನೊಂದಿಗೆ ಒಂಬಡಿಕೆಯನ್ನು ಮಾಡುಪಡಿಸ್ತೋಽಸ್ತರ ನಿಂತಿದ್ದೀರಿ. ದೇವರು ನಿಮ್ಮೊಂದಿಗೆ ಒಂಬಡಿಕೆಯನ್ನು ಮಾಡುತ್ತಾನೆ.

<sup>೧೩</sup> ಒಂಬಡಿಕೆಯ ಮೂಲಕ ದೇವರು ನಿಮ್ಮನ್ನು ತನ್ನ ಸ್ವರ್ಪಿಯ ಪ್ರಚೆಯನ್ನಾಗಿ ಮಾಡುತ್ತಾನೆ. ಆಶನು ನಿಮಗೆ ದೇವರಾಗಿದ್ದಾನೆ. ನಿಮ್ಮ ಪೂರ್ವಿಕರಾದ ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ಹೇಳಿದಂತೆ ನಿಮಗೂ ಹೇಳುತ್ತಾನೆ. <sup>೧೪</sup> ಯಿಹೋವನು ವಾಗ್ಧಾನಗಳನ್ನು ಒಳಗೊಂಡ ಒಂಬಡಿಕೆಯನ್ನು ನಿಮ್ಮೊಂದಿಗೆ ಮಾತ್ರ, ಮಾಡಿ ಇಲ್ಲಿ ಕೂಡಿಬಂದಿರುವ ಎಲ್ಲರೊಂದಿಗೂ ಮಾಡುತ್ತಾನೆ. <sup>೧೫</sup> ಇಂದು ನಿಮ್ಮ ದೇವರಾದ ಯಿಹೋವನೆ

ಸನ್ನಿಧಿಯಲ್ಲಿ ಇಲ್ಲಿ ನಿಂತಿರುವ ನಮ್ಮೆಲ್ಲರೊಂದಿಗೂ ಇಂದು ನಮ್ಮೊಂದಿಗಿಲ್ಲದ ನಮ್ಮು ಸಂತತಿಯವರಿಗೂ ಅತನು ಈ ಒಡಂಬಡಿಕೆಯನ್ನು ಮಾಡುತ್ತಿದ್ದನೇ.<sup>16</sup> ನಾವು ಈಚೈಪ್ಪನಲ್ಲಿ ಹೇಗೆ ಜೀವಿಸುತ್ತಿದ್ದವೆಂಬದನ್ನೂ ನಾವು ಇಲ್ಲಿಗೆ ಬರುವಾಗ ಹೇಗೆ ದೇಶಗಳನ್ನು ದಾಳಿಕೊಂಡು ಬಂದರೆವೆಂಬುದನ್ನೂ ಶರಿಸಿರಿ.<sup>17</sup> ನಿಂದ ಅವರ ಅಸಹ್ಯ ವಾದ ವಿಗ್ರಹಗಳನ್ನು ನೋಡಿದಿರಿ. ಅವುಗಳು ಮರ, ಕಲ್ಲು ಬೆಳ್ಳಿ ಬಂಗಾರಗಳಿಂದ ಕೆತ್ತಲಪಟ್ಟವುಗಳಾಗಿದ್ದವು.<sup>18</sup> ಇಲ್ಲಿರುವ ಯಾವ ಪುರುಷನಾಗಲೀ, ಸ್ತ್ರೀಯಾಗಲೀ, ಯಾವ ಗೋತ್ರದವರಾಗಲೀ ನಿಮ್ಮು ದೇವರಾದ ಯಿಹೋವನನ್ನು ಬಿಟ್ಟುಹೋಗದಂತೆ ನೋಡಿಕೊಳ್ಳಿ. ಯಾವನೂ ಹೋಗಿ ಬೇರೆ ಜನಾಗಳ ದೇವರುಗಳ ಸೇವೆಮಾಡಬಾರದು. ಅಂಥಂತ್ರಣ್ಣ ಮಾಡುವ ಜನರು ಕಹಿಯಾದ ಮತ್ತು ವಿಷಭರಿತವಾದ ಹಣ್ಣನ್ನು ಬಿಡುವ ಗಿಡದಂತಿದ್ದಾರೆ.

<sup>19</sup>“ನಾನು ತಿಳಿಸಿದ ಶಾಪವನ್ನೆಲ್ಲ ಕೇಳಿಸಿಕೊಂಡು, ‘ನಾನು ನನ್ನ ಇಷ್ಟ ಬುಂದಂತೆ ಮಾಡುತ್ತೇನೆ. ನನಗೆ ಯಾವ ಕೇಡೂ ಆಗುವುದಿಲ್ಲ’ ಎಂದು ಯಾವನಾದರೂ ಹೇಳಿ ಕೊಂಡು ತನ್ನನ್ನು ತಾನೇ ಸಮಾಧಾನ ಪಡಿಸಿಕೊಂಡರೆ, ಅವನು ತನಗೆ ಮಾತ್ರವಲ್ಲ ಎಲ್ಲಾ ಒಳ್ಳೆಯ ಜನರಿಗೂ ಕೇಡಾಗುವಂತೆ ಮಾಡುತ್ತಾನೆ.”<sup>20-21</sup> ಯಿಹೋವನು ಆ ಮನುಷ್ಯನನ್ನು ಕ್ಷಮಿಸುವುದಿಲ್ಲ. ಅವನ ಮೇಲೆ ಕೋಪ ಗೊಂಡು ಅವನನ್ನು ತಿಳಿಸಿಸುವನು. ಅವನನ್ನು ಇಸ್ತೇಲ್ಲ ಕುಲಗಳಿಂದ ತೆಗೆದುಹಾಕುವನು. ಈ ಪುಸ್ತಕದಲ್ಲಿ ಬರೆದ ಎಲ್ಲಾ ಶಾಪಗಳಿಂದ ಬಾಧಿಸಿ ನಾಶಪಡಿಸುವನು. ಈ ಜೋಧನಾ ಪುಸ್ತಕದಲ್ಲಿ ಬರೆದಿರುವ ಒಡಂಬಡಿಕೆಗೆ ಅದು ಸೇರಿರುತ್ತದೆ.

<sup>22</sup>“ಮುಂದಿನ ದಿವಸಗಳಲ್ಲಿ ನಿಮ್ಮು ಸಂತತಿಯವರೂ ದೂರದೇಶದ ಪರದೇಶಸ್ಥರೂ ನಿಮ್ಮ ದೇಶವು ಹೇಗೆ ಹಾಳಾಗಿಹೋಯಿತು ಎಂಬುದನ್ನು ನೋಡುವರು. ಯಿಹೋವನು ದೇಶಕ್ಕೆ ತಂದ ವ್ಯಾಧಿಗಳನ್ನು ಅವರು ನೋಡುವರು.<sup>23</sup> ನಿಮ್ಮ ದೇಶವಲ್ಲಾ ನಿಷ್ಪಯೋಜಕವಾಗಿ ರುವುದು. ಅದರ ಮೇಲೆ ಉಪ್ಪು, ಗಂಡಕಪೂ ತುಂಬಿರುವುದು. ಅದರ ಮೇಲೆ ಯಾವ ಸಸಿಯೂ ಬೆಳೀಯಲಾರದು; ಕೂಳಿಯೂ ಬೆಳೀಯುವುದಿಲ್ಲ. ಸೋದೋಮ್, ಗೋಮೋರ್, ಅದ್ರಾ ಮತ್ತು ಚೆಬೋಯೀಮ್ ಎಂಬ ಪಟ್ಟಣಗಳು ಯಿಹೋವನೆ ಹೋವದ ನಿಮಿತ್ತ ನಾಶ ವಾದಂತೆ ನಿಮ್ಮ ದೇಶವೂ ನಾಶವಾಗುವುದು.

<sup>24</sup>“ಇತರ ದೇಶಗಳವರು, ‘ದೇವರು ಈ ದೇಶವನ್ನು ಯಾರೆ ನಾಶಮಾಡಿದನು? ಅತನು ಯಾರೆ ಕೋಪ ಗೊಂಡನು? ಎಂದು ವಿಚಾರಿಸುವರು.<sup>25</sup> ಯಾಕಂದರೆ ಇಸ್ತೇಲರು ತಮ್ಮ ಪೂರ್ವಿಕರ ದೇವರಾದ ಯಿಹೋವ

ನೋಂದಿಗೆ ಮಾಡಿದ ಒಡಂಬಡಿಕೆಯನ್ನು ಬಿಟ್ಟು ತೊಲಿಗಿರು. ಅವರನ್ನು ಈಚೈಪ್ಪಿನಿಂದ ಹೊರತರುವಾಗ ಯಿಹೋವನೋಂದಿಗೆ ಮಾಡಿದ ಒಡಂಬಡಿಕೆಯನ್ನು ಅನುಸರಿಸಲಿಲ್ಲ.”<sup>26</sup> ಇಸ್ತೇಲ್ ಜನರು ಅನ್ಯ ದೇವರುಗಳನ್ನು ಪೂಜಿಸಲು ಪಾರಂಭಿಸಿದರು. ಅಂಥಾ ದೇವರುಗಳನ್ನು ಅವರು ಹಿಂದಿಂದೂ ಪೂಜಿಸಿರಲಿಲ್ಲ. ಯಿಹೋವನು ಅನ್ಯದೇವತೆಗಳನ್ನು ಪೂಜಿಸಬಾರದು ಎಂದು ಆಜ್ಞಾಹಿಸಿದ್ದರೂ ಅವರು ಅದನ್ನು ಉಲ್ಲಂಘಿಸಿದರು. <sup>27</sup> ಈ ಕಾರಣಕ್ಕಾಗಿಯೇ ದೇವರು ಅವರ ಮೇಲೆ ಸಿಟ್ಟುಗೊಂಡು ಈ ಪುಸ್ತಕದಲ್ಲಿ ಬರೆದಿರುವ ಶಾಪವನ್ನು ಅವರಿಗೆ ಬರಮಾಡಿದನು.<sup>28</sup> ದೇವರು ಅವರ ಮೇಲೆ ಬಹಳವಾಗಿ ಸಿಟ್ಟುಗೊಂಡದ್ದರಿಂದ ಅವರ ದೇಶದಿಂದ ಅವರನ್ನು ಕಿತ್ತು ಅವರು ಈಗ ವಾಸಿಸುವ ಮತ್ತೊಂದು ದೇಶದಲ್ಲಿ ಅವರನ್ನಿರಿಸಿದನು.”

<sup>29</sup>“ಯಿಹೋವನು ಕೇಲವು ಸಂಗತಿಗಳನ್ನು ಗುಪ್ತವಾಗಿ ಹಿಡಿದಾನೆ. ಅದು ಆತನಿಗೆ ಮಾತ್ರ, ತಿಳಿದದೆ. ಆದರೆ ಪ್ರಕಟಿಸಲ್ಪಟ್ಟಿರುವ ಸಂಗತಿಗಳನ್ನು ನಾವು ಮತ್ತು ನಮ್ಮ ಸಂತತಿಗಳವರು ಮಾತ್ರ, ತಿಳಿದಿದ್ದೇವೆ ಆ ಜೋಧನಿಗೆ ನಾವು ನಿತ್ಯಕಾಲಕ್ಕೂ ವಿಧೀಯರಾಗುವಂತೆ ಹೇಳಿದ್ದಾರೆ. ಅತನಿಗೆ ವಿಧೀಯರಾಗುವುದು ನಿಮ್ಮ ಕರ್ತವ್ಯ.

### ಇಸ್ತೇಲರು ಕಮ್ಮ ಸ್ವದೇಶಕ್ಕೆ ಹಿಂದಿರುಗುವರು

**30** “ನಾನು ಈ ಹೇಳಿದ್ದಲ್ಲಿಪೂ ನಿಮಗೆ ಸಂಭವಿಸುವುದು. ಆತೀವಾದದ ಮೂಲಕ ನಿಮಗೆ ಶುಭವಾಗುವುದು; ನಾಪದಿಂದ ನಿಮಗೆ ಅಶುಭವಾಗುವುದು. ನಿಮ್ಮ ದೇವರಾದ ಯಿಹೋವನು ಇತರ ದೇಶಗಳಿಗೆ ನಿಮ್ಮನ್ನು ಕಳುಹಿಸಿಬಿಡುವನು. ಅಗ ನಿಮ್ಮ ಇಪ್ಪಾಗಳನ್ನೇಲ್ಲಾ ನೆನಸ್ಸವಿರಿ. <sup>2</sup> ನೀವೂ ನಿಮ್ಮ ಸಂತತಿಯವರೂ ಯಿಹೋವನು ಬಳಿಗೆ ಬರುವಿರಿ. ನಿಮ್ಮ ಹೃದಯವೂ ಕಂಡಿ ಅತನನ್ನು ಹಿಂಬಾಲಿಸುವಿರಿ. ಮತ್ತು ಆಜ್ಞಾಗಳಿಗೆ ಸಂಪೂರ್ಣವಾಗಿ ವಿಧೀಯರಾಗುವಿರಿ.<sup>3</sup> ಆಗ ದೇವರಾದ ಯಿಹೋವನು ನಿಮ್ಮ ಮೇಲೆ ದಯೆ ತೋರಿಸುವನು. ನಿಮ್ಮನ್ನು ಸ್ವತಂತ್ರರೂಗಿ ಮಾಡಿ ಎಲ್ಲಿ ಜಡರಿಸಲ್ಪಟ್ಟಿದ್ದೋ ಅಲ್ಲಿಂದ ತಿರುಗಿ ಹಿಂದಕ್ಕೆ ತರುವನು.<sup>4</sup> ಲೋಕದ ಕಷ್ಟಕಡೆಯ ಸ್ಥಳಕ್ಕೆ ನಿಮ್ಮ ದೇವ ಜಡರಿಸಿದರೂ ಅಲ್ಲಿಂದ ನಿಮ್ಮನ್ನು ಹಿಂದಕ್ಕೆ ತರುವನು. <sup>5</sup> ನಿಮ್ಮ ಪೂರ್ವಿಕರು ವಾಸಿಸಿದ ಸ್ಥಳಕ್ಕೆ ನಿಮ್ಮನ್ನು ಮತ್ತೆ ಬರಮಾಡುವನು. ಆ ದೇಶವು ನಿಮ್ಮದಾಗುವುದು. ಯಿಹೋವನು ನಿಮಗೆ ಬೆಳೀಯದನ್ನು ಮಾಡುವನು. ನಿಮ್ಮ ಪೂರ್ವಿಕರಿಗಿಂತಲೂ ಅದರ... ತಿಳಿದ್ದೇವ ಇದು ಈ ಆಧ್ಯಾತ್ಮಿಕ ಕೇಳಬಲ್ಲದು: “ನಾವ ಕಂಡಿರುವ ಹಿಂದಿನ ಸಂಗತಿಗಳನ್ನು ಮತ್ತು ಈಗ ಸಂಭವಿಸುತ್ತಿರುವ ಸಂಗತಿಗಳನ್ನು ಮಾತ್ರ, ನಾವ ತಿಳಿದ್ದೇವೆ.”

अधिकवागि निष्पृष्ठन् आभीवृद्धिप्रदिसुवन्।<sup>6</sup> निष्पृष्ठ मत्तु निष्पृष्ठ संततियुवरु तेगे विधीयरागुवंते निष्पृष्ठ देवराद यीक्षोऽवन् मादुत्तन्। आग निष्पृष्ठ यीक्षोऽवन्नन् निष्पृष्ठ प्रबोधवृद्युदिंद प्रीतिसुविरि मत्तु जीविसुविरि।

<sup>7</sup> “निष्पृष्ठ देवराद यीक्षोऽवन् कैषसंगतिग छेला निष्पृष्ठ वृरिगल्गे आगुवंते मादुवन्। या कंदरि अवरु निष्पृष्ठ द्वेषसि तेंदरि कौदु त्रिरुवरु।<sup>8</sup> निष्पृष्ठ मत्तु यीक्षोऽवन्नीगे विधीयरागुविरि। जांदु नानु निष्पृष्ठ कौदुव एला आज्ञै गल्गे निष्पृष्ठ विधीयरागुविरि।<sup>9</sup> निष्पृष्ठ एला कायंगगल्ली युज्जीया गुवंते देवरु मादुवन्। निष्पृष्ठ अनेक मुक्तु निष्पृष्ठ अनुग्रहिसुवन्। निष्पृष्ठ दनगल्नु आशीर्वदिसुवन्। अवगल्गे अनेक शरुगल्लिरुवपु। निष्पृष्ठ हेलगलु अधिकवाद बीचे युन्नु कौदुवंते आशीर्वदिसुवन्। यीक्षोऽवन् निष्पृष्ठ शुभवन्नु उलांठु मादुवुद रल्ली संलोकिसुवन्। निष्पृष्ठ प्राविकरिगे मैलन्नु उलांठुमादुलु अतनु बयलिसद्गु।<sup>10</sup> अतनु हेली दंते निष्पृष्ठ नदेदुकौलूबेकु। तो धर्मोऽपदीश पुस्तकदली बरिदिरुव चेंद्रनेगल्नु निष्पृष्ठ अनु सरिसबेकु। निष्पृष्ठ प्रबोधवा, इंदिंदला आत्म दिंदला निष्पृष्ठ देवराद यीक्षोऽवन्नु आराधिस बीकु; आग निष्पृष्ठ तो एला भैया यु संगतिगलु संभविसुत्तवै।

### जीवव्योम मुरणव्योम

<sup>11</sup> “नानु तो दिन कौदुव अज्ञैयु अंधकर्त्तृदेनो अला; अदु दुरवादद्गु अला,<sup>12</sup> तो अज्ञैयु आकाशदेलगे इला, ‘नमुगोऽसुरमेलिन लेलेकवन्नेरि अदन्नु तिलिदुकौलंठु बंदु नमुगे तिलियुप्रदिसुवन् यारु? नाव अदन्नु केली अदरंतेयै मादुत्तिद्देह’ वांदु विचारिसुव अवश्यविल.<sup>13</sup> इदु समुद्रद आज्ञै इरुव मातला, ‘नमुगोऽसुरसमुद्रवन्नु दाटे अदन्नु तेगिदुकौलंठु बंदु नमुगे तिलिसुवरु यारिरुवरु?’ नावदन्नु केली अदरंते नदेयु बहुवागित्तु वांदु हेलाव अवश्यके इला.<sup>14</sup> देवर नुकियु निष्पृष्ठ बैयलीलीयै इदे. अदु निष्पृष्ठ बायलीलीयै रुद्युदलीयै इदे. अदु निष्पृष्ठ बायलीलीयै रुद्युदलीयै इदे. अदु निष्पृष्ठ बायलीलीयै रुद्युदलीयै इदे.

<sup>15</sup> “तो दिन निष्पृष्ठ जीवमत्तु मरण; आभ मत्तु अतुभ इवगल्नु आय्यैमा कौलूलु निष्पृष्ठ अवकाश वा किदेलोट्टीद्देहैन।<sup>16</sup> निष्पृष्ठ देवराद यीक्षोऽवन्नन् निष्पृष्ठ संप्रोजनवागि श्रीतिस बीकेंद्रुमु अज्ञैसुप्रत्येनै. अतन अस्त्री गल्गे, निष्पृष्ठ गल्गे अतु विधीगल्गे विधीयरागबीकेंद्रुमा नानु निष्पृष्ठ अज्ञैसुप्रत्येनै. आग निष्पृष्ठ बदुपुविरि मत्तु निष्पृष्ठ जनांग देलद्वादागि बीचे युवदु. निष्पृष्ठ गागि तेगिदुकौलूलु वृवैतिसलिरुव देशदली निष्पृष्ठ देवराद यीक्षोऽवन् निष्पृष्ठ अशीर्वदिसुवन्।<sup>17</sup> अदरे निष्पृष्ठ यीक्षोऽवन्नीगे विमुविरागि अतनिगे किविगोडदे होलदरे, बीरे देवरुगल्नु आराधिसलु मत्तु निष्पृष्ठ मादुलु होलदरे,<sup>18</sup> निष्पृष्ठ नाशवागुविरि. निष्पृष्ठ नानु एज्जरिसुप्रत्येहैन. निष्पृष्ठ यीक्षोऽवन्नीगे विमुविरादरे, निष्पृष्ठ गागि तेगिदुकौलूलु निष्पृष्ठ वृवैतिसप्रत्येहैरुव ज्ञेलेकना नदियु आज्ञै दददलीरुव देशदली निष्पृष्ठ बहुवागिलावरीगे जीविसुप्रदिलु।

<sup>19</sup> “तो दिन एरदु मागंगल्ली यावुदन्नु बेकादरो अरिसिकौलूलु नानु निष्पृष्ठ अवकाश कौलूट्टीद्देहैन। वरलेलोक्वा भूमियु आदर्शी साक्षी. निष्पृष्ठ जीववन्नागलीए, मरणवन्नागलीए अरिसिकौलूभुवदु. जीववन्नागलीकौलोदरे, आशीर्वाद दपु सिगुवुदु. मरणपु निष्पृष्ठ ताववन्नु तरुवदु. आदुदरिंद जीववन्नु अरिसिकौलूरि निष्पृष्ठ निष्पृष्ठ मुक्तु लो चालुविरि.<sup>20</sup> निष्पृष्ठ निष्पृष्ठ देवराद यीक्षोऽवन्नु प्रत्येकी आत्मिगे विधीयरागबीकु. यीक्षोऽवन् निष्पृष्ठ जीववागिद्दानै. निष्पृष्ठ दीफैर्वाद आयुव्यन्नु निष्पृष्ठ प्रबोधकराद अबुक्कामु निगे, झुनाकनीगे, या कौलेबिनीगे कौदुववृदागि वाग्नान वादिद्द देशदली निष्पृष्ठ अनुग्रहिसुत्तनैन्।”

### यीक्षोऽवन्नु निष्पृष्ठ खेस नायकनारिदानै

**31** मौलीयु इत्तीलर समुक्कौद्दे देशद्दै नैंदरे,<sup>21</sup> “नानु तोग नूरिप्रत्येहै वृषदव नागिद्दैनै. ननगे निष्पृष्ठ इन्नु नदेसलु साध्य विलु. यीक्षोऽवन्, ‘नीनु ज्ञेलेकना होलीयुन्नु दाटकौदु वांदु हेलीरुत्तनै. <sup>22</sup> अदरे निष्पृष्ठ यीक्षोऽवन्ने, आज्ञै केंद्री नदेसुवनु. आदेशद जनरन्नु यीक्षोऽवन् नाशवागुवनु. अवर शैयांद निष्पृष्ठ आ देशवन्नु वृश्चिसि

కొళ్లున్నిరి. యిహోశువను నిమ్మన్న ఇన్న ముందే నడిసువను ఎందు యిహోవను హేళిద్దానే.

<sup>4</sup> “యిహోవను సిహోనన్న మత్తు ఓగనన్న నాశమాడిదను. అహోరియ ఆరసరన్న నాశ మాకిదను; అదే రీతియాగి నీపు హోగువ దేశ దల్లియూ మాడువను.<sup>5</sup> యిహోవను ఆ జనాంగ గిళన్న సోలిసలు సకాయ మాడువను. ఆదరే నాను హేళిద ప్రకార నీపు అవరిగి మాడబేశు. <sup>6</sup> ధైయువాగిరి శక్తిహోందిదవరాగిరి, ఆ జనరిగి హదరబేచిరి. యాకందరే దేవరాద యిహోవను నిమ్మ సంగత ఇరువను. ఆతను నిమ్మ కేబిడువుదిల్ల, నిమ్మన్న తోరియువుదిల్ల.”

<sup>7</sup> అమేలీ మోళేయు యిహోశువనన్న కరేదు ఎల్లా ఇస్రేలర ఎదురినల్లి, “శక్తిశాలియాగిద్దు ధైయుగోండిరు. నీను ఈ జనరన్న యిహోవను నమ్మ పూర్వికరిగి వాగ్నం మాడిదంథ దేశక్కే నడేసు. ఆ దేశవన్న స్వాధీన మాడికోళ్లు ఇస్రేలరిగి సకాయమాడు.<sup>8</sup> యిహోవను నిన్నన్న నడేసుత్తానే, ఆతను తానే నిన్నూందిగిరువను. ఆతను నిన్న కేబిడువుదిల్ల, నిన్నన్న తోరియువుదిల్ల. ఆదుదరింద జింతిసబేఇ, భయపడబేఇ” ఎందు హేళిదను.

### మోళేయు బోధనగాళ్లు ల్లా ఒరిద్దు

<sup>9</sup> అమేలీ మోళేయు బోధనగాళ్లైన్న ల్లా బరిదు యాజకర కేళ్లుల్లి అదన్న కోట్టిను. యాజకరు లేపియి కులదవరు. అవర కట్టవ్వ ఏనాగితేందరే యిహోవను ఒడంబడియే వేణ్ణిగయన్న కూరు పుదు. మోళేయు ఇస్రేలర ఎల్లా హిరిగుగూ బోధనయి పుస్తకవన్న కోట్టిను. <sup>10</sup> అమేలీ మోళేయు నాయికరోందిగి మాతనాడుత్తా, “ప్రతిఏ పఛనేయ వషండ కోనేయల్లి ఆందరే బిడు గడేయ వషండల్లి నడేయువ వషణతాలేగళ కబ్బడ సమయదల్లి ఈ బోధనా పుస్తకవన్న ఓదబేశు. <sup>11</sup> ఆ కబ్బడ సమయదల్లి ఇస్రేలరల్లరు తమ్మ దేవరాద యిహోవను ఆరిసువ విలేష స్థలదల్లి కూడి బరువాగ ఈ బోధనయి పుస్తకవన్న ఎల్లరిగూ కేళిశుపంతే ఓదబేశు. <sup>12</sup> ఎల్లరన్న అందరే గండస రన్న కేంగసరన్న చిక్కుమక్కళన్న మత్తు నిమ్మ నిమ్మ ఉలరినల్లి వాసిసువ పెరదేశస్థరన్న ఒచ్చాగి సేరిసబేశు. అవరు బోధనయిన్న కేళి తమ్మ దేవరాద యిహోవనన్న సన్నానిసలు కలియు

వరు మత్తు బోధనయల్లి తిలిసిరువ ప్రకార మాడువరు.<sup>13</sup> అవర సంతతియపరిగి యిహోవన శక్తియు బగ్గె గౌత్తిల్లదిద్దరే అవరు బోధనా పుస్తక ఓదువాగ తిలిదుచోళ్లువరు. నిమ్మ దేవరాద యిహోవనన్న గౌరవిసలు అవరు అదరింద కలిపు కోళ్లువరు; నీపు జోడికొల్లిరువ దేశదల్లి నీపు వాస వాగిరువ తనక అవరు గౌరవిసువరు.”

### దేవరు యిహోశువనస్య మోళేయున్న ఒట్టిగ్గి కరిదద్దు

<sup>14</sup> యిహోవను మోళేగి, “నీను సాయివ సమ యిపు హితిరమాగుత్తు బంపు. యిహోశువనన్న దేవదశనగుడారక్కే కరేదుకోంచు బా. అవను మాడబేకాద విషయగిళన్న నాను యిహోశువ నిగి తిలిసువేను” ఎందు హేళిదను. మోళేయూ యిహోశువను దేవదశన గుడారదొళగి హోదరు.

<sup>15</sup> యిహోవను బందు మేఘస్తంభదల్లి ప్రత్యక్ష నాదను. ఆ మోళపు గుడారద బాగిలల్లి బందు నిఱితు. <sup>16</sup> యిహోవను మోళేగి హేళిద్దేనిందరే, “నీను బేంగనే సాయివే. నిన్న పూర్వికర బళిగే నీను సేరిదాగ ఈ జనరు ననగే నంబిగస్త రాగిరువుదిల్ల. నాను అవరోడన మారిలువ ఒడం బిడికియన్న అవరు మురియువరు. అవరు నన్నన్న తోరెదు తప్ప స్వాధీనమాడికోళ్లువ దేశద అన్న దేవతెగిళన్న పూజిసువరు. <sup>17</sup> ఆగ నాను అవర మేలీ తుంబా కోపవుళ్లవనాగిరువేను. అవరిగి సకాయమాడద అవరన్న బిట్టుబిడువేను; అవరు నాశమాగువరు; అవరిగి భయంకర సంగతిగటు సంబిసువే; అనేక కేడుగాళాగువువు; ఆగ, ‘నమ్మ దేవరు నమ్మ మద్దదల్లి ఇల్లదిదువ కారణ ఇవెల్లా నమగే సంబిసుత్తావే’ ఎందు అవరు హేళువరు.

<sup>18</sup> ఆగలూ నాను అవరిగి సకాయమాడువుదిల్ల. అవరు కేట్కుమాయిగళన్న మాకి ఆన్నదేవరుగళన్న అవలంబిసిద్దారల్లా!

<sup>19</sup> “అదుదరింద నీను ఈ హాడన్న బరె, ఇస్రేల రిగి ఇదన్న కలిసు. ఈ హాడన్న హాడలు అవరిగి కలిసు. ఆగ ఇదు ఇస్రేలో జనర విరుద్ధవాణి సాక్షి యాగువుదు. <sup>20</sup> నాను అవర పూర్వికరిగి వాగ్నన మాడిద దేశక్కే అవరన్న కరేదుకోంచు హోగు వేను. ఆ దేశపు హాలు జేను హరియువ

ದೇಶವಾಗಿರುತ್ತದೆ. ಅವರಿಗೆ ಇಷ್ಟ ಬಂದದ್ದನ್ನೆಲ್ಲ ತಿನ್ನಲು ಅವರಿಗೆ ಸಿಗುವುದು. ಅವರಿಗೆ ಸಮ್ಮಾನಿಸಿಯಾದ ಜೀವಿತವು ಇರುವುದು. ಆದರೆ ಅವರು ಸುಳ್ಳಿದೇವರ ಕಡೆಗೆ ತಿರುಗಿ ಅಪುಗಳನ್ನು ಪೂಜಿಸುವರು. ಅವರು ನನ್ನೀಂದ ಹೊಲಗಿ ನನ್ನ ಒಡಂಬಡಿಕೆಯನ್ನು ಮುರಿದುಬಿಡುವರು.<sup>21</sup> ಆಗ ಭಯಂಕರವಾದ ಸಂಗಿಗಳು ಅವರಿಗೆ ಉಂಟಾಗುವವು. ಅವರಿಗೆ ಅನೇಕ ಸಂಕಟಗಳು ಉಂಟಾಗುವವು. ಆಗ ಆ ಜನರಿಗೆ ಈ ಹಾಡು ತಿಳಿದಿರುವುದರಿಂದ ತಾವು ಎಷ್ಟು ತಪ್ಪಿತಸ್ಥರು ಎಂದು ತಿಳಿಯುವುದು. ನಾನು ಕೊಡುವುದಾಗಿ ವಾಗ್ಣನ ಮಾಡಿರುವ ದೇಶಕ್ಕೆ ಅವರನ್ನು ಇನ್ನೂ ಕರೆದುಕೊಂಡು ಹೋಗಿಲ್ಲ. ಆದರೆ ಅವರು ಅಲ್ಲಿ ಪನು ಮಾಡುತ್ತಾರೆಂಬುದು ನನಗೆ ಆಗಲೇ ಗೊತ್ತಿದೆ”

<sup>22</sup> ಅದೇ ದಿವಸದಲ್ಲಿ ಮೋಶೇಯು ಹಾಡನ್ನು ಬರೆ ದಿಟ್ಟನು. ಇಸ್ಮೇಲ್ ಜನರಿಗೆ ಆ ಹಾಡನ್ನು ಕಲಿಸಲಾಯಿತು.

<sup>23</sup> ನೂನನ ಮಗನಾದ ಯೆಹೋಇವನೋಂದಿಗೆ ಯೆಹೋವನು ಮಾತನಾಡಿ ಹೇಳಿದ್ದೇನೆಂದರೆ, “ದ್ಯುರ್ಯ ವಂತನಾರ್ಥಿ ಬಲಗೊಳ್ಳು ನೀನು ಜನರನ್ನು ವಾಗ್ಣನದ ದೇಶಕ್ಕೆ ನಡೆಸಬೇಕು. ನಾನು ನಿನ್ನೂಂದಿಗಿರುವೇನು.”

### ಮೋಶೇ ಇಸ್ಮೇಲರನ್ನು ಎಚ್ಚರಿಸಿದ್ದು

<sup>24</sup> ಯೆಹೋವನ ಕಟ್ಟಳೆ ವಿಧಿನಿಯಮಗಳ ಬೋಧನೆಯನ್ನೆಲ್ಲ ಮೋಶೇಯು ಪುಸ್ತಕದಲ್ಲಿ ಜಾಗ್ರತೆಯಾಗಿ ಬರೆ ದಿಟ್ಟನು. <sup>25</sup> ಬಳಿಕ ಮೋಶೇಯು ಲೇವಿಯರಿಗೆ<sup>26</sup> (ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊಲುತ್ತುಕೊಂಡಿದ್ದವರಿಗೆ), “ಈ ಪುಸ್ತಕವನ್ನು ತೆಗೆದು ಕೊಂಡು ದೇವದರ್ಶನಗುಡಾರದೊಳಗಿರುವ ಪೆಟ್ಟಿಗೆಯ ಪರ್ಕರಲ್ಲಿ ತಿರಿ. ಆದು ನಿಮಗೆ ವಿರುದ್ಧವಾದ ಸಾಕ್ಷಿಯಾಗಿ ರುವುದು.<sup>27</sup> ನೀವು ಹರಮಾರಿಗಳಿಂದ ನಾನು ಬಲ್ಲಿನು. ನಾನು ನಿಮ್ಮೋಂದಿಗೆ ಇದ್ದಾಗಲೇ ನೀವು ಯೆಹೋವನಿಗೆ ವಿಧೀಯರಾಗಲಿಲ್ಲ. ಆದುದರಿಂದ ನಾನು ಸತ್ತ ಬಳಿಕ ಆತನ ಮಾತುಗಳನ್ನು ನೀವು ಹೇಳುವೆಲ್ಲ ಎಂದು ನನಗೆ ಚಿನ್ನಾಗಿ ಗೊತ್ತು.<sup>28</sup> ಎಲ್ಲಾ ಕುಲಾಧಿಪತಿಗಳಿವರನ್ನು ಮತ್ತು ಗೊಳತ್ತ ಪ್ರಥಾನರನ್ನು ನನ್ನ ಬಳಿಗೆ ಕರೆದುತ್ತಿರಿ; ಅವರಿಗೆ ನಾನಿದನ್ನು ತಿಳಿಸುವೆನು. ನಾನು ಆಕಾಶವನ್ನೂ ಭೂಮಿಯನ್ನು ಅದಕ್ಕೆ ನಾಕ್ಕಿಯಾಗಿ ಮಾಡುವೆನು.<sup>29</sup> ನನ್ನ ಮರಣದ ಬಳಿಕ ನೀವು ಕೆಕ್ಕಾಯ್ದಾಗಳನ್ನು ಮಾಡುವಿ ರೆಂದು ನನಗೆ ಗೊತ್ತಿದೆ; ನನ್ನ ಅಪ್ಪಣಿಗಳನ್ನು ಮೀರುವಿರಿ. ನಿಮಗೆ ಭಯಂಕರ ಸಂಗಿಗಳು ಸಂಭವಿಸುವವು. ಯಾಕಂದರೆ ಯೆಹೋವನನ್ನು ನೀವು ಸಿಟ್ಟಿಗೆಬ್ಬಿಸುವಿರಿ.” ಎಂದು ಹೇಳಿದನು.

### ಮೋಶೇಯ ಹಾಡು

<sup>30</sup> ಇಸ್ಮೇಲ್ ಸಮೂಹವು ಒಟ್ಟಾಗಿ ಸೇರಿದಾಗ ಮೋಶೇಯ ಹೀಗೆ ಹಾಡಿದನು:

**32** “ಆಕಾಶವೇ, ನಾನು ಹೇಳುವದನ್ನು ಕೇಳು. ಭೂಮಿಯೇ, ನನ್ನ ಬಾಯಿಯ ಮಾತು ಗಳನ್ನು ಆಲಿಸು.

<sup>2</sup> ನನ್ನ ಬೋಧನೆಯು ವೃಷ್ಟಿಯೋವಾದಿಯಂತೆ ಬರುವುದು. ನೆಲದ ಮೇಲೆ ಬೀಳುವ ಇಜ್ಞಾನಿಯಂತಿರುವುದು; ಮೃದುವಾದ ಹುಲ್ಲಿನ ಮೇಲೆ ಬೀಳುವ ಹದವಾದ ಮಳಿಯಂತಿರುವುದು; ಹಸಿರು ಸಸಿಗಳ ಮೇಲೆ ಬೀಳುವ ಮಳಿಯ ಹನಿಯಂತಿರುವುದು.

<sup>3</sup> ಯೆಹೋವನ ಹೆಸರಿನಲ್ಲಿ ವಾತಾಡುವಂತೆ ಮಾಡಿದ ದೇವರಿಗೆ ಸ್ನೇತ್ರ!

<sup>4</sup> “ಯೆಹೋವನ (ಬಂಡಿಯ) ಕಾಯ್ದವ ನಿವ್ವಳಿಂಕ ವಾದದ್ದು. ಯಾಕಂದರೆ ಆತನ ಮಾರ್ಗವೆಲ್ಲವೂ ಸರಿಯಾದ್ದೇ. ದೇವರು ಸತ್ಯವಂತನೂ ನಂಬಿಗೆಸ್ತನೂ ಆಗಿದ್ದಾನೆ. ಆತನು ಒಳ್ಳೆಯವನೂ ಪ್ರಮಾಣಿಕನೂ ಆಗಿದ್ದಾನೆ.

<sup>5</sup> ನೀವು ಆತನ ಮತ್ತು ಲೀಲ್. ನಿಮ್ಮ ಪಾಗಳು ಆತನನ್ನು ಮಲಿನಮಾಡುವವು. ನೀವು ಹೊಂಕಾದ ಗಳನ್ನು ಗಾರರು.

<sup>6</sup> ಹೀಗೆ ಆತನು ನಿಮಗೆ ಮಾಡಿದ ಒಳ್ಳೆಯದಕ್ಕೆ ಉಪಕಾರ ತೋರಿಸುವಿರಾ? ಇಲ್ಲ, ನೀವು ಬುದ್ದಿ ಹೀನರಾಗಿದ್ದಿರಿ. ಯೆಹೋವನು ನಿಮ್ಮ ತಂಡ ಯಾಗಿದ್ದಾನೆ. ಆತನೇ ನಿಮ್ಮನ್ನು ನಿಮಿಂಸಿದಾತನು. ಆತನೇ ನಿಮ್ಮನ್ನು ಉಂಟು ಮಾಡಿದಾತನು. ಆತನೇ ಆಧಾರ ನೀಡುವಾತನು.

<sup>7</sup> “ಹಿಂದೆ ಪಣಾಯಿಂದು ಜ್ಞಾನಪರಕ್ಕೆ ತಂದುಕೊಳ್ಳಿರಿ. ಬಹಳ ವರುಷಗಳ ಹಿಂದೆ ನಡೆದೆಲ್ಲನ್ನು ಜ್ಞಾನಪರ ಮಾಡಿಕೊಳ್ಳಿರಿ. ನಿಮ್ಮ ತಂಡದೆಗಳನ್ನು ಕೇಳಿ, ಅವರು ಹೇಳುವರು. ನಿಮ್ಮ ನಾಯಕರನ್ನು ವಿಜಾರಿಸಿ. ಅವರು ಹೇಳುವರು.

<sup>8</sup> ಪರಲೋಕದಲ್ಲಿರುವ ದೇವರು ಭೂಮಿಯ ಮೇಲಿದ್ದ ಜನರನ್ನು ವ್ರತ್ಯೇಕಿಸಿದನು. ವ್ರತ್ಯೇ ಯೋಂದು ಜನಾಂಗಕ್ಕೆ ಅದರದೇ ಆದ ದೇಶವನ್ನು ಕೊಟ್ಟಿನು. ಅದಕ್ಕೆ ಮೇರೆಯನ್ನು ಆತನು ಮಾಡಿಕೊಟ್ಟಿನು. ಇಸ್ಮೇಲರಲ್ಲಿ ಜನರೆಷ್ಟು ಮಂದಿ ಇದ್ದಾರ್ಲೋ ಅಪ್ಪು ಜನಾಂಗಗಳಿಂದೆ.

<sup>9</sup> ಯೆಹೋವನ ವಾಲು ಆತನ ಜನರೇ. ಇಸ್ಮೇಲರು ದೇವಜನರಾಗಿದ್ದಾರೆ.

- 10 “ಮರುಭೂಮಿಯಲ್ಲಿ ಯಿಹೋವನು ಇಸ್ತೇಲ  
ನನ್ನ ಕಂಡನು. ಅದು ಬರಿದಾದ ಗಳಿ ಬೀಸು  
ತೀದ್ದ ಸ್ಥಳವಾಗಿತ್ತು. ಯಿಹೋವನು ಅದನ್ನು  
ಸುತ್ತುವರಿದು ಇಸ್ತೇಲನ್ನು ಸಂರಕ್ಷಿಸಿದನು; ತನ್ನ  
ಕಣ್ಣಗುಡ್ಡೆಯಂತೆ ಅವರನ್ನು ಕಾಪಾಡಿದನು.
- 11 ಇಸ್ತೇಲರಿಗೆ ಯಿಹೋವನು ಹಡಿನಂತಿರು ವನು!  
ಹಡ್ಡ ತನ್ನ ಮರಿಗಳಿಗೆ ಹಾರಲು ಕಲಿಸಲು ಗೂಡಿ  
ಸಿಂದ ಕೆಳಕ್ಕೆ ತಳ್ಳುವುದು. ಮರಿಗಳು ಕೆಳಗೆ ಬೀಳಂ  
ದಂತೆ ಅವುಗಳ ಜೊತೆಯಲ್ಲಿ ಹಾರಾಡುವುದು.  
ಅಪುಗಳು ಬೀಳುವಾಗ ತನ್ನ ರಕ್ಷೆಯನ್ನು ಹಾಚೆ  
ಬೀಳಂದಂತೆ ಮಾಡುವುದು. ನಂತರ ಸರಕ್ಷಿತ  
ಸ್ಥಳಕ್ಕೆ ಕೊಂಡೊಯ್ದುವುದು. ಯಿಹೋವನು  
ಅದರಂತೆಯೇ.
- 12 “ಯಿಹೋವನೇ ಇಸ್ತೇಲನ್ನು ನಡೆಸಿದನು. ಅನ್ತೇ  
ದೇವರು ಯಾವ ಸಹಾಯವನ್ನೂ ಮಾಡಲಿಲ್ಲ;
- 13 ಬೆಟ್ಟಗುಡ್ಡ ಗಳ ಪೂರ್ತೆವನ್ನು ವಶಪಡಿಸಲು  
ಇಸ್ತೇಲನ್ನು ನಡೆಸಿದನು. ಹೋಲದ ಬೆಳೆಯನ್ನು  
ಇಸ್ತೇಲು ಕೊಯಿಲು ಮಾಡಿದನು. ಬಂಡೆ  
ಯಿಂದ ಜೇನನ್ನು ಯಿಹೋವನು ಇಸ್ತೇಲಿಗೆ  
ಕೊಟ್ಟಿನು. ಗಂಟೆಯಾದ ಬಂಡೆಯಿಂದ ಎಳ್ಳಿಯ  
ಹೊರಡುವಂತೆ ಮಾಡಿದನು.
- 14 ಯಿಹೋವನು ಇಸ್ತೇಲಿಗೆ ಹಿಂಡಿಸಿಂದ ಬೆಳ್ಳಿ  
ಯನ್ನೂ ಹಾಲನ್ನೂ ಕೊಟ್ಟಿನು. ಅತನು ಕೊಬ್ಬಿದ  
ಕುರಿ ಮರಿಗಳನ್ನೂ ಆಡುಗಳನ್ನೂ ಬಾಷಾನಿನ  
ಅತ್ಯಂತ ಮಾಡಿ ಉತ್ತರವಾದ ಟಗರುಗಳನ್ನೂ ಕೊಟ್ಟಿನು.  
ಜೊತೆಗೆ ಉತ್ತರವಾದ ಗೋಧಿಯನ್ನೂ  
ಕೊಟ್ಟಿನು. ಇಸ್ತೇಲಿನ ಜನರು ದೃಕ್ಷಯ ಕೆಂಪು  
ರಸದಿಂದ ಮಾಡಿದ ದುಕ್ಕಾ ರಸವನ್ನು ಮುಡಿದರು.
- 15 “ಅದರೆ ಯಿಶುರಾನು\* ಕೊಬ್ಬಿದನು; ಕೊಬ್ಬಿದ  
ಹೋರಿಯಂತೆ ಒದ್ದನು; ಅವನು ಜೆನ್ನಾಗಿ ತಿಂದು  
ಕೊಬ್ಬಿ ಉದ್ದಿಕೊಂಡನು; ತನ್ನ ಸಿಮಾರ್ ಜಿಕೊನಾದ  
ಯಿಹೋವನನ್ನು ತೋರಿದನು; ತನ್ನನ್ನು ಸಂರ  
ಕ್ಷಿಸಿದ ಬಂಡೆಯಿಂದ ಒಡಿಹೋದನು;
- 16 ದೇವಜನರು ಯಿಹೋವನಿಗೆ ಈವೇಯನ್ನು  
ಉಂಟುಮಾಡಿದರು. ಅವರು ಇತರ ದೇವರು  
ಗಳನ್ನು ಪೂಜಿಸಿದರು; ಅಸಹ್ಯ ವಿಗ್ರಹಗಳನ್ನು  
ಅವರು ಪೂಜಿಸಿದರು. ಅದು ಯಿಹೋವನನ್ನು  
ಹೋಪಗೊಳಿಸಿತು.
- 17 ಅವರು ದೆವ್ಯಗಳಿಗೆ ಯಜ್ಞವನ್ನು ಹಿಸಿದರು. ಅಪು  
ಗಳು ನಿಜ ದೇವರುಗಳಲ್ಲ. ಅಪುಗಳು ಮಾಡಲಿಟ್ಟ  
ದೇವರುಗಳಿಂದ ಅವರಿಗೆ ಗೊತ್ತಿರಲೀಲ್ಲ.  
ಅಪುಗಳು ಕೈಯಿಂದ ಮಾಡಲಿಟ್ಟ ದೇವರುಗಳು.  
ಅವರ ಪೂರ್ವಿಕರಿಗೆ ತಿಳಿಯದಂಥಿ  
ದೇವರುಗಳು.
- 18 ನೀವು ನಿಮ್ಮನ್ನು ನಿಮಿಸಿದ ಬಂಡೆಯನ್ನು  
(ದೇವರನ್ನು) ತೋರಿದುಬಿಟ್ಟಿರಿ; ನಿಮಗೆ ಪಾಣ  
ವನ್ನು ಕೊಟ್ಟ ದೇವರನ್ನು ನೀವು ಮರೆತುಬಿಟ್ಟಿರಿ.
- 19 ಯಿಹೋವನು ಇದನ್ನು ನೋಡಿ ಕೋಪ  
ಗೊಂಡನು. ಆತನ ಮಕ್ಕಳೇ ಆತನನ್ನು ಸಿಟ್ಟ  
ಗೆಬ್ಬಿಸಿದರು.
- 20 ಆಗ ಯಿಹೋವನು, ‘ನಾನು ಅವರಿಗೆ ವಿಮುಖ  
ನಾಗುವೆನು. ಆಗ ಅವರಿಗೇನು ಸಂಭವಿಸು  
ಪ್ರದೋ ನೋಡೋಣ. ಅವರು ಎದರುಬೀಳುವ  
ಜನರಾಗಿದ್ದಾರೆ. ಅವರು ತಮ್ಮ ಪಾರಿಗಳನ್ನು  
ಕಲಿಯದ ಮಕ್ಕಳಿಂದಿದ್ದಾರೆ.
- 21 ಅವರು ದೆವ್ಯಗಳನ್ನು ದೇವರನಾಗಿ ಮಾಡಿ ನನ್ನಲ್ಲಿ  
ಈವೇಯನ್ನು ಉಂಟು ಮಾಡಿದರು. ಆ ವಿಗ್ರಹ  
ಗಳು ನಿಜವಾದ ದೇವರುಗಳಲ್ಲ! ಅವರು  
ಪೂರೋಜನವಿಲ್ಲದ ವಿಗ್ರಹಗಳನ್ನು ಮಾಡಿ  
ನನ್ನನ್ನು ಸಿಟ್ಟಿಗೆಬ್ಬಿಸಿದರು. ಆದುದರಿಂದ ನಿಜ  
ವಾದ ಜನಾಂಗವಲದವರಿಂದ ನಾನು ಅವರಲ್ಲಿ  
ಈವೇಯನ್ನು ಉಂಟು ಮಾಡುವೆನು. ಮೂರ್ಖ  
ಜನಾಂಗದಿಂದ ಅವರನ್ನು ಸಿಟ್ಟಿಗೆಬ್ಬಿಸುವೆನು.
- 22 ನನ್ನ ಕೋಪವು ಬೆಂಕಿಯಂತೆ ದಹಿಸುವುದು;  
ವಾತಾಳವನ್ನು ಸುಡುವುದು. ಭೂಮಿಯನ್ನೂ  
ಅದರಲ್ಲಿರುವ ಸಕಲ ವಸ್ತುಗಳನ್ನೂ ಸುಡುವುದು.  
ವರ್ವತಗಳ ಬುದ್ದದ ದೇಳಗೂ ದಹಿಸುವುದು.
- 23 “ನಾನು ಇಸ್ತೇಲಿಗೆ ಸರಕಡವನ್ನು ಬರಮಾಡು  
ವೆನು. ನನ್ನ ಬಾಣಗಳನ್ನೇಲ್ಲಾ ಅದಕ್ಕೆ ಬಿಡುವೆನು.
- 24 ಹಸಿಸೆಯಿಂದ ಅವರು ಶ್ವೇಣಿವಾಗುವರು;  
ಭಯಿಂಕರ ವ್ಯಾಧಿಯಿಂದ ಅವರು ನಾಶ  
ವಾಗುವುರು. ಕಾಡು ಪ್ರಾಣಿಗಳನ್ನೂ ಅವರ ಮಹ್ಯೆ  
ಕಳುಹಿಸುವೆನು. ವಿಷಸರ್ವಗಳೂ ಹಲ್ಲಿಗಳೂ  
ಅವರನ್ನು ಕಷ್ಟವಾವು.
- 25 ರಸ್ತೆಗಳಲ್ಲಿ ಸಿವಾಯಿಯವರು ಅವರನ್ನು ಹೊಲ್ಲು  
ವರು. ಅವರು ಮನೆಗಳಲ್ಲಿ ಭಯಿಂಕರ ಸಂಗ  
ತಿಗಳು ನಡೆಯುವವು. ಯಾವನ ಪ್ರಾರುವರನ್ನೂ  
ಸ್ತೀಯರನ್ನೂ ಸಿವಾಯಿಯವರು ಹೊಲುವರು,  
ಮುದುಕರನ್ನೂ ಎಳಿ ಗೂಸಂಗಳನ್ನೂ  
ಸಂಹರಿಸುವರು.

- 26 ನಾನು ಇಸ್ತೇಲರನ್ನು ಸಂಪೂರ್ಣವಾಗಿ ನಿರ್ಮಾಲ ಮಾಡಲು ಯೋಜಿಸಿದೆನು. ಲೋಕ ದಲ್ಲಿ ಅವರ ಹೆಸರು ಉಳಿಯದಂತೆ ಮಾಡುವೆನು ಎಂದು ನೇನೆಸಿದೆನು.
- 27 ಆದರೆ ಅವರ ವೈರಿಗಳು ಏನು ಹೇಳುತ್ತಾ ರೆಂಬುದು ನನಗೆ ಗೊತ್ತಿದೆ. ವೈರಿಯು ಅಧ್ಯ ಮಾಡಿಕೊಳ್ಳುವುದಿಲ್ಲ; ಅವರಿಗೆ ವಿಷಯವು ತಿಳಿಯದು. ಅವರ ಜಂಖದಿಂದ, “ಯಿಹೋವನು ಇಸ್ತೇಲನ್ನು ನಾಶಮಾಡಲಿಲ್ಲ. ನಾವು ನಮ್ಮ ಬಲದಿಂದಲೇ ಅವರನ್ನು ಬಡಿದು ಹಾಕಿದ್ದೇವು.”
- 28 “ಇಸ್ತೇಲರು ಬುದ್ಧಿಹೀನರಾಗಿದ್ದಾರೆ; ಅವರಿಗೇನೂ ತಿಳಿಯವುದಿಲ್ಲ;
- 29 ಅವರು ಬುದ್ಧಿವಂತರಾಗಿದ್ದಲ್ಲಿ ಅವರಿಗೆ ಏನು ಸಂಭವಿಸುವುದೆಂದು ಅವರು ತಿಳಿಯುತ್ತಿದ್ದರು.
- 30 ಬಂಧನು ಸಾವಿರ ಮಂದಿಯನ್ನು ಒಡಿಸಬಲ್ಲನೇ? ಇಬ್ಬರು ಹತ್ತು ಸಾವಿರ ಮಂದಿಯನ್ನು ಒಡಿಸುವರೇ? ಯಿಹೋವನು ಅವರನ್ನು ಅವರ ಶತ್ರು, ಗಳಿಗೆ ಒಪ್ಪಿಸುವಾಗ ಹಾಗೆಯೇ ಆಗುವುದು, ಅವರ ಬಂಡೆಯಾದ ದೇವರು ಅವರನ್ನು ಗುಲಾಮರನ್ನಾಗಿ ಮಾರುವನು;
- 31 ನಮ್ಮ ವೈರಿಗಳ ಬಂಡೆಯು ನಮ್ಮ ಬಂಡೆಯಂತೆ ಬಲಶಾಲಿಯಲ್ಲ; ವೈರಿಗಳೂ ಇದು ಗೊತ್ತಿದೆ.
- 32 ಅವರ ಹೊಲಗಳೂ ದೂರ್ಕಾಲತೆಗಳೂ ಸೊದೋವೂ ಗೊಹೋರಗಳಂತೆ ನಾಶ ಮಾಡಲಿದ್ದವುವು.
- 33 ಅವರ ದೂರ್ಕೆಯು ವಿಷದಂತೆಯೂ ಅವರ ದೂರ್ಕಾಲರಸೆವು ಹಾವಿನ ವಿಷದಂತೆಯೂ ಕಹಿಯಾಗಿವೆ.
- 34 “ಯಿಹೋವನು ಹೀಗನ್ನುತ್ತಾನೆ: ‘ಆ ಶಿಕ್ಷೆಯನ್ನು ನಾನು ಜೋವಾನಾವಾಗಿಟ್ಟಿದ್ದೇನೆ. ಅದನ್ನು ನಾನು ನನ್ನ ಉಗ್ರಾಜಿಗಳಿಗಾಗಿ ನಾನು ಅವರನ್ನು ಶಿಕ್ಷಿಸುವೆನು. ಅವರು ಜಾರಿ ಕಿಟ್ಟ ಕಾಯಿಗಳನ್ನು ಮಾಡಿದಾಗ ನಾನು ಅವರನ್ನು ಶಿಕ್ಷಿಸುವೆನು. ಅವರ ಮಹಾಸಂಕಟ ಕಾಲವು ಹತ್ತಿರವೇ ಇದೆ. ಅವರ ಶಿಕ್ಷೆಯು ಬೇಗನೆ ಬರುತ್ತದೆ.’”
- 35 “ಯಿಹೋವನು ತನ್ನ ಜನರಿಗೆ ನಾಯ ತೀರಿಸುವನು. ಅವರು ಆತನ ಸೇವಕರಾಗಿದ್ದಾರೆ. ಆತನು ಅವರಿಗೆ ಕರುಣೆ ತೋರಿಸುವನು. ಅವರ ಮಹಾಸಂಕಟ ಕಾಲವು ಶಿಕ್ಷಿಸುವನು. ಅವರ ಶಿಕ್ಷೆಯು ಬೇಗನೆ ಬರುತ್ತದೆ.’”
- 36 “ಯಿಹೋವನು ತನ್ನ ಜನರಿಗೆ ನಾಯ ತೀರಿಸುವನು. ಅವರು ಆತನ ಸೇವಕರಾಗಿದ್ದಾರೆ. ಆತನು ಅವರಿಗೆ ಕರುಣೆ ತೋರಿಸುವನು. ಅವರ ಬಲವು ಕುಂದುವಂತೆ ಮಾಡುವನು. ಗುಲಾಮ ರಾಗಿರಲೇ ಸ್ಥಾಪಿತ, ರಾಗಿರಲೇ ಅವರನ್ನು ಆತನು ನಿಸ್ಕಾರ್ಯಕರನ್ನಾಗಿ ಮಾಡುವನು.
- 37 ಆಗ ಯಿಹೋವನು ಇಂತೆನ್ನುವನು: ‘ನಿಮ್ಮ ಸುಳ್ಳದೇವರುಗಳಿಲ್ಲ? ನಿಮ್ಮ ಸಂರಕ್ಷಣೆಗಾಗಿ ನೀವು ಓಡಿದ ‘ಬಂಡೆ’ ಎಲ್ಲಿ?
- 38 ನಿಮ್ಮ ಯಜ್ಞಗಳ ಕೊಬ್ಬನ್ನು ಆ ಸುಳ್ಳದೇವರು ಗಳು ತಿಂದುಬಿಟ್ಟವು. ನೀವು ಅರ್ಹಿಸಿದ ದೂರ್ಕಾಲವನ್ನು ಕುಡಿದು ಬಿಟ್ಟವು. ಆ ದೇವರುಗಳಿದ್ದ ನಿಮಗೆ ಸಹಾಯಮಾಡಲಿ. ಅವಗಳು ನಿಮ್ಮನ್ನು ಸಂರಕ್ಷಿಸಲಿ.
- 39 ನಾನೇ ದೇವರು, ನನ್ನ ಹೊರತು ಬೀರೇ ದೇವರಿಲ್ಲ. ಜನರಿಗೆ ಮುರಣವನ್ನೂ ಜೀವವನ್ನೂ ಕೊಡುವವನು ನಾನೇ. ಅವರಿಗೆ ಗಾಯ ಮಾಡುವವನೂ ನಾನೇ. ಅದನ್ನು ಗುಣಮಾಡುವವನೂ ನಾನೇ. ನನ್ನ ಶಕ್ತಿಯು ಹಿಡಿತದಿಂದ ಇನ್ನೊಬ್ಬನನ್ನೂ ರಕ್ಷಿಸಲು ಯಾರಿಗೂ ನಾಢ್ಯವಿಲ್ಲ.
- 40 ನನ್ನ ಶೈಗಳನ್ನು ಆಕಾಶದ ಕಡೆಗೆತ್ತಿ ವಚನ ಕೊಡುತ್ತೇನೆ. ನಾನು ನಿತ್ಯಕಾಲಕ್ಕೆ ಜೀವಿಸುವುದು ಎಷ್ಟು ಸತ್ಯವೋ ಅದೇ ರೀತಿ ಇವೆಲ್ಲವೂ ನೇರವೇರುವದು.
- 41 ರುಳಳರುಳಿಸುವ ನನ್ನ ಖಡಗವನ್ನು ನಾನು ಹದಿಮಾಡುವೆನು. ನನ್ನ ವೈರಿಗಳನ್ನು ಶಿಕ್ಷಿಸಲು ನಾನ ದನ್ನು ಉಪಯೋಗಿಸುವೆನು. ನಾನು ಅವರಿಗೆ ಯೋಗ್ರಾದ ದಂಡನೆಯನ್ನು ಕೊಡುವೆನು ಎಂದು ನಾನು ಆಳೆಯಟ್ಟು ಹೇಳುತ್ತೇನೆ.
- 42 ನನ್ನ ವೈರಿಗಳು ಕೊಲ್ಲಲ್ಪಡುವರು ಮತ್ತು ಸೇರಿಯಾಳುಗಳಾಗಿ ಒಯ್ಲಲ್ಪಡುವರು. ನನ್ನ ಬಾಣಗಳು ಅವರ ರಕ್ತದಿಂದ ಮುಚ್ಚಲಿಟ್ಟಿವೆ. ನನ್ನ ಖಡಗವು ಅವರ ಸೈನಿಕರ ರುಂಡ ಹಾರಿಸುವುದು.’
- 43 “ಭೂಲೋಕವೆಲ್ಲಾ ದೇವಜನರಿಗಾಗಿ ಸಂತೋಷಿಸುವದು; ಯಾಕಂದರೆ ಆತನು ಅವರನ್ನು ಸಹಾಯಿಸುವನು; ತನ್ನ ಸೇವಕರನ್ನು ಹತ್ತಿಸುವವರನ್ನು ಶಿಕ್ಷಿಸುವನು; ತನ್ನ ವೈರಿಗಳಿಗೆ ತಕ್ಕ ಶಾಸ್ತ್ರಯನ್ನು ಮಾಡುವನು; ತನ್ನ ದೇಶವನ್ನೂ ತನ್ನ ಜನರನ್ನೂ ಶುದ್ಧಿಮಾಡುವನು.”
- ಮೋಶೆಯ ಜನರಿಗೆ ಹಾಡನ್ನು ಕರ್ಶಿಸಿದನು**
- 44 ಮೋಶೆಯು ಈ ಹಾಡಿನ ಎಲ್ಲಾ ಪದಗಳನ್ನು ಇಸ್ತೇಲರು ಕೇಳುವಂತೆ ಹೇಳಿದನು. ನೂನನ ಮಗನಾದ ಯಿಹೋಶಿವನು ಮೋಶೆಯ ಸಂಗಡ ಇದ್ದನು.

<sup>45</sup> మోతేయు జనరిగె బోధిసిద బళిక <sup>46</sup> హిగే హేళిదను: “నాను ఈ దిన హేళిద ఎల్లా ఆళ్ళిగళన్న అనుసరిసలు జాగరూకరాగిరి. అవుగళన్న నిమ్మ మశ్శల్లిగూ తిళిసి; కట్టల్లిగళన్న సంపూర్ణమాగి కేళీగూళ్ళువంతి అవరిగె బోధిసిరి, కలిసిరి.” <sup>47</sup> ఈ బోధనిగళు ముఖ్యమాద్వగళల ఎందు తిళియ బేడి. అపు నిమ్మ జీవవాగిడి. నిమ్మ తేగుహాళ్ళలు సిద్ధరాగిరువ జోడికనొ నదియి ఆజికడి యల్లిరువ దేశదల్లి ఈ ఉపదీశగళ మూలక బహుకాల బదుకువిరి.”

### నబో ప్రవతద మోతే మోతే

<sup>48</sup> అదే దినదల్లి యీకోవను మోతేయోందిగే వాతనాడి, <sup>49</sup> “మోవాబ్ర ప్రాంత్యదల్లిరువ అబారిమా ప్రవత సాలిగే మోగి అల్ల నేబోఎ ప్రవతవన్నేరు. ఇదు యీరిశోఎ కోఇసిగే ఎదురాగి ఇది. అల్లింద నాను ఇస్రేలరిగే కోడువ కానానొ దేశవన్న నిఱు నోఁడువి. <sup>50</sup> నిన్న అభినాద ఆరోణసు హోరో బిట్టడల్లి సత్తుహోఇదంతియే నిఱు నేబోఎ ప్రవతద మోలే సాయువే. <sup>51</sup> యాంచరి నిఱిచ్చరూ ననగి విరుద్ధవాగి పాప మాడిదిరి. చిన్న మరుభూమియల్లిరువ కాదేళో బలీయల్లిద్ద మేరిభా ఎంబ స్థేచ నిఱిన బలీయల్లి నిఱు జనర ముండే నన్నన్న అవమానపడిసిది. నిఱు నన్నన్న మకావచిత్తసేందు గౌరవిసబేశిత్తు. ఆదరే నిఱు గౌరవిసల్ల. <sup>52</sup> ఆదుదరింద నాను ఇస్రేలరిగే కోడువ దేశవన్న నిఱు నోఁడువే ఆదరే అదన్న వ్రేతిసువుదిల్ల”

### మోతే ఇస్రేలరన్న ఆతివ దిశియ్

**33** దేవర మనువ్యానాద మోతేయు తాను సాయువ మోదలు ఇస్రేలరన్న ఆతివది సిదను. <sup>2</sup> మోతేయు హేళిదేనేందరి:

“సేయిరోనల్లి ముంజానెయ బేళకు ప్రకాతి సువంతి వారానో ప్రవతగళ మోలినింద బేళకు ప్రకాతిసు వంతి యీకోవను సిఱాయినింద బందను. ఆతను కత్తు సావిర పరిశుద్ధయోందిగే బందను. ఆతన బలాలీ గళాద స్వీకరు ఆతనోందిద్దరు.

<sup>3</sup> కాఁడు, యీకోవను తన్న జనరన్న శ్రీతిసుత్తానే. వివిత్త జనరల్లిరూ ఆతన కేళీ

గళల్లిరువరు. ఆతన కాలబళియల్లి కుళితు కొండు బోధనేయన్న కేళువరు.

<sup>4</sup> మోతేయు ధముంతాస్తవన్న యాశోఒబన వంతదవరిగే కేంట్టను.

<sup>5</sup> ఆగ ఇస్రేలిన జనరు తమ్మ నాయకరోందిగే ఒట్టాగి సేరిదరు. అవర దేవరరు యీతురూనినల్ల \* అరసనాదను.

### రంబేనసిగి ఆతివాద

<sup>6</sup> “రూబేనసు నాతపాగదే ఉళియలి ఆదరే అవన కులదవరల్లి కేలవే మంది ఇరువరు.”

### యీకోదసిగి ఆతివాద

<sup>7</sup> యీకోదన విషయవాగి మోతే హేళిద మాతుగళు:

“యీకోవనేఇ, యీకోదద నాయకను సకాయక్కాగి వోరేయడువాగ అదన్న ఆలిసి అవన జనర బలిగే కరేదుకోండు బందు అవరోందిగే సేరిసు. అవనన్న బల గోళిసి తత్తుగళోందిగే యుద్ధ మాడలు సకాయిసు.”

### లేపియరిగి ఆతివాద

<sup>8</sup> లేపియ విషయవాగి మోతే హేళిద మాతుగళు:

“లేపియ నిన్న నిజవాద హింబాలక. అవను ఉలరిమా తుమ్మివ్వా ఇట్టు కోండిరు వను. మాన్సాదల్లి లేపియరన్న నిఱు పరీశీలిసిది. మేరిభా బుగ్గీయ బలి అవరు నిన్నపరీంద నినగి ఖజితపాయితు.

<sup>9</sup> యీకోవనేఇ, అవరు నినగాగి చింతి సిదరు; సైతం సంసారశీతలు హచ్చుగి నిన్నన్న తీతి సిదరు; అవరు నినగాగి తమ్మ తండె తాయి గళన్న నిలంక్షిసిదరు; ఒడ హుట్టిదవరన్న గురుతిసల్ల. అవరు తమ్మ మశ్శల్లిగే ప్రాముఖ్యితేయన్న కోడల్లిల్ల; అవరు నిన్న కట్టల్లిగళన్న అనుసరిసి ఒడం ఒడికేయన్న కావాడిదరు.

**యీతురున ఇస్రేలిన మతోంద కేసరు. ఇదరథి : “ఒళ్ళయి ” అథవా “యిథాధి.”**

- 10 ಅವರು ಯಾಕೋಬ್ಯರಿಗೆ ನಿನ್ನ ವಿಧಿನಿಯಮ ಗಳನ್ನು ಕಲಿಸುವರು; ನಿನ್ನ ಕಚ್ಚಿಗಳನ್ನು ಇಸ್ತೇಲ ರಿಗೆ ಬೊಂಧಿಸುವರು. ಅವರು ನಿನ್ನ ಸನ್ನಿಧಾನ ದಲ್ಲಿ ಧರ್ಮವಹಾಕುವರು. ಬಲ ಹೀರದಲ್ಲಿ ನಿನಗೆ ಯಜ್ಞವರ್ಚಣ ಮಾಡುವರು.
- 11 ಯಿಹೋವನೇ, ಲೇಖಿಯರಿಗೆ ಇರುವಂಥದನ್ನು ಆಶೀರ್ವಿಸಿನು; ಅವರು ಮಾಡಿದ್ದಲ್ಲಿ ನಿನಗೆ ಮೆಚ್ಚಿಕೆಯಾಗಲಿ. ಅವರ ಮೇಲೆ ಬೀಳುವವರನ್ನು ನಾಶಮಾಡು, ಅವರ ವೈರಿಗಳನ್ನು ಸೋಲಿಸು; ಅವರು ಮತ್ತೆ ಲೇವಿಯರ ಮೇಲೆ ಬೀಳಿದಂತೆ ಮಾಡು.”

### ಬೆಂಜಾಮೀನಿಗೆ ಆಶೀರ್ವಾದ

12 ಬೆಂಜಾಮೀನನ ವಿಷಯವಾಗಿ ಮೋಶೇಯ ಹೇಳಿದ್ದೇನೆಂದರೆ:

‘ಯಿಹೋವನು ಬೆಂಜಾಮೀನನನ್ನು ಶ್ರೀತಿಸುತ್ತಾನೆ. ಆತನ ಬಳಿಯಲ್ಲಿ ಸುರಕ್ಷಿತವಾಗಿ ವಾಸ ಮಾಡುತ್ತಾನೆ. ಯಿಹೋವನು ಅವನನ್ನು ಯಾವಾಗಲೂ ಸಂರಕ್ಷಿಸುತ್ತಾನೆ. ಅವನ ಪ್ರಾಂತ್ಯದಲ್ಲಿ ಯಿಹೋವನು ವಾಸಿಸುವನು.’

### ಯೋಸೇಫಿಗೆ ಆಶೀರ್ವಾದ

13 ಯೋಸೇಫನ ಪ್ರಾಂತ್ಯವನ್ನು ಯಿಹೋವನು ಆಶೀರ್ವಿಸಿಸಿ:

- “ಯಿಹೋವನೇ, ಅವರಿಗೆ ಆಕಾಶದಿಂದ ಮಳಿಸಿರಿಸು, ನೆಲದಿಂದ ಡಬ್ಬಿಯು ಹೊರ ಬರಲಿ;
- 14 ಸೂರ್ಯನು ಅವರಿಗೆ ಬಳ್ಳಿಯ ಘಲಗಳನ್ನು ಕೊಡಲಿ; ಪ್ರತಿ ತಿಂಗಳು ಬಳ್ಳಿಯ ಘಲಗಳನ್ನು ಕೊಡಲಿ.
- 15 ಬೆಂಟ್‌ಗುಂಡ್‌ಗಳು ಉತ್ತಮವಾದ ಘಲಗಳನ್ನು ಫಲಿಸಿಲಿ.
- 16 ಭೂಮಿಯ ಬಳ್ಳಿಯದನ್ನು ಯೋಸೇಫನಿಗೆ ಕೊಡಲಿ. ಯೋಸೇಫನು ತನ್ನ ಸಹೋದರರಿಂದ ಬೇರೆ ದಿಸಿಕೊಂಡಿರುವನು. ಆದುದರಿಂದ ಉರಿಯುವ ಪ್ರೋದೆಯಲ್ಲಿರುವ ಯಿಹೋವನು ಉತ್ತಮವಾದವುಗಳನ್ನು ಯೋಸೇಫನಿಗೆ ಕೊಡಲಿ.

- 17 ಯೋಸೇಫನು ಬಲಶಾಲಿಯಾದ ಗೂಳಿಯಂತಿದ್ದಾನೆ. ಅವನ ಇಬ್ಬರು ಮಕ್ಕಳ ಗೂಳಿಯ ಕೊಂಬಗಳಂತೆ ಬೇರೆಯವರನ್ನು ದೂಡಿ

ಲೋಕದ ಅಂಚಿಗೆ ತಲ್ಲಿ ಬಿಡುತ್ತಾರೆ. ಮನಸ್ಸಿಯೊಂದಿಗೆ ಸಾವಿರಗಳ್ಟು ಜನರಿದ್ದಾರೆ. ಎಷ್ಟು ಯೀಮನೊಂದಿಗೆ ಹತ್ತು ಸಾವಿರ ಜನರಿದ್ದಾರೆ.”

### ಜಿಬುಲೂನಿಗೆ ಮತ್ತು ಇಸ್ನಾತಾರನಿಗೆ ಆಶೀರ್ವಾದಗಳು

18 ಮೋಶೇಯ ಜಿಬುಲೂನ್ ವಿಷಯವಾಗಿ ಹೇಳಿದ್ದೇನೆಂದರೆ:

“ಜಿಬುಲೂನನೇ, ನೀನು ಹೊರಗೆ ಹೋಗುವಾಗ ಸಂತೋಷವಾಗಿರು. ಇಸ್ನಾತಾರನೇ, ನೀನು ನಿನ್ನ ಗುಡಾರದೊಳಗಿರುವಾಗ ಸಂತೋಷದಿಂದಿರು.

- 19 ಅವರು ತಮ್ಮ ಪರವತಗಳಿಗೆ ಜನರನ್ನು ಕರೆಯುವರು. ಅಲ್ಲಿ ಅವರು ಉತ್ತಮ ಯುಜ್ಜವನ್ನು ಅಹಿಸುವರು. ಸಮುದ್ರದಿಂದ ಐಶ್ವರ್ಯವನ್ನು ತೆಗೆಯುವರು. ಸಮುದ್ರ ದಡದಿಂದ ನಿಕ್ಷೇಪನ್ನು ತುಪರು.”

### ಗಾದನಿಗೆ ಆಶೀರ್ವಾದಗಳು

20 ಗಾದನಿಗೆ ಮೋಶೇಯ ಹೇಳಿದ್ದೇನೆಂದರೆ:

“ಗಾದನಿಗೆ ವಿಸ್ತಾರವಾದ ಪ್ರಾಂತ್ಯವನ್ನು ಕೊಟ್ಟ ದೇವರಿಗೆ ಸ್ತೋತ್ರ. ಗಾದನು ಸಿಂಹದಂತಿರುವನು; ಹೊಂಚು ಹಾಕುತ್ತಾ ರಾಯುತ್ತಾ ಇರುವನು. ಘರ್ಕನೇ ಪ್ರಾಣಿಯ ಮೇಲೆ ಹಾರಿ ಅದನ್ನು ಸೀಳಿಬಿಡುವನು.

- 21 ಅದರ ಬಳ್ಳಿಯ ಭಾಗವನ್ನು ತನಗೆ ಆರಿಸಿಕೊಳ್ಳುವನು. ರಾಜನ ಭಾಗವನ್ನು ತಾನಿಟ್ಟುಕೊಳ್ಳುವನು. ಜನರ ನಾಯಕರು ಆತನ ಬಳ್ಳಿಗೆ ಬರುವರು. ಯಿಹೋವನು ಬಳ್ಳಿಯ ದೆಂದು ಹೇಳುವ ಕಾರ್ಯಗಳನ್ನು ವಾಡುವನು. ಇಸ್ತೇಲ್ಲಾ ಜನರಿಗೆ ಸರಿಯಾದ ಕಾರ್ಯವನ್ನೇ ಮಾಡುವನು.”

### ದಾನನಿಗೆ ಆಶೀರ್ವಾದಗಳು

22 ಮೋಶೇಯ ದಾನನ ವಿಷಯವಾಗಿ ಹೇಗೆ ಹೇಳಿದನು:

“ದಾನನು ಸಿಂಹದ ಮರಿ; ಬಾಷಾನಿನಿಂದ ನೆಗೆಯುವನು.”

### ನಷ್ಠಾಲಿಗೆ ಆಶೀರ್ವಾದಗಳು

23 ಮೋಶೇಯ ನಷ್ಠಾಲಿಯ ವಿಷಯವಾಗಿ ಹೇಳಿದ ಮಾತುಗಳಿ:

“నఘ్వాలీయే, నినగే ఉత్తమవాద వస్తుగళు అధికవాగి దొరెయుత్తావే. యీకోఎవను నిన్నన్న నిజవాగియూ ఆతీవదిసువను. గల్లాయద బళియలీరువ ప్రాంతపు నినగే దొరచువదు.”

### అతీరనగి ఆతీవాద

<sup>24</sup> అతీరన విషయవాగి మోశేయు మాతుగళు:

“మహ్యాలీ అతీరనే హేచ్చూగి ఆతీవది సలప్పువను. అవన ఆణ్ణతమ్ముందిరోళగే అవనే ఆచ్చుమేళ్ళినవనాగలి. ఎణ్ణయల్లి అవను తన్న కాలుగళ్ళన్న తోళియలి.

<sup>25</sup> నిన్న బాగిలుగళల్లి బీఎగవిరువదు. అవు కచ్చిటదిందలూ హిత్తాలీయిందలూ మాడ ల్పిట్టిపే. నిన్న జీవమాన కాలవేల్లా నిఎను బలతాలియాగిరువే.”

### మోశేయు దేవరన్న స్తుతిసువుదు

<sup>26</sup> యెశురసనే, “నమ్మ దేవర కాగి బేరే దేవరుగళల్ల, మోఽగాళ మేలే ముకుమా రూథనాగి సాపారి మాడుత్త ఆకాశదింద నినగే సంకాయిసలు ఒరువను.

<sup>27</sup> ఆతను నిరంతరక్కు జీవిసువవనాగిద్దానే. ఆతనే నిన్న ఆత్రయస్థాన. ఆతన సామధ్యం సదాకాలియిరువదు. ఆతను నిన్నన్న సంరక్షిసి కాపాడువను; నిన్న దేశవన్న బిట్టు హోగలు జనరన్న దూడువను; ‘వైరి గళన్న నాత మాడిరి’ ఎందు హేళువను.

<sup>28</sup> ఇస్రేలో సురక్షితవాగి జీవిసువుదు. యాకోబిన బావి అవర వత్సలీదే. ధాన్యద మత్తు దూకురసద దేశపు అపరిగి దొరచుత్తదే. ఆ దేశక్కే అధికవాగి మళ సురియువుదు.

<sup>29</sup> ఇస్రేలే, నిఎను ఆతీవదిసలప్పువను. నిన్న కాగే యావ దేశపూ ఇరదు. యీకోఎవను నిన్నన్న ర్యాసిదను. ఆతను నిన్నన్న కాపాడువ బలవాద గురాణి. ఆతను నినగి శక్తియుత వాద ఖడగ్గ వైరిగళు నినగే భయపెపరు.

నిఎను అవర పెవిత్ర స్థోవన్న తుళీదు బిడువే!”

### మోశేయు మరణ

**34** మోశేయు నేబోఎ బెట్టపున్న హత్తిదను. అవను మోఽవాబిన జోఽణనో కణిపే యింద ఇపొ బెట్టద మేలాల్కే బందను. ఇదు జోఽణనో నదియ ఆశికడెయల్లిరువ యీరిశోఎ లారిన ఎదురినల్లిదే. యీకోఎవను మోశేగి గిల్యాదినింద దానోవరెగిద్ద ఎల్లా ప్రదేశపున్న తోరిసిదను. <sup>2</sup> మోశేగి యీకోఎవను నఘ్వాలి, ఎథ్రాయిమో. మనస్సిప్రాంత్యగంగన్న తోరిసిదను. యీమాద ప్రాంత్యపున్న మెడిచరేసియునో సముద్ర దపరేగా తోరిసిదను. <sup>3</sup> యీకోఎవను మోశేగి నేగొ మత్తు జోగిరారినింద ఖజూరద మరగళ పట్టువాద యీరిశోఎ పట్టణదపరీరువ కణిపే యన్న తోరిసిదను. <sup>4</sup> యీకోఎవను మోశేగి హేళిద్దేనోందరే: “ఈ దేశపున్న నాను అబ్హామనిగి, ఇనాకసిగి, యాకోబినిగి వాగ్నాన మాడిద్దేనే. నిష్మ సంతెయవరిగి నాను ఈ దేశపున్న కోడు వేను ఎందు హేళిద్దేను. ఆ దేశపున్న నిఎను నోఎఁ వంతే వాడిదేను. ఆదరే నిఎను అదరోళగి ప్రవేతీసుపుదిల్ల.”

మోఽవాబో దేశదల్లి యీకోఎవన సేవకనాద మోశేయు సత్తు హోదను. యీకోఎవను అవనిగి కాగే ఆగుత్తదేందు ముంజియే తీళిసిదను. “యీకోఎవను మోశేయున్న మోఽవాబోనల్లి హాళిష్టును. ఇదు బేట్టిగోరా తగ్గిగి ఎదురాగిదే. ఆదరే మోశేయున్న సమాధి మాడిద స్థుపు ఇదువరిగి యారిగు గొత్తాగల్లిల్.” <sup>5</sup> మోశేయు సాయువాగ నూరిష్టత్తు ప్రషాదపున వంచి దపసాగిదను. అవను సాయువ తనక బలతాలియాగియే ఇద్దను. అవన కణ్ణు మొబ్బిగిరల్లి. <sup>6</sup> ఇస్రేలరు మోశేగాగి మూపత్తు దిపసగళ తనక గోళాడిదరు. శోఽచ దిపసగళు కళీయువ తనక ఆపరు వోఽవాబినల్లిద్ద జోఽణనో కణిపేయల్లితంగిద్దరు.

### యీకోశువను ఇస్రేలర హోస నాయక

<sup>7</sup> మోశేయు యీకోశువన మేలే తన్న శేగళ స్థిత్తు అవన్నన్న నాయకస్తు నేమిసిదను. ఆగ నూనెన మగులు యీకోశువను జ్వలనద ఆత్మ నింద తుంబల్పువనాదను. ఇస్రేలిన జనరు

ಯೆಹೋಶವನಿಗೆ ವಿಧೀಯರಾದರು. ಯೆಹೋವನು ಮೋಶಿಗೆ ಅಜ್ಞಾತಿಸಿದ್ದನ್ನೆಲ್ಲಾ ಇಸ್ತೇಲರು ಮಾಡಿದರು.

<sup>10</sup>ಮೋಶಿಯುಂಥ ಪ್ರವಾದಿಯು ಇಸ್ತೇಲರಿಗೆ ದೊರೆಯಲೇ ಇಲ್ಲ. ಯೆಹೋವನು ಅವನೇಶಂದಿಗೆ ಮುಖಾಮುಖಿಯಾಗಿ ಮಾತನಾಡಿದನು. <sup>11</sup>ಆಜಿವ್ಯಾಜೀಶದಲ್ಲಿ ಅದ್ವೃತ ಕಾರ್ಯಗಳನ್ನು ಮಾಡುವುದಕ್ಕಾಗಿ

ಯೆಹೋವನು ಮೋಶಿಯನ್ನು ಕಳುಹಿಸಿದನು. ಆದನ್ನು ಫರೋಹನ್ನೂ ಅವನ ಪರಿವಾರದವರೂ ಅಧಿಕಾರಿಗೆ ಶೀಲರೂ ನೋಡಿದರು.<sup>12</sup>ಯಾವ ಪ್ರವಾದಿಯೂ ಮೋಶಿ ವಾಡಿದ ಸೂಚಕಾರ್ಯಗಳನ್ನು ವಾಡಲಿಲ್ಲ. ಇಸ್ತೇಲಿನ ಎಲ್ಲಾ ಜನರು ಮೋಶಿ ವಾಡಿದನ್ನು ನೋಡಿದ್ದರು.

# License Agreement for Bible Texts

**World Bible Translation Center**  
**Last Updated: September 21, 2006**

Copyright © 2006 by World Bible Translation Center  
All rights reserved.

## **These Scriptures:**

- Are copyrighted by World Bible Translation Center.
- Are not public domain.
- May not be altered or modified in any form.
- May not be sold or offered for sale in any form.
- May not be used for commercial purposes (including, but not limited to, use in advertising or Web banners used for the purpose of selling online add space).
- May be distributed without modification in electronic form for non-commercial use. However, they may not be hosted on any kind of server (including a Web or ftp server) without written permission. A copy of this license (without modification) must also be included.
- May be quoted for any purpose, up to 1,000 verses, without written permission. However, the extent of quotation must not comprise a complete book nor should it amount to more than 50% of the work in which it is quoted. A copyright notice must appear on the title or copyright page using this pattern: "Taken from the HOLY BIBLE: EASY-TO-READ VERSION™ © 2006 by World Bible Translation Center, Inc. and used by permission." If the text quoted is from one of WBTC's non-English versions, the printed title of the actual text quoted will be substituted for "HOLY BIBLE: EASY-TO-READ VERSION™." The copyright notice must appear in English or be translated into another language. When quotations from WBTC's text are used in non-saleable media, such as church bulletins, orders of service, posters, transparencies or similar media, a complete copyright notice is not required, but the initials of the version (such as "ERV" for the Easy-to-Read Version™ in English) must appear at the end of each quotation.

Any use of these Scriptures other than those listed above is prohibited. For additional rights and permission for usage, such as the use of WBTC's text on a Web site, or for clarification of any of the above, please contact World Bible Translation Center in writing or by email at [distribution@wbtc.com](mailto:distribution@wbtc.com).

World Bible Translation Center  
P.O. Box 820648  
Fort Worth, Texas 76182, USA  
Telephone: 1-817-595-1664  
Toll-Free in US: 1-888-54-BIBLE  
E-mail: [info@wbtc.com](mailto:info@wbtc.com)

**WBTC's web site** – World Bible Translation Center's web site: <http://www.wbtc.org>

**Order online** – To order a copy of our texts online, go to: <http://www.wbtc.org>

**Current license agreement** – This license is subject to change without notice. The current license can be found at: <http://www.wbtc.org/downloads/biblelicense.htm>

**Trouble viewing this file** – If the text in this document does not display correctly, use Adobe Acrobat Reader 5.0 or higher. Download Adobe Acrobat Reader from:  
<http://www.adobe.com/products/acrobat/readstep2.html>

**Viewing Chinese or Korean PDFs** – To view the Chinese or Korean PDFs, it may be necessary to download the Chinese Simplified or Korean font pack from Adobe. Download the font packs from:  
<http://www.adobe.com/products/acrobat/acrasianfontpack.html>